ಜನಶಕ್ತಿ

ದುಡಿಯುವ ಜನರ ಪ್ರಾಣ ಮಿತ್ರ

ಕನ್ನಡ ವಾರಪತ್ರಿಕೆ

ಡಿಯಾಗೋ ಮರಡೋನಾ
ಡಿಟ್ಟ ನಿಲ್ಲುವಿನ
ಫುಟ್‌ಬಾಲ್ ದಿಗ್ಗಜ



ಸಂಪುಟ 14 | ಸಂಚಿಕೆ 49 | ನವೆಂಬರ್ 30–ಡಿಸೆಂಬರ್ 6, 2020 | ಪುಟ 16 | ರೂ. 10

https://janashakthi.wordpress.com e-mail : js_weekly@yahoo.com

ರೈತ – ಕಾರ್ಮಿಕರ ಐತಿಹಾಸಿಕ ಕಾರ್ಯಾಚರಣೆ



ದಮನಚಕ್ರವನ್ನು ಮುರಿದು ದಿಲ್ಲಿ ಪ್ರವೇಶ
ರೈತರ ಮೊದಲ ಸುತ್ತಿನ ಗೆಲುವು







25 ಕೋಟಿ ಕಾರ್ಮಿಕರ ಪ್ರಚಂಡ ಸವಾಲು

ಕಾರ್ಪೋರೇಟ್ ಬ್ಯಾಂಕುಗಳು ಬೇಡವೇ ಬೇಡ!


ಸಂವಿಧಾನ ಶಿಲ್ಪಿ ಸ್ಮರಣೆ



ದೇಶವ್ಯಾಪಿ ಮುಷ್ಕರ ಮತ್ತು ಪ್ರತಿಭಟನೆಗಳಿಗೆ ಭಾರೀ ಯಶಸ್ಸು

– ಸಿಪಿಐ(ಎಂ) ಪೊಲಿಟ್‌ಬ್ಯುರೊ ಅಭಿನಂದನೆ

ಬಿಜೆಪಿ ಸರಕಾರಗಳು ರೈತಾಪಿ ಜನಗಳ ಮೇಲೆ ದಮನಚಕ್ರವನ್ನು ನಿಲ್ಲಿಸಬೇಕು



ದೇಶಾದ್ಯಂತ ಕಾರ್ಮಿಕರು, ರೈತಾಪಿಗಳು, ಕೃಷಿ ಕೂಲಿಕಾರರು ಕೇಂದ್ರ ಸರಕಾರದ ದೇಶ–ವಿರೋಧಿ ಜನ–ವಿರೋಧಿ ಧೋರಣೆಗಳ ವಿರುದ್ಧ, ನಿರ್ದಿಷ್ಟವಾಗಿ, ವ್ಯಾಪಕ ಪ್ರಮಾಣದ ಖಾಸಗೀಕರಣ ಮತ್ತು ರಾಷ್ಟ್ರೀಯ ಆಸ್ತಿಗಳ ಲೂಟಿ, ಕಾರ್ಮಿಕ ಕಾನೂನುಗಳ ರದ್ದತಿ ಮತ್ತು ಹೊಸ ಕೃಷಿ ಕಾನೂನುಗಳ ವಿರುದ್ಧ ಯಶಸ್ವೀ ಪ್ರತಿಭಟನೆಗಳನ್ನು ನಡೆಸಿದ್ದಾರೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಅವರೆಲ್ಲರನ್ನು ಅಭಿನಂದಿಸಿದೆ. ಕೇಂದ್ರೀಯ ಕಾರ್ಮಿಕ ಸಂಘಟನೆಗಳು ನವಂಬರ್ 26 ರಂದು ದೇಶವ್ಯಾಪಿ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿದ್ದವು. ರೈತ ಮತ್ತು ಕೃಷಿ ಕೂಲಿಕಾರ ಸಂಘಟನೆಗಳು ನೀಡಿದ ಕರೆಯಂತೆ, ತಮ್ಮ ಪ್ರತಿಭಟನೆಗಳನ್ನು ನವಂಬರ್ 27ಕ್ಕೂ ಮುಂದುವರೆಸಿದ್ದಾರೆ.

ಈ ಪ್ರತಿಭಟನೆಗಳು, ತೀವ್ರ ದಮನಚಕ್ರ, ಬೆದರಿಕೆಗಳು ಮತ್ತು ದೇಶಾದ್ಯಂತ ಹಲವಾರು ಮುಖಂಡರು, ಕಾರ್ಯಕರ್ತರುಗಳ ಬಂಧನಗಳು, ಅದೂ ವಿಶೇಷವಾಗಿ ಬಿಜೆಪಿಯ ಆಳ್ವಿಕೆಯ ರಾಜ್ಯಗಳಲ್ಲಿ ನಡೆದರೂ, ಅವನ್ನೆಲ್ಲ ಲೆಕ್ಕಿಸದೆ ಯಶಸ್ವಿಯಾಗಿ ನಡೆದಿವೆ. ಸಂಸತ್ತಿನ ಎದುರು ಪ್ರತಿಭಟನೆ ನಡೆಸಲು ದಿಲ್ಲಿಯತ್ತ ಬರುತ್ತಿದ್ದ ರೈತರು ಮತ್ತು ಕೃಷಿ ಕೂಲಿಕಾರರು ಅಲ್ಲಿಗೆ ತಲುಪದಂತೆ ತಡೆಯಲು ದಿಲ್ಲಿಗೆ ಬರುವ ಎಲ್ಲ ರಾಷ್ಟ್ರೀಯ ಹೆದ್ದಾರಿಗಳ ಪ್ರವೇಶ ಸ್ಥಳಗಳಲ್ಲಿ ಭಾರೀ ತಡೆಗೋಡೆಗಳನ್ನು ಹಾಕಲಾಗಿದೆ. ಪ್ರತಿಭಟನಾಕಾರರ ಮೇಲೆ, ಅಶ್ರುವಾಯು ಪ್ರಯೋಗಿಸಲಾಗಿದೆ, ಅಲ್ಲಿ ಚಳಿಗಾಳಿ ಬೀಸುತ್ತಿದ್ದರೂ ಭಾರೀ ಪ್ರಮಾಣದಲ್ಲಿ ಜಲಪ್ರಹಾರ ನಡೆಸಲಾಗಿದೆ. ಅಲ್ಲಲ್ಲಾ ಪ್ರತಿಭಟನಾಕಾರರು ಹೆದ್ದಾರಿಗಳನ್ನು ಅಡ್ಡಗಟ್ಟಿದ್ದಾರೆ.

ಕಾರ್ಮಿಕ ಸಂಘಗಳು ಕರೆ ನೀಡಿರುವ ಸಾರ್ವತ್ರಿಕ ಮುಷ್ಕರಕ್ಕೆ ದೇಶಾದ್ಯಂತ ಅಪಾರ ಸ್ಪಂದನೆ ದೊರೆತಿದೆ. ಸಾರ್ವಜನಿಕ ವಲಯದ ಉದ್ದಿಮೆಗಳಲ್ಲಿ ಮುಷ್ಕರ ಈ ಬಾರಿ ಹೆಚ್ಚು ಪರಿಣಾಮಕಾರಿಯಾಗಿತ್ತು, ಎಲ್ಲ ಪ್ರಮುಖ ಬಂದರುಗಳು, ಹೆಚ್‌ಎಎಲ್, ಬಿಹೆಚ್‌ಇಎಲ್, ಬಿಇಎಂಎಲ್, ಬಿಇಎಲ್, ವಿಶಾಖಪಟ್ಟಣಂ, ಸೇಲಂ ಮತ್ತು ಬೊಕಾರೊದ ಉಕ್ಕು ಸ್ಥಾವರಗಳು, ಕಲ್ಲಿದ್ದಲು ಮತ್ತು ಕಬ್ಬಿಣದ ಗಣಿಗಳು, ವಿದ್ಯುತ್ ವಲಯ, ಸಾರ್ವಜನಿಕ ಸಾರಿಗೆ, ಟ್ರಕ್‌ಗಳೂ ಸೇರಿದಂತೆ ರಸ್ತೆ ಸಾರಿಗೆ ವಲಯಗಳ ನೌಕರರು, ಕಟ್ಟಡ ಕಾರ್ಮಿಕರು, ಹಮಾಲಿ ಕಾರ್ಮಿಕರು, ಬೀಡಿ ಕಾರ್ಮಿಕರು, ಅಂಗನವಾಡಿ, ಆಶಾ, ಮಧ್ಯಾಹ್ನದ ಊಟ ಮುಂತಾದ ಸ್ಕೀಮ್ ಕಾರ್ಮಿಕರು, ಜತೆಗೆ ವೈದ್ಯಕೀಯ ಮತ್ತು ಮಾರಾಟ ಪ್ರತಿನಿಧಿಗಳು, ಐಟಿ ನೌಕರರ ವಿಭಾಗಗಳು ಹಾಗೂ ದೇಶಾದ್ಯಂತ ಕೇಂದ್ರ ಮತ್ತು ರಾಜ್ಯಸರಕಾರಿ ನೌಕರರು ಮುಷ್ಕರದಲ್ಲಿ ಭಾಗವಹಿಸಿದರು ಎಂದು ಪೊಲಿಟ್‌ಬ್ಯುರೊ ಹೇಳಿದೆ..

ಕೇರಳದಲ್ಲಿ ಬಂದ್ ತರಹದ ಸ್ಥಿತಿಯೇ ಏರ್ಪಟ್ಟಿತು. ಸುಮಾರು 1.6 ಕೋಟಿ ಕಾರ್ಮಿಕರು ಮತ್ತು ರೈತಾಪಿ ಜನಗಳು ಪ್ರತಿಭಟನೆಗಳಲ್ಲಿ ಭಾಗವಹಿಸಿದರು. ಪಶ್ಚಿಮ ಬಂಗಾಲದಲ್ಲಿ ಆಳುವ ಟಿಎಂಸಿ ಪಕ್ಷದ ಗೂಂಡಾಗಳು ಮುಷ್ಕರನಿರತ ಕಾರ್ಮಿಕರ ಮೇಲೆ ಹಲ್ಲೆಗಳನ್ನು ನಡೆಸಿದರೂ ಮುಷ್ಕರ ಭಾರೀ ಯಶಸ್ಸು ಕಂಡಿದೆ. ಸಣಬು ಮಿಲ್ಲುಗಳು, ಖಾಸಗಿ ಬಸ್ ಸಾರಿಗೆ, ಉಕ್ಕು ಕಾರ್ಖಾನೆಗಳಲ್ಲಿ ಸಂಪೂರ್ಣ ಮತ್ತು ಸಿಮೆಂಟ್, ಬ್ಯಾಂಕುಗಳು, ವಿಮಾವಲಯ, ಅಲ್ಲದೆ ಸರಕಾರೀ ನೌಕರ ವಲಯದಲ್ಲಿ 80ಶೇ.ದಷ್ಟು ಮುಷ್ಕರ ನಡೆದಿದೆ.

ತ್ರಿಪುರಾದಲ್ಲಿ, ಆಳುವ ಬಿಜೆಪಿ ಸರಕಾರದ ಹಲ್ಲೆಗಳು ಮತ್ತು ಎಲ್ಲ ಅಂಗಡಿ ಮುಗ್ಗಟ್ಟುಗಳು ತೆರೆದಿರಬೇಕು, ಎಂದಿನಂತೆ ಕೆಲಸ ನಡೆಸಬೇಕು ಎಂಬ ನಿರ್ದೇಶನದ ಹೊರತಾಗಿಯೂ, ಬಿಜೆಪಿಯ ಸಮಾಜ ಘಾತುಕ ವ್ಯಕ್ತಿಗಳ ಹಲ್ಲೆಗಳನ್ನೂ ಪ್ರತಿರೋಧಿಸಿ ಪ್ರತಿಭಟನೆ ಸುಮಾರಾಗಿ ಬಂದ್ ಆಗಿಯೇ ಪರಿಣಮಿಸಿತು. ಅದೇ ರೀತಿಯಲ್ಲಿ ಬಿಜೆಪಿ ಆಳ್ವಿಕೆಯ ಅಸ್ಸಾಂ, ಕರ್ನಾಟಕ, ಬಿಹಾರ ಮತ್ತಿತರ ಕಡೆಗಳಲ್ಲೂ ಪ್ರತಿಭಟನೆ ದೊಡ್ಡ ಯಶಸ್ಸು ಕಂಡಿದೆ.

ಬಿಜೆಪಿ ಹತೋಟಿಯಲ್ಲಿರುವ ಕೇಂದ್ರ ಸರಕಾರ ಮತ್ತು ರಾಜ್ಯಸರಕಾರಗಳು ಹರಿಯಬಿಟ್ಟಿರುವ ದಮನವನ್ನು ಬಲವಾಗಿ ಖಂಡಿಸುತ್ತ, ಸಿಪಿಐ(ಎಂ) ಪೊಲಿಟ್‌ಬ್ಯುರೊ, ಭಾರತದ ದುಡಿಯುವ ಜನಗಳ, ಅನ್ನದಾತರು, ಕೃಷಿ ಕೂಲಿಕಾರರು ಮತ್ತು ಅಸಂಘಟಿತ ವಲಯದ ಕಾರ್ಮಿಕರ ಇಂತಹ ವ್ಯಾಪಕ ಕ್ರೋಧವನ್ನು ಮತ್ತು ಪ್ರತಿಭಟನೆಯನ್ನು ನೋಡಿದ ಮೇಲಾದರೂ ಕೇಂದ್ರ ಸರಕಾರ ಮತ್ತು ಪ್ರಧಾನ ಮಂತ್ರಿಗಳು, ಈಗ ತಮ್ಮ ರಾಷ್ಟ್ರ–ವಿರೋಧಿ ಮತ್ತು ಕಾರ್ಮಿಕ–ವಿರೋಧಿ ಧೋರಣೆಗಳ ಮರುಪರಿಶೀಲನೆ ನಡೆಸಬೇಕು ಎಂದಿದೆ. ಏಕೆಂದರೆ ಇವು ನಮ್ಮ ಕೋಟ್ಯಂತರ ಜನಗಳ ಜೀವನೋಪಾಯಗಳನ್ನು ಹಾಳುಗೆಡವಿವೆ ಮತ್ತು ದೇಶದ ಮೇಲೆ ಅಪಾರ ಸಂಕಟಗಳನ್ನು ಹೇರಿವೆ ಎಂದು ಅದು ಹೇಳಿದೆ.

ಕೇಂದ್ರ ಸರಕಾರ ಮತ್ತು ದಿಲ್ಲಿ ಸುತ್ತಲಿನ ಬಿಜೆಪಿ ರಾಜ್ಯ ಸರಕಾರಗಳು ತಮ್ಮ ಈ ದಮನವನ್ನು ನಿಲ್ಲಿಸಬೇಕು ಮತ್ತು ರೈತರು ಮತ್ತು ಕೃಷಿ ಕೂಲಿಕಾರರು ನವಂಬರ್ 27ರಂದು ಕೃಷಿ ಕಾನೂನುಗಳ ವಿರುದ್ಧ ಶಾಂತಿಯುತವಾಗಿ ಪ್ರತಿಭಟಿಸುವ ತಮ್ಮ ಸಂವಿಧಾನಿಕ ಖಾತ್ರಿಗಳನ್ನು ಚಲಾಯಿಸಲು ಬಿಡಬೇಕು ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಆಗ್ರಹಿಸಿದೆ.



"ಸಂವಿಧಾನ ದಿನದಂದೇ ಪ್ರಜಾಪ್ರಭುತ್ವ ಹಕ್ಕುಗಳನ್ನು ಹತ್ತಿಕ್ಕುವ ಹೇಡಿ ಪ್ರಯತ್ನ"

ಮೋದಿ ಸರಕಾರ ದೊಡ್ಡ ತಪ್ಪು ಮಾಡುತ್ತಿದೆ– ಎಐಕೆಎಸ್ ಎಚ್ಚರಿಕೆ

ರಾಷ್ಟ್ರೀಯ ಶಿಕ್ಷಣ ಧೋರಣೆ 2020 ಎಲ್ಲ ಮೀಸಲಾತಿಗಳನ್ನು ಅಂತ್ಯಗೊಳಿಸಲು ಯತ್ನಿಸುತ್ತಿದೆಯೇ?– ಪ್ರಧಾನ ಮಂತ್ರಿಗಳಿಗೆ ಸೀತಾರಾಂ ಯೆಚುರಿ ಪತ್ರ

ಹೊಸ ರಾಷ್ಟ್ರೀಯ ಶಿಕ್ಷಣ ಧೋರಣೆ(ಎನ್.ಇ.ಪಿ. 2020) ಶೈಕ್ಷಣಿಕ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಬುಡಕಟ್ಟುಗಳು, ಇತರ ಹಿಂದುಳಿದ ಜಾತಿಗಳು ಮತ್ತು ವಿಕಲಾಂಗರಿಗೆ 'ಮೀಸಲಾತಿ'ಗಳ ಧೋರಣೆಯನ್ನು ಕೊನೆಗೊಳಿಸಲು ಪ್ರಯತ್ನಿಸುತ್ತಿದೆಯೇ? ಇಲ್ಲವಾದರೆ, ಎನ್‌ಇ.ಪಿ. 2020 ಮೀಸಲಾತಿಗಳ ಬಗ್ಗೆ ಯಾವುದೇ ಪ್ರಸ್ತಾಪವನ್ನು ಹೊಂದಿಲ್ಲ ಏಕೆ ಎಂಬುದನ್ನು ನೀವು ದಯವಿಟ್ಟು ಸ್ಪಷ್ಟೀಕರಿಸುತ್ತೀರಾ? ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿಯವರು ನವಂಬರ್ 23ರಂದು ಪ್ರಧಾನ ಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿ ಕೇಳಿದ್ದಾರೆ.

ಎನ್.ಇ.ಪಿ.2020ರ ದಸ್ತಾವೇಜಿನಲ್ಲಿ ಎಲ್ಲಿಯೂ 'ಮೀಸಲಾತಿ' ಎಂಬ ಪದವೂ ಕಾಣಿಸಿಕೊಳ್ಳುವುದಿಲ್ಲ. ಇದು, ಇದನ್ನು ಉದ್ದೇಶಪೂರ್ವಕವಾಗಿಯೇ ಕೈಬಿಡಲಾಗಿದೆಯೇ, ಈ ಮೂಲಕ ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಗುಣಮಟ್ಟ, ಪ್ರಮಾಣ ಮತ್ತು ಸಮತ್ವವನ್ನು ಸಮಗ್ರೀಕರಿಸಿರುವ ಹಲವು ದಶಕಗಳ ಪ್ರಯತ್ನಗಳನ್ನು ತಿರುಗು–ಮುರುಗುಗೊಳಿಸುವ ಆಶಯವನ್ನು ತಿಳಿಯಪಡಿಸುತ್ತಿದೆಯೇ ಎಂಬ ವ್ಯಾಪಕ ಆತಂಕಕ್ಕೆ ದಾರಿ ಮಾಡಿಕೊಟ್ಟಿದೆ ಎಂದು ಯೆಚುರಿ ಪ್ರಧಾನಿಗಳ ಗಮನಕ್ಕೆ ತಂದಿದ್ದಾರೆ.


ಪತ್ರದ ಪೂರ್ಣ ಪಾಟವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗಿದೆ. ಅದನ್ನು ಈ ಮುಂದೆ ಕೊಡಲಾಗಿದೆ:

ಶ್ರೀ ನರೇಂದ್ರ ಮೋದಿ
ಪ್ರಧಾನ ಮಂತ್ರಿ
ಪ್ರಿಯ ಪ್ರಧಾನ ಮಂತ್ರಿಯವರೇ,
ವಿಷಯ: 'ರಾಷ್ಟ್ರೀಯ ಶಿಕ್ಷಣ ಧೋರಣೆ'(ಎನ್.ಇ.ಪಿ.)2020 ರಲ್ಲಿ 'ಮೀಸಲಾತಿಗಳು' ಬಗ್ಗೆ ಯಾವುದೇ ಪ್ರಸ್ತಾಪದ ಅಭಾವ

ಹೊಸ ರಾಷ್ಟ್ರೀಯ ಶಿಕ್ಷಣ ಧೋರಣೆಯನ್ನು ನಿಮ್ಮ ಸರಕಾರ ಮೊದಲಿಗೆ ಪ್ರಸ್ತಾವಿಸಿದಾಗ ಸಿಪಿಐ(ಎಂ) ಹಲವು ಕಾರಣಗಳಿಂದಾಗಿ ಅದನ್ನು ಸಂಸತ್ತಿನಲ್ಲಿ ವಿರೋಧಿಸಿತ್ತು ಎಂಬುದರತ್ತ ನಿಮ್ಮ ಗಮನ ಸೆಳೆಯಲು ಈ ಪತ್ರ. ನಾವೀಗ, ಯಾವುದೇ ಸಂಸದೀಯ ಮಂಜೂರಾತಿ ಇಲ್ಲದೆ ಎನ್.ಇ.ಪಿ.2020ರ ಜಾರಿಯ ಅನಾವರಣವನ್ನು ಕಾಣುತ್ತಿದ್ದೇವೆ. ಈ ವಿಷಯದಲ್ಲಿ ಪ್ರಮುಖ ಪಣಧಾರಿಗಳಾದ ರಾಜ್ಯ ಸರಕಾರಗಳು (ಶಿಕ್ಷಣ ಸಮವರ್ತಿ ಪಟ್ಟಿಯಲ್ಲಿದೆ), ವಿದ್ಯಾರ್ಥಿಗಳು, ಅಧ್ಯಾಪಕರು, ಬೋಧಕೇತರ ಸಿಬ್ಬಂದಿ, ಶಿಕ್ಷಣ ತಜ್ಞರು ಮತ್ತು ಇತರ ಪರಿಣಿತರೊಂದಿಗೆ ಚರ್ಚೆಗಳನ್ನು ನಡೆಸುವ ಬದಲು, ಎನ್.ಇ.ಪಿ.ಯ ವಿವಿಧ ಅಂಶಗಳನ್ನು ದೇಶದ ವಿವಿಧ ಭಾಗಗಳಲ್ಲಿ ತಾತ್ಪೂರ್ತಿಕವಾಗಿ, ತುಂಡು ತುಂಡಾಗಿ ಬಿಚ್ಚಿಡಲಾಗುತ್ತಿದೆ. ಇದು ನಿಮ್ಮ ಸರಕಾರ ಈ ಧೋರಣೆಯ ಅಡಿಯಲ್ಲಿ ಭಾರತೀಯ ಶಿಕ್ಷಣ ವ್ಯವಸ್ಥೆಗೆ ಪ್ರಸ್ತಾವಿಸಿರುವ ನಿಜವಾದ ದಿಕ್ಕಿನ ಬಗ್ಗೆ ಅನಿಶ್ಚಿತತೆ ಮತ್ತು ಗೊಂದಲವನ್ನು ಉಂಟು ಮಾಡುತ್ತಿದೆ.



ನಾನು ನಿರ್ದಿಷ್ಟವಾಗಿ ಒಂದು ಪ್ರಶ್ನೆಯನ್ನು ಎತ್ತಿ ತೋರಲು ಈ ಪತ್ರವನ್ನು ನಮಗೆ ಬರೆಯುತ್ತಿದ್ದೇನೆ. ಇದು, ವಿಶೇಷವಾಗಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಬುಡಕಟ್ಟು, ಒಬಿಸಿ ಸಮುದಾಯಗಳು ಮತ್ತು ವಿಕಲಾಂಗರ ನಡುವೆ ಬಹಳಷ್ಟು ತಲ್ಲಣಗಳನ್ನು ಉಂಟು ಮಾಡಿರುವ ಪ್ರಶ್ನೆ. ಎನ್.ಇ.ಪಿ. ಈ ವಿಭಾಗಗಳಿಗೆ, ತರಗತಿಗಳಿಗೆ ಪ್ರವೇಶದಲ್ಲಿಯಾಗಲೀ, ಅಥವ ಬೋಧಕ ಮತ್ತು ಬೋಧಕೇತರ ಹುದ್ದೆಗಳಿಗೆ ನೇಮಕಾತಿಯಲ್ಲಾಗಲೀ ಮೀಸಲಾತಿಯ ಪ್ರಸ್ತಾಪವನ್ನೇ ಮಾಡುವುದಿಲ್ಲ ಎಂಬುದು ನಿಜಕ್ಕೂ ಆಘಾತಕಾರಿ. ನಿಜ ಹೇಳಬೇಕೆಂದರೆ, ಈ ಧೋರಣೆಯ ದಸ್ತಾವೇಜಿನಲ್ಲಿ ಎಲ್ಲಿಯೂ 'ಮೀಸಲಾತಿ' ಎಂಬ ಪದವೂ ಕಾಣಿಸಿಕೊಳ್ಳುವುದಿಲ್ಲ. ಇದು, ಇದನ್ನು ಉದ್ದೇಶಪೂರ್ವಕವಾಗಿಯೇ ಕೈಬಿಡಲಾಗಿದೆಯೇ, ಈ ಮೂಲಕ ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಗುಣಮಟ್ಟ, ಪ್ರಮಾಣ ಮತ್ತು ಸಮತ್ವವನ್ನು ಸಮಗ್ರೀಕರಿಸಿರುವ ಹಲವು ದಶಕಗಳ ಪ್ರಯತ್ನಗಳನ್ನು ತಿರುಗು–ಮುರುಗುಗೊಳಿಸುವ ಆಶಯವನ್ನು ತಿಳಿಯಪಡಿಸಲಾಗುತ್ತಿದೆಯೇ ಎಂಬ ವ್ಯಾಪಕ ಆತಂಕಕ್ಕೆ ದಾರಿ ಮಾಡಿಕೊಟ್ಟಿದೆ.



COMMUNIST PARTY OF INDIA (MARXIST)
Central Committee
General Secretary : Sitaram Yechury

November 23 2020

Shri Narendra Modi
Prime Minister

Sub: The absence of any mention of 'reservations' in 'NEP 2020'

Dear Pradhan Mantri ji,

This is to draw your attention that when the new National Education Policy was initially proposed by your government, the CPI(M) had opposed it in the Parliament, for several important reasons. We now see the NEP 2020's unfolding implementation without any Parliamentary approval. Instead of being discussed with important stakeholders like the state governments (Education is on the Concurrent List), students, teachers, non-teaching staff, educationists and other experts, various elements of NEP 2020 are being rolled out in different parts of the country in an ad hoc piecemeal manner. This is creating grave uncertainties and confusion about the actual direction proposed for the Indian Education system under this new policy, by your government.

I am writing this letter to you to highlight one particular issue which is causing great anxiety especially among SC, ST, OBC communities and the disabled. It is truly shocking that NEP 2020 makes no mention of reservations for these sections, either for admissions or for appointments to teaching and non-teaching positions. In fact, even the word "reservation" does not appear anywhere in the policy document! This has led to widespread concern whether this act of omission is deliberate, conveying the intention to reverse many decades of efforts to integrate quality, quantity and equity in the Indian Education system.

I am, therefore, seeking your clear and categorical response to the following question viz., does NEP2020 seek to end the policy of reservations for SC, ST, OBC and disabled in educational institutions? If not, could you please clarify as to why NEP2020 does not contain any mention of reservations?

Regards,

Yours sincerely

(Sitaram Yechury)
General Secretary

ಆದ್ದರಿಂದ, ನಾನು, ಈ ಮುಂದಿನ ಪ್ರಶ್ನೆಗೆ ನಿಮ್ಮ ಸ್ಪಷ್ಟವಾದ ಮತ್ತು ದೃಢತಾಪೂರ್ವಕವಾದ ಸ್ಪಂದನೆಯನ್ನು ಕೇಳುತ್ತಿದ್ದೇನೆ; ಅಂದರೆ, ಎನ್.ಇ.ಪಿ. 2020 ಶೈಕ್ಷಣಿಕ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಬುಡಕಟ್ಟುಗಳು, ಇತರ ಹಿಂದುಳಿದ ಜಾತಿಗಳು ಮತ್ತು ವಿಕಲಾಂಗರಿಗೆ 'ಮೀಸಲಾತಿ'ಗಳ ಧೋರಣೆಯನ್ನು ಕೊನೆಗೊಳಿಸಲು ಪ್ರಯತ್ನಿಸುತ್ತಿದೆಯೇ? ಇಲ್ಲವಾದರೆ, ಎನ್.ಇ.ಪಿ. 2020 ಮೀಸಲಾತಿಗಳ ಬಗ್ಗೆ ಯಾವುದೇ ಪ್ರಸ್ತಾಪವನ್ನು ಹೊಂದಿಲ್ಲ ಏಕೆ ಎಂಬುದನ್ನು ನೀವು ದಯವಿಟ್ಟು ಸ್ಪಷ್ಟೀಕರಿಸುತ್ತೀರಾ?

ನಿಮ್ಮ ವಿಶ್ವಾಸಿ
ಸೀತಾರಾಮ್ ಯೆಚುರಿ
ಪ್ರಧಾನ ಕಾರ್ಯದರ್ಶಿ


ಶಿರಸ್ಪಾಧಕ್ಯಾಯ

ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಸ್ಮರಣೆ

ಭಾರತದ ಸುಪುತ್ರ, ನಮ್ಮ ಸಂವಿಧಾನ ಶಿಲ್ಪಿ, ಮಹಾನ್ ಮಾನವತಾವಾದಿ ಡಾ. ಬಾಬಸಾಹೇಬ್ ಅವರನ್ನು ನಾವು ವರ್ಷದಲ್ಲಿ ಅನೇಕ ಸಲ ಸ್ಮರಿಸಿ ಗೌರವಿಸುತ್ತೇವೆ. ಎಪ್ರಿಲ್ 14, ಅವರ ಜನ್ಮ ದಿನ, ಡಿಸೆಂಬರ್ 6, ಅವರ ಮಹಾಪರಿನಿರ್ವಾಣ ದಿನ ಅಲ್ಲದೆ ನವೆಂಬರ್ 26 ಅವರು ನಮ್ಮ ಗಣರಾಜ್ಯದ ಸಂವಿಧಾನವನ್ನು ಅವರು ಬರೆದು ಪೂರ್ಣಗೊಳಿಸಿದ ದಿನ ಅವರನ್ನು ಸ್ಮರಿಸಬೇಕಾದ ಮಹತ್ವದ ದಿನಗಳು.

1947 ಅಗಸ್ಟ್ 15 ರಂದು ಭಾರತ ಸ್ವತಂತ್ರ ರಾಷ್ಟ್ರವಾಗಿ ಹೊರಹೊಮ್ಮಿತು. ನೆಹರು ಅವರ ಸೂಚನೆಯಂತೆ ಡಾ. ಅಂಬೇಡ್ಕರ್‌ರವರು ಸ್ವತಂತ್ರ ಭಾರತದ ಮೊದಲ ಕಾನೂನು ಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದರು. ನಂತರ ಅವರು ಸಂವಿಧಾನ ಸಭೆಯ ಸದಸ್ಯರಲ್ಲಿ ಒಬ್ಬರಾಗಿ ಆಯ್ಕೆಯಾದರು ಮಾತ್ರವಲ್ಲ ಸಂವಿಧಾನ ಕರಡು ರಚನಾ ಸಮಿತಿಯ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡರು. ಡಾ. ರಾಜೇಂದ್ರ ಪ್ರಸಾದ್ ಅವರು ಸಂವಿಧಾನ ಸಭೆಯ ಅಧ್ಯಕ್ಷರಾಗಿದ್ದರು. ನಿರಂತರ ಪರಿಶ್ರಮದಿಂದ ಅಂಬೇಡ್ಕರ್‌ರವರು 395 ಕಲಮುಗಳು ಹಾಗೂ 8 ಅಧ್ಯಾಯಗಳನ್ನು ಒಳಗೊಂಡ ಕರಡು ಸಂವಿಧಾನವನ್ನು ರಚಿಸಿದರು. ಸಂವಿಧಾನ ಸಭೆಯು ಈ ನಡುವೆ ಒಟ್ಟು ಮೂರು ಬಾರಿ ಸೇರಿತ್ತು. ನವೆಂಬರ್ 26, 1949 ರಂದು ಸಂವಿಧಾನವನ್ನು ಅಂಗೀಕರಿಸಿತು. ಸಭೆಯಲ್ಲಿ ಉಪಸ್ಥಿತರಿದ್ದ ಗಣ್ಯರೆಲ್ಲರೂ ಅಂಬೇಡ್ಕರ್ ರವರನ್ನು ಮುಕ್ತ ಕಂಠದಿಂದ ಹೊಗಳಿದರು. ಅವರ ಅಪಾರ ಜ್ಞಾನಕ್ಕೆ ಅವರೆಲ್ಲರೂ ಬೆರಗಾದರು. ಜನವರಿ 26, 1950 ರಂದು ಸಂಸತ್ತಿನಲ್ಲಿ ಹರ್ಷೋದ್ಗಾರಗಳ ನಡುವೆ ಭಾರತದ ಸಂವಿಧಾನವನ್ನು ವಿದ್ಯುಕ್ತವಾಗಿ ಸ್ವೀಕರಿಸಲಾಯಿತು. ಅಂದಿನಿಂದ ಭಾರತವನ್ನು ಗಣರಾಜ್ಯ ಎಂದು ಘೋಷಿಸಲಾಯಿತು.




THE CONSTITUTION OF INDIA

WE, THE PEOPLE OF INDIA, having solemnly resolved to constitute India into a SOVEREIGN DEMOCRATIC REPUBLIC and to secure to all its citizens:

JUSTICE, social, economic and political;

LIBERTY of thought, expression, belief, faith and worship;

EQUALITY of status and of opportunity;

and to promote among them all

FRATERNITY assuring the dignity of the individual and the unity of the Nation;

IN OUR CONSTITUENT ASSEMBLY this twenty-sixth day of November, 1949, do HEREBY ADOPT, ENACT AND GIVE TO OURSELVES THIS CONSTITUTION.

ಭಾರತದ ಸಂವಿಧಾನ 1950 ಜನವರಿ 26 ರಂದು ಅಂಗೀಕರಿಸಲ್ಪಟ್ಟದ್ದು, ಆ ದಿನವನ್ನು ಗಣರಾಜ್ಯೋತ್ಸವ ದಿನವೆಂದು ಆಚರಿಸಲಾಗುತ್ತಿರುವುದು ಎಲ್ಲರಿಗೂ ತಿಳಿದ ವಿಷಯ. ಆದರೆ 26 ನವೆಂಬರ್ 1949 ರಂದು ಸಂವಿಧಾನ ಸಭೆಯು ಅದನ್ನು ಅಂಗೀಕರಿಸಿತ್ತು ಎಂಬ ವಿಷಯ ಅನೇಕ ಭಾರತ ಪ್ರಜೆಗಳಿಗೆ ತಿಳಿದಿಲ್ಲ. ಇದನ್ನೇ ಸಂವಿಧಾನ ದಿನವಾಗಿ, ಸಂವಿಧಾನವನ್ನು ರಕ್ಷಿಸುವ ಪಣತೊಡುವ ದಿನ ಎಂದು ಆಚರಿಸಬೇಕಾಗಿದೆ. ಇದೇ ನವೆಂಬರ್ 26 ರಂದು ಅನೇಕ ಕಡೆ ಸಂವಿಧಾನ ದಿನವನ್ನು ಆಚರಿಸಿದ್ದು ಗಮನಾರ್ಹವಾಗಿದೆ. ಜನವರಿ 26 ರಂತೆ ನವೆಂಬರ್ 26 ನ್ನು ಸಹ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರನ್ನು ಸ್ಮರಿಸು ವಿಶೇಷ ದಿನವಾಗಿದೆ.

ಇಡೀ ದೇಶ ಸಂವಿಧಾನ ರಚನೆಯ ಸಂಭ್ರಮದಲ್ಲಿದ್ದಾಗ ಡಾ॥ ಅಂಬೇಡ್ಕರ್ ಹೇಳಿದ ಒಂದು ಮಾತು ಸ್ಮರಿಸಲು ಯೋಗ್ಯವಾಗಿದೆ. ಅವರು ಹೇಳುತ್ತಾರೆ. "ಇಂದು ನಾವು ವೈರುಧ್ಯಗಳ ಜೀವನಕ್ಕೆ ಕಾಲಿಡುತ್ತೇವೆ. ಇಲ್ಲಿ ರಾಜಕೀಯ ಸಮಾನತೆ ಇದ್ದರೂ ಸಾಮಾಜಿಕ ಸಮಾನತೆ ಇನ್ನೂ ಬಂದಿರುವುದಿಲ್ಲ" ಅಂದರೆ ಸಾಮಾಜಿಕ ಸಮಾನತೆ ಇಲ್ಲದೆ ರಾಜಕೀಯ ಸ್ವಾತಂತ್ರ್ಯದಿಂದ ಪ್ರಯೋಜನವಿಲ್ಲ.

ಡಾ॥ ಅಂಬೇಡ್ಕರ್ ಕಂಡ ಕನಸು ಇದು. ಅದು ಸಮತಾ ಸಮಾಜದ ಕನಸು. ದೇಶಕ್ಕೆ ರಾಜಕೀಯ ಸ್ವಾತಂತ್ರ್ಯ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಸಾಮಾಜಿಕ ಸ್ವಾತಂತ್ರ್ಯ. ಜಾತಿ ಪದ್ಧತಿ, ಅಸ್ಪೃಶ್ಯತೆ, ತಾರತಮ್ಯ ಇಲ್ಲದ ಸಮ ಸಮಾಜ. ಅಂದು ನಮ್ಮೆಲ್ಲರ ಕನಸಾಗಬೇಕು. ಅದನ್ನು ಸಾಧಿಸುವುದು ನಮ್ಮ ಬದುಕಿನ ಗುರಿಯಾಗಬೇಕು. ತುಳಿತಕ್ಕೆ ಒಳಗಾದ ದೀನ ದಲಿತರೆಲ್ಲರೂ ಸ್ವಾಭಿಮಾನದಿಂದ ಬದುಕುವಂತಾಗಬೇಕು. ಅದಕ್ಕಾಗಿ ಡಾ. ಅಂಬೇಡ್ಕರ್ ನೀಡಿದ ನಮ್ಮ ಸಂವಿಧಾನವನ್ನು ಉಳಿಸಬೇಕು, ಅದನ್ನು ಮನುವಾದಿಗಳ ದಾಳಿಯಿಂದ ರಕ್ಷಿಸಬೇಕು.

ಜನವಿರೋಧಿ ಕಾಯ್ದೆಗಳನ್ನು ವಾಪಾಸು ಪಡೆಯಲು ಮತ್ತು ಜನತೆಯ ಹಕ್ಕುಗಳನ್ನು ಪರಿಗಣಿಸಲು ಒತ್ತಾಯ

ಕಳೆದ ಪಾರ್ಲಿಮೆಂಟ್ ಅಧಿವೇಶನದಲ್ಲಿ ಪಾರ್ಲಿಮೆಂಟಿನ ಎಲ್ಲಾ ನೀತಿ ನಿಯಮಗಳನ್ನು ಗಾಳಿಗೆ ತೂರಿ, ವಿರೋಧ ಪಕ್ಷಗಳ ಹಾಗೂ ಮೈತ್ರಿ ಆಡಳಿತ ಪಕ್ಷದ ಮಂತ್ರಿಯೊಬ್ಬರ ರಾಜಿನಾಮೆ ಮತ್ತು ತೀವ್ರ ವಿರೋಧದ ನಡುವೆಯೂ ಬಲವಂತವಾಗಿ ಅಂಗೀಕರಿಸಿ ಪ್ರಕಟಿಸಿದ, ಕಾರ್ಪೋರೇಟ್ ಕಂಪನಿಗಳ ಲೂಟಿಗೆ ನೆರವಾಗುವ ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗಳು–2020 ಮತ್ತು ಪಾರಂಪರಿಕ ಕೃಷಿಕರ ನಾಶಕ ಕಾರ್ಪೋರೇಟ್ ಕೃಷಿ ಕಾಯ್ದೆ–2020 ಗಳು ಮತ್ತು ದೇಶದ ಎಲ್ಲಾ ಗ್ರಾಹಕರ ಲೂಟಿಗೊಳಪಡಿಸುವ ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ–2020 ಗಳನ್ನು ಮತ್ತು ವಿದ್ಯುತ್ ರಂಗದ ಖಾಸಗೀಕರಣದ ವಿದ್ಯುತ್ ಮಸೂದೆಯನ್ನು ತೀವ್ರವಾಗಿ ಪ್ರತಿರೋಧಿಸಿ, ಒಂದೆಡೆ ದೇಶದ ಬಹುತೇಕ ಎಲ್ಲಾ ಕಾರ್ಮಿಕರು ಹಾಗೂ ಇನ್ನೊಂದೆಡೆ ರೈತ ಅಥವಾ ಕೃಷಿಕ ಸಮುದಾಯಗಳು ಬೀದಿಗಿಳಿದು ಚಳುವಳಿ ನಡೆಸುತ್ತಿವೆ.

ರಾಜ್ಯ ಸರಕಾರಗಳು ಇವುಗಳನ್ನು ವಿರೋಧಿಸಿವೆ.

ಆದಾಗಲೂ, ಕೇಂದ್ರ ಸರಕಾರ ಅವುಗಳನ್ನು ಹಿಂಪಡೆಯದೇ ಕಾರ್ಪೋರೇಟ್ ಲೂಟಿಗೆ ನೆರವಾಗುವ ನೀತಿಯನ್ನು ಮುಂದುವರೆಸಿರುವುದನ್ನು ನಾವು ಬಲವಾಗಿ ಖಂಡಿಸುತ್ತೇವೆ.

ರಾಜ್ಯದ ಹಾಗೂ ದೇಶದ ದುಡಿಯುವ ಜನರ ಮತ್ತು ದೇಶದ ಹಿತ ರಕ್ಷಣೆಗಾಗಿ ನಡೆಯುವ ಈ ಚಳುವಳಿಯನ್ನು ನಾವು ಪೂರ್ಣವಾಗಿ ಬೆಂಬಲಿಸುತ್ತೇವೆ ಮತ್ತು ಇವುಗಳು ದೇಶದ ಸ್ವಾತಂತ್ರ್ಯ ಹಾಗೂ ಸ್ವಾವಲಂಬನೆ ಮತ್ತು ಸಾರ್ವಭೌಮತೆಗೆ, ಆಹಾರದ ಭದ್ರತೆಗೆ ತೀವ್ರ ಬೆದರಿಕೆಯಾಗಿದ್ದು ಅವುಗಳನ್ನು ಈ ಕೂಡಲೇ ಹಿಂಪಡೆಯಲು ಮರಳಿ ಒತ್ತಾಯಿಸಿದೆ.

ದೇಶ ಒಂದು ಗಂಭೀರವಾದ ಬಿಕ್ಕಟ್ಟನ್ನು ಎದುರಿಸುತ್ತಿರುವಾಗಲೇ, ಕೋವಿಡ್–19 ಸಾಂಕ್ರಾಮಿಕವು ದೇಶವನ್ನು ತೀವ್ರವಾಗಿ ಬಾಧಿಸಿದೆ. ಇದು ಮತ್ತು ಅದನ್ನು ಎದುರಿಸಲು ಪೂರ್ವ ಭಾವಿ ಯೋಜಿಸದೇ ಏಕಾಏಕಿಯಾಗಿ ಘೋಷಿಸಲಾದ ಲಾಕ್‌ಡೌನ್‌ಗಳು ದೇಶವನ್ನು ಮತ್ತಷ್ಟು ಆಳವಾದ ಬಿಕ್ಕಟ್ಟಿಗೆ ದೂಡಿವೆ. ಸದರಿ ಆರ್ಥಿಕ ಬಿಕ್ಕಟ್ಟು ಮುಖ್ಯವಾಗಿ ಜನರ ಬಳಿ ಕೊಂಡು ಕೊಳ್ಳುವ ಶಕ್ತಿಯ ಕೊರತೆಯಿಂದ ಮುಂದು ವರೆಯುತ್ತಲಿದೆ. ಸಾಂಕ್ರಮಿಕದ ಕಾಲದಲ್ಲಿ ಜನತೆ ಮತ್ತಷ್ಟು ಆದಾಯದ ಕೊರತೆ ಮತ್ತು ನಿರುದ್ಯೋಗವನ್ನು ಎದುರಿಸುತ್ತಿದ್ದಾರೆ. ಆದ್ದರಿಂದ ಸದರಿ ಆರ್ಥಿಕ ಬಿಕ್ಕಟ್ಟು ನಿವಾರಣೆಗಾಗಿ ಮತ್ತು ಜನತೆಯ ಆರ್ಥಿಕ ಸಂಕಷ್ಟವನ್ನು ನಿವಾರಿಸಲು, ಆದಾಯ ತೆರಿಗೆ ವ್ಯಾಪ್ತಿಗೊಳಪಡದ ಎಲ್ಲ ಕುಟುಂಬಗಳಿಗೆ ಕನಿಷ್ಠ ಆರು ತಿಂಗಳ ಕಾಲ ಮಾಸಿಕ 7,500 ರೂ ಹಾಗೂ ತಲಾ 15 kg ಸಮಗ್ರ ಆಹಾರದ ಕಿಟ್ ಗಳನ್ನು, ಕೋವಿಡ್– 19 ರ ಸುರಕ್ಷತಾ ಅಗತ್ಯಗಳನ್ನು ಪೂರೈಸ ಬೇಕಾಗಿದೆ. ಅದೇ ರೀತಿ ನಗರ ಪ್ರದೇಶವೂ ಸೇರಿದಂತೆ ದೇಶದಾದ್ಯಂತ ರಾಷ್ಟ್ರೀಯ ಉದ್ಯೋಗ ಖಾತ್ರಿ ಕೆಲಸವನ್ನು 200 ದಿನಗಳಿಗೆ ವಿಸ್ತರಿಸುವುದು ಮತ್ತು ಕನಿಷ್ಠ ಕೂಲಿಯನ್ನು 750 ರೂ ಗಳಿಗೆ ವಿಸ್ತರಿಸುವುದು ಅಗತ್ಯವಿದೆ. ಆದ್ದರಿಂದ, ಇವುಗಳಿಗೆ ಬೇಕಾದ ಅಗತ್ಯ ಬಜೆಟ್ ಹಾಗೂ ನೆರವನ್ನು ಘೋಷಿಸಲು ಒತ್ತಾಯಿಸಿವೆ.

ಅದೇ ರೀತಿ, ಕೋವಿಡ್ – 19 ನ್ನು ಎದುರಿಸಲಿಕ್ಕಾಗಿ, ಒದಗಿಸಲು ಉದ್ದೇಶಿಸಿರುವ ವ್ಯಾಕ್ಸಿನ್ ನ್ನು ಉಚಿತವಾಗಿ ದೇಶದ ಎಲ್ಲಾ ನಾಗರೀಕರಿಗೆ ಕೇಂದ್ರ ಸರಕಾರವೇ ಒದಗಿಸುವಂತೆಯೂ ಎಡ ಪಕ್ಷಗಳು ಈ ಮೂಲಕ ಒತ್ತಾಯಿಸಿವೆ.





ರೈತ ವಿರೋಧಿ ಕೃಷಿ ಕಾಯ್ದೆಗಳ ವಿರುದ್ಧ, ದೆಹಲಿ ಚಲೋ, AIKSCC–ಕರ್ನಾಟಕ ರೈತ ಜಾಥಾ, ಮಧ್ಯಪ್ರದೇಶ ಗುಣ ನಗರದಲ್ಲಿ, ಮೇಧಾ ಪಾಟ್ಕರ್ ನೇತೃತ್ವದಲ್ಲಿ ಭರ್ಜರಿ ಸ್ವಾಗತ

ನವೆಂಬರ್ 24, 2020 ರಂದು ಮಧ್ಯಪ್ರದೇಶದ ಮುಲ್ತಾನಿ ಸಭೆ ಮುಗಿಸಿ ಹೊರಟ ಜಾಥಾ ಮಧ್ಯಾಹ್ನ ಇಟ್ರಾಸಿ ತಲುಪಿದಾಗ ಕೃಷಿ ಕಾಯ್ದೆಗಳ ವಿರುದ್ಧ ಆಕ್ರೋಶ ಇದ್ದ ಯುವ ರೈತರ ತಂಡ ಸ್ವಾಗತಿಸಿ ಸ್ಥಳೀಯ ಪತ್ರಕರ್ತರನ್ನು ಆಹ್ವಾನಿಸಿ ಜಾಥಾ ಉದ್ದೇಶ ವಿವರಿಸಲು ಅವಕಾಶ ಮಾಡಿಕೊಟ್ಟಿತು.

ಅಲ್ಲಿಂದ ಹೊರಟ ಜಾಥಾ ಇದೇ ರಾಜ್ಯದ ಗುಣ ನಗರ ತಲುಪಿದಾಗ ಅಷ್ಟೊತ್ತಿಗಾಗಲೇ ಇಂದೋರ್ ನಿಂದ ಬಂದಿದ್ದ ಇದೇ ಉದ್ದೇಶದ ಮತ್ತೊಂದು ಜಾಥಾ ಬಂದಿತ್ತು. ಕರ್ನಾಟಕದ ರೈತ ಜಾಥಾವನ್ನು ಅತ್ಯಂತ ಸಂಭ್ರಮದಿಂದ ನರ್ಮದಾ ಬಚಾವ್ ಆಂದೋಲನದ ಸುಪ್ರಸಿದ್ಧ ನಾಯಕಿ ಮೇಧಾ ಪಾಟ್ಕರ್ ನೇತೃತ್ವದಲ್ಲಿ ಬರಮಾಡಿಕೊಳ್ಳಲಾಯಿತು.

ಇಲ್ಲಿನ ಶಾಸ್ತ್ರಿ ಪಾರ್ಕ್ ನಡೆಯುತ್ತಿದ್ದ ಸಭೆಯ ವೇದಿಕೆಗೆ ಆಹ್ವಾನಿಸಿದಾಗ ಕನ್ನಡದಲ್ಲಿ ಕ್ರಾಂತಿಕಾರಿ ಘೋಷಣೆಗಳನ್ನು ಮೊಳಗಿಸಲಾಯಿತು.

ಇನ್ನು ಮುಂದೆ ಇಂದೋರ್ ಹಾಗೂ ಕರ್ನಾಟಕ ಜಾಥಾ ಎರಡನ್ನೂ ಮೇಧಾ ಪಾಟ್ಕರ್ ರವರೇ ಮುನ್ನಡೆಸಲಿದ್ದಾರೆ.

ರಾತ್ರಿ ಇಲ್ಲೇ ಉಳಿದಿದ್ದ ಜಾಥಾ ಮೇಧಾ ಪಾಟ್ಕರ್ ನೇತೃತ್ವದಲ್ಲಿ ಮಧ್ಯಪ್ರದೇಶದ ಕೊಲಾರಾಸ್ ಕಡೆ ಸಾಗುತ್ತಿದೆ.

22 ನವೆಂಬರ್ 2020 ರಂದು ಬೆಂಗಳೂರಿನ ಮೇಕ್ರಿ ವೃತ್ತದಿಂದ ಆರಂಭವಾದ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ–ಕರ್ನಾಟಕ ರೈತ ಜಾಥಾ ದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ (KPRS-AIKS) ಸೇರಿದಂತೆ ಎಲ್ಲಾ ಸಹಭಾಗಿ ಸಂಘಟನೆಗಳ ಕಾರ್ಯಕರ್ತರು ಇದ್ದು ನವೆಂಬರ್ 26 ರಂದು ಸಂಸತ್ ಬೀದಿಯಲ್ಲಿ ಸಮಾವೇಶಗೊಳ್ಳುವ ದೆಹಲಿ ಚಲೋದಲ್ಲಿ ವಿಲೀನವಾಗಲಿದೆ.

ಕೃಷಿ ಕಾನೂನುಗಳು ರೈತರ ವಿರುದ್ಧದ ಪಿತೂರಿ
ರೈತ ಜಾಥಾ ಸಮಾರೋಪದಲ್ಲಿ ನ್ಯಾ| ಎಚ್.ಎನ್. ನಾಗಮೋಹನದಾಸ್



ಕೇಂದ್ರ ಸರಕಾರವು ಜಾರಿಗೊಳಿಸುತ್ತಿರುವ ಕಾರ್ಷಿಕ ಕಾನೂನುಗಳು, ಎಪಿಎಂಸಿ ಕಾಯ್ದೆಗೆ ಹಾಗೂ ವಿದ್ಯುತ್ ಕಾಯ್ದೆಗೆ ತರುತ್ತಿರುವ ತಿದ್ದುಪಡಿ ಮಸೂದೆಗಳು ರೈತರ ಹಿತಾಸಕ್ತಿಗೆ ಅಪಾಯಕಾರಿಯಾಗಿವೆ ಎಂಬುದಾಗಿ ರಾಜ್ಯ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾ| ಎಚ್.ಎನ್. ನಾಗಮೋಹನದಾಸ್ ನುಡಿದರು.

ಅವರು ದ.ಕ. ಜಿಲ್ಲೆಯಲ್ಲಿ 6 ದಿನಗಳ ಕಾಲ ನಡೆದ ರೈತ ವಾಹನ ಜಾಥಾದ ಸಮಾರೋಪ ಸಮಾರಂಭ 23 ರಂದು ಮಂಗಳೂರಿನಲ್ಲಿ ಪುರಭವನದಲ್ಲಿ ನಡೆದಾಗ, ಸಭೆಯನ್ನುದ್ದೇಶಿಸಿ ಆನ್‌ಲೈನ್ ಮೂಲಕ ಮಾತನಾಡಿದರು.

ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಹಾಗೂ ದ.ಕ.ಜಿಲ್ಲಾ ರೈತ ಕಾರ್ಮಿಕ ದಲಿತ ಜನಪರ ಚಳವಳಿಗಳ ಒಕ್ಕೂಟದ ವತಿಯಿಂದ ನವಂಬರ 18 ರಿಂದ ದ.ಕ.ಜಿಲ್ಲೆಯ ಸಂಪಾಜೆಯಿಂದ 23ರ ವರೆಗೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಸಂಚರಿಸಿ ಮಂಗಳೂರು ತಲುಪಿದ ರೈತ ವಾಹನ ಜಾಥಾ ಮಂಗಳೂರಿನಲ್ಲಿ ಸಮಾರೋಪಗೊಂಡಿದ್ದು, ಈ ಜಾಥಾಕ್ಕೆ ಜಿಲ್ಲಾದ್ಯಂತ ಉತ್ತಮ ಬೆಂಬಲ ಹಾಗೂ ಸ್ವಾಗತ ದೊರೆತಿದೆ. ಸಮಾರೋಪಕ್ಕೂ ಮೊದಲು ಮಂಗಳೂರಿನ ಜ್ಯೋತಿ ಅಂಬೇಡ್ಕರ್ ವೃತ್ತದಿಂದ ಪುರಭವನದವರೆಗೆ ರೈತ ಕಾರ್ಮಿಕರ ಪಾದಯಾತ್ರೆ ನಡೆಯಿತು. ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲೆಯ 3 ಗುಂಪುಗಳು, ಕರ್ನಾಟಕ ಪ್ರಾಂತ ರೈತ ಸಂಘ, ದ.ಕ. ಜಿಲ್ಲಾ ಸಿಐಟಿಯು ಹಾಗೂ ಎಐಟಿಯುಸಿ, ಜಿಲ್ಲಾ ದಲಿತ ಸಂಘರ್ಷ ಸಮಿತಿಗಳು, ದಲಿತ ಹೋರಾಟ ಸಮಿತಿ ಈ ವಾಹನ ಜಾಥಾವನ್ನು ಒಗ್ಗೂಡಿ ಸಂಘಟಿಸಿದ್ದವು.

ಸ್ವಾವಲಂಬಿಗಳಾಗಿ ಬದುಕುತ್ತಿದ್ದ ರೈತರು ಕಾರ್ಪರೇಟ್ ಕಂಪನಿಗಳ ಜೀತದಾಳುಗಳಾಗಿ ಕೊನೆಗೊಳ್ಳಲಿದ್ದಾರೆ ಎಂದು ನ್ಯಾಮೂ|ನಾಗಮೋಹನದಾಸ್ ಎಚ್ಚರಿಸಿದರು. ಕೇಂದ್ರ ಸರ್ಕಾರದ ಉದ್ದೇಶ ರೈತರಿಂದ ಭೂಮಿಯನ್ನು ಕಿತ್ತು ಕಾರ್ಪರೇಟ್ ಸಂಸ್ಥೆಗಳಿಗೆ ನೀಡುವುದಾಗಿದೆ. ಇದು ರೈತರನ್ನು ದಿವಾಳಿ ಮಾಡುವ ಹೆಜ್ಜೆಯಾಗಿದ್ದು, ಈ ಬಗ್ಗೆ ಸರ್ಕಾರ ಎಚ್ಚೆತ್ತುಕೊಳ್ಳದಿದ್ದಾಗ ಜನಪರ ಐಕ್ಯ ಹೋರಾಟವೊಂದೇ ಪರಿಹಾರ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ಲಾಕ್‌ಡೌನ್ ಘೋಷಿಸಿದಾಗ ಅದು ಜನರ ಜೀವರಕ್ಷಣೆಗಾಗಿ ಮಾಡಿದ ಕ್ರಮ ಎಂದು ಎಲ್ಲರೂ ಸ್ವಾಗತಿಸಿದ್ದರು. ಆದರೆ ವಾಸ್ತವದಲ್ಲಿ ಅಘೋಷಿತ ತುರ್ತುಪರಿಸ್ಥಿಯನ್ನು ಹೇರಿ ಯಾವುದೇ ಚರ್ಚೆ ಇಲ್ಲದೆ ರೈತ, ದಲಿತ, ಕಾರ್ಮಿಕ ವಿರೋಧಿ ಸುಗ್ರೀವಾಜ್ಞೆಗಳ ಸರಮಾಲೆಯನ್ನೇ ಘೋಷಿಸಿತು ಎಂದು ಅವರು ಆರೋಪಿಸಿದರು.

ಕಾರ್ಷಿಕ ಕಾನೂನುಗಳು ರೈತರ ವಿರುದ್ಧವಾದ ಪಿತೂರಿ ಎಂದು ಅವರು ಆರೋಪಿಸಿದರು. ಕಳೆದ 20 ವರ್ಷಗಳಲ್ಲಿ ಸಾಲ ಮರುಪಾವತಿಸಲಾಗದೆ ದೇಶದಲ್ಲಿ 3 ಲಕ್ಷ ರೈತರು ತಮ್ಮ ಜೀವ ಕೊನೆಗೊಳಿಸಿದ್ದಾರೆ. ಈ ಹೊಸ ಕೃಷಿ ಕಾನೂನುಗಳು ಜಾರಿಯಾದರೆ, ಕಪ್ಪು ಹಣದ ಕುಳಗಳು ಕೃಷಿ ಭೂಮಿಯನ್ನು ಕೊಂಡುಕೊಳ್ಳುವರು; ಅವರೇನು ಕೃಷಿ ಕಾರ್ಯಕ್ಕೆ ಅದನ್ನು ಬಳಸಿಕೊಳ್ಳುವುದಿಲ್ಲ. ಇದರಿಂದಾಗಿ ದೇಶದ ಆಹಾರ ಭದ್ರತೆಗೆ ಕಂಟಕ ಉಂಟಾಗುವುದು. ಈ ಕೃಷಿ ಕಾನೂನುಗಳು ರೈತರನ್ನು ಇನ್ನಷ್ಟು ಸಂಕಷ್ಟಗಳಿಗೆ ದೂಡುವುದು. ದೇಶದಲ್ಲಿ ಕೊಳಚೆಗೇರಿಗಳ ಸಂಖ್ಯೆ ಹೆಚ್ಚಳವಾಗುವುದಕ್ಕೆ ಇವು ಕಾರಣವಾಗುವವು ಎಂದು ಅವರು ಎಚ್ಚರಿಸಿದರು.



ವ್ಯಾಪಾರಿಗಳಿಂದ ರೈತರಿಗೆ ಆಗುತ್ತಿದ್ದ ಅನ್ಯಾಯವನ್ನು ತಪ್ಪಿಸುವುದಕ್ಕೆಂದು ಎಪಿಎಂಸಿ ಕಾಯ್ದೆ ಜಾರಿಯಾಗಿತ್ತು. ಇದಕ್ಕೆ ಆಗುತ್ತಿರುವ ತಿದ್ದುಪಡಿಗಳು ರೈತರ ಹಿತದೃಷ್ಟಿಯಿಂದಲ್ಲ. ಅದಕ್ಕಾಗಿ ಈ ತಿದ್ದುಪಡಿ ಕಾಯ್ದೆಯನ್ನು ಕೂಡಲೇ ಸರ್ಕಾರ ಹಿಂತೆಗೆದುಕೊಳ್ಳಬೇಕು. ಕೃಷ್ಯುತ್ಪನ್ನಗಳ ಬೆಲೆಯನ್ನು ರೈತರಿಗೆ ಅನುಕೂಲವಾಗುವಂತೆ ವೈಜ್ಞಾನಿಕವಾಗಿ ನಿಗದಿಗೊಳಿಸಬೇಕು. ಇದಕ್ಕಾಗಿ ರೈತರ ಹಿತಾಸಕ್ತಿಗಾಗಿ ಜಾರಿಗೊಳಿಸುತ್ತಿರುವ ಕಾರ್ಷಿಕ ಕಾನೂನುಗಳ ವಿರುದ್ಧ ಐಕ್ಯ ಹೋರಾಟ ನಡೆಯಬೇಕಾಗಿದೆ. ಈ ಕಾರ್ಯ ದ.ಕ.ಜಿಲ್ಲೆಯಿಂದ ನಡೆದಿರುವುದು ಉತ್ತಮ ಬೆಳವಣಿಗೆ ಎಂಬುದಾಗಿ ನ್ಯಾ| ಎಚ್.ಎನ್. ನಾಗಮೋಹನದಾಸ್ ಹೇಳಿದರು.

ರಾಜ್ಯ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಪ್ರೊ.ಪ್ರಕಾಶ್ ಕಮ್ಮರಡಿ ಮಾತನಾಡಿ, ಕೋವಿಡ್ ಸಂಕಷ್ಟಮಯ ಸಮಯದಲ್ಲಿ ಕೈಗಾರಿಕೆಗಳೆಲ್ಲವೂ ಸ್ಥಬ್ಧವಾಗಿದ್ದರೂ, ರೈತರು ಮಾತ್ರ ಕೃಷಿಯಿಂಧ ವಿಮುಖರಾಗಿಲ್ಲ. ಅಂಕಿ–ಅಂಶಗಳ ಪ್ರಕಾರ 2019–20ರ ಅವಧಿಯಲ್ಲಿ ದೇಶದಲ್ಲಿ 296 ಮಿಲಿಯ ಟನ್ ಆಹಾರ ಉತ್ಪಾದನೆಯಾಗಿದೆ. 320 ಮಿಲಿಯ ಟನ್ ಹಣ್ಣು ತರಕಾರಿ ಉತ್ಪಾದನೆಯಾಗಿದೆ. 187 ಮಿಲಿಯನ್ ಟನ್ ಹಾಲು ಉತ್ಪಾದನೆಯಾಗಿದೆ. ಅಧ್ಯಯನವೊಂದರ ಪ್ರಕಾರ, ರೈತರು ಬೆಳೆದ ಉತ್ಪಾದಿಸಿದ ಆಹಾರ ಉತ್ಪಾದನೆಯಲ್ಲಿ ಸರಕಾರದಿಂದ ಖರೀದಿಯಾದದ್ದು 16% ಮಾತ್ರ. ಶೇ.15 ರಷ್ಟು ಹಣ್ಣು ತರಕಾರಿಗಳು ಈ ಅವಧಿಯಲ್ಲಿ ಕೊಳೆತು ಹಾಳಾಗಿದೆ ಎಂದು ಮಾಹಿತಿ ನೀಡಿದರು.

ಸಮಾರೋಪ ಸಭೆಯಲ್ಲಿ ಜಿಲ್ಲಾ ರೈತ ವಾಹನ ಜಾಥಾದ ಹಿನ್ನೆಲೆ, ಸಾಗಿ ಬಂದ ದಾರಿ, ಜಾಥಾಕ್ಕೆ ಜನತೆಯ ಪ್ರತಿಕ್ರಿಯೆಗಳನ್ನು ಜಾಥಾ ತಂಡದ ನಾಯಕರೂ ಕರ್ನಾಟಕ ರಾಜ್ಯ ರೈತ ಸಂಘ ಹಸಿರುಸೇನೆಯ ರಾಜ್ಯ ಕಾರ್ಯದರ್ಶಿ ರವಿಕಿರಣ ಪುಣಚ ಪ್ರಸ್ತಾವಿಕವಾಗಿ ಸಭೆಯಲ್ಲಿ ವಿವರಿಸಿದರು. ಜಾಥಾದ ಇನ್ನೊಬ್ಬ ನಾಯಕ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಯಾದವ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪ್ರಾಂತ ರೈತ ಸಂಘದ ದ.ಕ. ಜಿಲ್ಲಾಧ್ಯಕ್ಷ ಕೃಷ್ಣಪ್ಪ ಸಾಲ್ಯಾನ್ ಸ್ವಾಗತಿಸಿದರು. ಸಿಐಟಿಯು ದ.ಕ.ಜಿಲ್ಲಾ ಸಮಿತಿ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಕಾರ್ಯಕ್ರಮ ನಿರೂಪಿಸಿದರು.

ವರದಿ: **ವಾ.ಉ.**

ಚಳವಳಿಗಳ ಒಕ್ಕೂಟದ ದ.ಕ.ಜಿಲ್ಲಾ ಸಮಿತಿ ರಚನೆಯಾದ ಬೆನ್ನಲ್ಲಿ ಸಪ್ಟೆಂಬರ 11 ರಂದು ಬಿಸಿರೋಡಿನಲ್ಲಿ ವಿಚಾರ ಸಂಕಿರಣ ನಡೆದಿತ್ತು. ಅದರಲ್ಲಿ ರೈತ ನಾಯಕ ಮಾರುತಿ ಮಾನ್ಪಡೆಯವರು ವಿಚಾರ ಮಂಡಿಸಿದ್ದರು. ಇದೀಗ ಜಾಥಾ ಸಮಾರೋಪ ಸಮಾರಂಭದಲ್ಲಿ ಇದೀಗ ಕೀರ್ತಿಶೇಷರಾಗಿರುವ ಮಾರುತಿ ಮಾನ್ಪಡೆಯವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸಮಾರೋಪ ವೇದಿಕೆಯಲ್ಲಿ ಸಿಐಟಿಯು ರಾಜ್ಯ ಉಪಾಧ್ಯಕ್ಷ ವಸಂತ ಆಚಾರಿ, ಜಿಲ್ಲಾ ಅಧ್ಯಕ್ಷ ಜೆ.ಬಾಲಕೃಷ್ಣ ಶೆಟ್ಟಿ, ದಸಂಸ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ರಾಜ್ಯ ಮುಖಂಡ ಎಂ.ದೇವದಾಸ್, ಎಐಟಿಯುಸಿ ಜಿಲ್ಲಾ ಮುಖಂಡ ಎಚ್.ವಿ.ರಾವ್, ಕರ್ನಾಟಕ ರಾಜ್ಯ ರೈತ ಸಂಘ ಹಸಿರುಸೇನೆಯ ಜಿಲ್ಲಾ ಮುಖಂಡರಾದ ಶ್ರೀಧರ ಶೆಟ್ಟಿ ಬೈಲಗುತ್ತು, ಮನೋಹರ ಶೆಟ್ಟಿ, ಆಲ್ವಿನ್ ಮಿನೇಜಸ್, ದಲಿತ ಹಕ್ಕುಗಳ ಸಮಿತಿಯ ತಿಮ್ಮಯ್ಯ ಕೊಂಚಾಡಿ, ದಲಿತ ಸೇವಾ ಸಮಿತಿಯ ಸೇಸಪ್ಪ ಬೆದ್ರಕಾಡು ಉಪಸ್ಥಿತರಿದ್ದರು. ■

ರೈತ ವಾಹನ ಜಾಥಾಕ್ಕೆ ಜಿಲ್ಲಾದ್ಯಂತ ಅಭೂತಪೂರ್ವ ಸ್ವಾಗತ:

ರೈತ ವಿರೋಧಿಯಾದ ಕಾನೂನು ಹಾಗೂ ಸುಗ್ರೀವಾಜ್ಞೆಗಳನ್ನು ಹಿಂದೆಗೆಯಬೇಕೆಂದು ಒತ್ತಾಯಿಸುವ ರೈತ ಕಾರ್ಮಿಕ ದಲಿತ ಚಳುವಳಿಗಳ ಒಕ್ಕೂಟದ ದ.ಕ.ಜಿಲ್ಲಾ ಜಾಥಾ, ಜಿಲ್ಲೆಯ 24 ಸ್ಥಳಗಳಲ್ಲಿ ಬಹಿರಂಗ ಸಭೆ ನಡೆಸಿತು. ಸಹಭಾಗಿ ಸಂಘಟನೆಗಳು ಎಲ್ಲೆಲ್ಲಿ ಬಲಿಷ್ಟವಾಗಿವೆಯೋ, ಆ ಸಂಘಟನೆಗಳ ಕಾರ್ಯಕರ್ತರು ತಮ್ಮ ಊರುಗಳಲ್ಲಿ ಹೆಚ್ಚಿಗೆ ಭಾಗವಹಿಸಿ ಉತ್ತಮ ಸ್ವಾಗತ ನೀಡಿದರು.

ಸಿಐಟಿಯು ಕಟ್ಟಡ ಕಾರ್ಮಿಕರ ಸಂಘಟನೆ ಜಾಥಾ ನವಂಬರ್ 18 ರಂದು ಉದ್ಘಾಟನೆಗೊಂಡ ಸಂಪಾಜೆಯ ಕಲ್ಲುಗುಂಡಿಯಲ್ಲಿ ಅತ್ಯುತ್ತಮವಾಗಿ ಸಂಘಟಿಸಿದ್ದರು. ರಾಜ್ಯ ರೈತ ಸಂಘದ 2 ಪ್ರತ್ಯೇಕ ಬಣಗಳು ಸುಳ್ಯ ಮತ್ತು ಪುತ್ತೂರಿನಲ್ಲಿ ತುಂಬ ಜನ ಭಾಗವಹಿಸುವಂತೆ ಮಾಡಿದ್ದರು. ಜನವರಿ 20 ರಂದು ಬೆಳ್ತಂಗಡಿಯಲ್ಲಿ ಸಿಐಟಿಯು ಹಾಗೂ ಸಂಗಾತಿ ಮಹಿಳಾ ಗುಂಪುಗಳು ಉತ್ತಮ ಭಾಗವಹಿಸುವಿಕೆ ತೋರಿಸಿತ್ತು. ಅದೇ ಸಂಜೆ ಮೂಡಬಿದ್ರಿಯಲ್ಲಿ ಸಿಐಟಿಯು ಕಾರ್ಮಿಕರ ಬೈಕ್ ರ್‍ಯಾಲಿಯ ಸ್ವಾಗತದಿಂದ ಜಾಥಾ ಕಳೆಗಟ್ಟಿತು. ಮರುದಿನ ಗುರುಪುರ–ಕೈಕಂಭದಲ್ಲಿ ಸಿಐಟಿಯು ಕೆಪಿಆರ್‌ಎಸ್ ವಿಶೇಷ ಸ್ವಾಗತ ನೀಡಿದರು. ಬಿಸಿರೋಡಿನಲ್ಲಿ ಎಐವೈಎಫ್ ಯುವಕರು ಬೈಕ್ ರ್‍ಯಾಲಿ ನಡೆಸಿ ಜಾಥಾವನ್ನು ಸ್ವಾಗತಿಸಿದರು; ಅಲ್ಲಿ ಎಐಟಿಯುಸಿ ಕಾರ್ಮಿಕರು, ರಾಜ್ಯ ರೈತ ಸಂಘದ ರೈತರು, ಸಿಐಟಿಯು ಕಾರ್ಮಿಕರು ಒಗ್ಗೂಡಿ ಬಹಿರಂಗ ಸಭೆಯಲ್ಲಿ ಭಾಗವಹಿಸಿದರು.

ನವಂಬರ 22 ರಂದು ಮುಡಿಪು ಮತ್ತು ತೊಕ್ಕೊಟ್ಟಿನಲ್ಲಿ ಉಳ್ಳಾಲ ವಲಯದ ಡಿವೈಎಫ್‌ಐ, ಸಿಐಟಿಯು ಕಟ್ಟಡ ಕಾರ್ಮಿಕರು ಮತ್ತು ಪ್ರಾಂತ ರೈತ ಸಂಘದ ಸದಸ್ಯರು ಮುಪ್ಪುರಿಗೊಂಡು ನಡೆದ ಬಹಿರಂಗ ಸಭೆಗಳು ವಿಶೇಷ ಜನಾಕರ್ಷಣೆ ಪಡೆದವು. ಮುಡಿಪಿನಲ್ಲಿ ಡಿವೈಎಫ್‌ಐ ಕಟ್ಟಡ ಕಾರ್ಮಿಕರ ತಂಡ ಬೈಕ್ ರ್‍ಯಾಲಿ ನಡೆಸಿ ಜಾಥಾವನ್ನು ಸ್ವಾಗತಿಸಿದೆ, ಮುಡಿಪಿನಿಂದ ➚







ರೈತರ ದೆಹಲಿ ಚಲೋ ಗೆ ಕರ್ನಾಟಕದ ರೈತ ಜಾಥಾ

ಇದೇ ನವೆಂಬರ್ 26, 27–2020 ರಂದು ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ರೈತ ವಿರೋಧಿ ಕೃಷಿ ಕಾಯ್ದೆಗಳು ಹಾಗೂ ವಿದ್ಯುತ್ ಮಸೂದೆ 2020 ಅನ್ನು ವಾಪಸ್ಸು ಪಡೆಯುವಂತೆ ಆಗ್ರಹಿಸಿ ಹಮ್ಮಿಕೊಂಡಿರುವ ದೆಹಲಿ ಚಲೋ ಬೆಂಬಲಿಸಿ ಕರ್ನಾಟಕದಿಂದ ವಾಹನ ಜಾಥಾ ಇಂದು ತೆರಳಿತು.

ಬೆಂಗಳೂರಿನ ಮೇಕ್ರಿ ವೃತ್ತದಿಂದ ಹೊರಟ ಈ ಜಾಥಾದಲ್ಲಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಕರ್ನಾಟಕ ದ ಸಂಘಟನೆಗಳಾದ ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ರಾಜ್ಯ ರೈತ ಸಂಘಗಳು, ಆಶಾ ಸ್ವರಾಜ್ ಸಂಘಟನೆ, ಕರ್ನಾಟಕ ಜನಶಕ್ತಿ, ಆಶಾ–ಕಿಸಾನ್ ಸ್ವರಾಜ್ 20 ಕಾರ್ಯಕರ್ತರ ತಂಡ ಇದ್ದು ಜಾಥಾದ ನೇತೃತ್ವವನ್ನು ಆಶಾ–ಕಿಸಾನ್ ಸ್ವರಾಜ್ ನ ಕವಿತಾ ಶ್ರೀನಿವಾಸನ್, ಕರ್ನಾಟಕ ಪ್ರಾಂತ ರೈತ ಸಂಘದ ಟಿ ಯಶವಂತ ವಹಿಸಿದ್ದಾರೆ.

ಬೆಂಗಳೂರಿನಿಂದ ಇಂದು ಹೊರಟ ಜಾಥಾವು ದಾರಿಯುದ್ದಕ್ಕೂ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶದ ಪ್ರಮುಖ ಸ್ಥಳಗಳಲ್ಲಿ ಜಾಥಾದ ಉದ್ದೇಶ ವನ್ನು ತಿಳಿಸುತ್ತಾ 26 ನವೆಂಬರ್ ರಂದು ಸಂಸತ್ ರಸ್ತೆಯಲ್ಲಿ ಸಮಾವೇಶಗೊಂಡಿರುವ ಪ್ರತಿಭಟನೆ ಗೆ ಸೇರಿಕೊಳ್ಳಲಿದೆ.

ಜೂನ್ 3,2020 ರಂದು ದೇಶದ ಇಡೀ ರೈತ ಸಮುದಾಯವನ್ನು ಕೋವಿಡ್ 19 ಹೆಸರಿನಲ್ಲಿ ಲಾಕ್ ಡೌನ್ ನಲ್ಲಿ ಇರಿಸಿದ್ದಾಗ ಸುಗ್ರಿವಾಜ್ಞೆ ಗಳ ಮೂಲಕ ಕೃಷಿ ಉತ್ಪನ್ನ ಮಾರಾಟ ಮತ್ತು ವಾಣಿಜ್ಯ ಕಾಯ್ದೆ 2020, ಬೆಲೆ ಭರವಸೆ ಹಾಗೂ ಕೃಷಿ ಸೇವೆಗಳ ರೈತ ಒಪ್ಪಂದ ಕಾಯ್ದೆ 2020, ಅಗತ್ಯ ಸರಕುಗಳ ತಿದ್ದುಪಡಿ ಕಾಯ್ದೆ 2020 ಗಳನ್ನು ಜಾರಿ ಮಾಡಿರುವ ಜೊತೆಗೆ ವಿದ್ಯುತ್ ವಲಯವನ್ನು ಸಂಪೂರ್ಣ ಖಾಸಗೀಕರಣ ಮಾಡುವ ವಿದ್ಯುತ್ ಮಸೂದೆ 2020 ಅನ್ನು ಜಾರಿಗೊಳಿಸುತ್ತಿದೆ.

ಈ ಕಾಯ್ದೆಗಳು ಅತ್ಯಂತ ರೈತ ವಿರೋಧಿಯಾಗಿದ್ದು ಇಡೀ ದೇಶದ ರೈತಾಪಿ ವ್ಯವಸಾಯವನ್ನು ನಾಶ ಪಡಿಸಿ,ಕೃಷಿ ರಂಗವನ್ನು ಕಾರ್ಪೋರೇಟ್ ಸಂಸ್ಥೆಗಳ ಹಿಡಿತಕ್ಕೆ ವಹಿಸುವ ದುರುದ್ದೇಶ ವನ್ನು ಹೊಂದಿದೆ.ಇದರಿಂದ ದೇಶದ ಆಹಾರ ಭದ್ರತೆ ಗಂಭೀರ ಅಪಾಯಕ್ಕೆ ಸಿಲುಕಿ ರೈತರ ಕೃಷಿ ಉತ್ಪನ್ನ ಗಳ ಖಾತರಿ ಖರೀದಿ ಇಲ್ಲದೇ ಹತಾಶ ಮಾರಾಟದಲ್ಲೇ ಜೀವನ ನಡೆಸಬೇಕಾಗುತ್ತದೆ. ರೈತರಿಗೂ ಭೂಮಿಗೂ ಇರುವ ಕರಳುಬಳ್ಳಿ ಸಂಬಂಧ ಕಳಚಿ ಕೃಷಿ ಭೂಮಿ ಕಾರ್ಪೊರೇಟ್ ಕಂಪನಿಗಳ ಒಡೆತನಕ್ಕೆ ಕ್ರಮೇಣ ತುತ್ತಾಗಲಿದೆ ಎಂದು ಜಾಥಾ ಯಾತ್ರಿಗಳು ಆರೋಪಿಸಿದರು

ಕೃಷಿ ಕಾಯ್ದೆಗಳ ವಿರುದ್ಧ ದೇಶದಾದ್ಯಂತ ನಡೆಯುತ್ತಿರುವ ಹೋರಾಟವನ್ನು ಮರೆ ಮಾಚಲು ಯತ್ನಿಸುತ್ತಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಈ ಹೋರಾಟದ ಮುಂಚೂಣಿಯಲ್ಲಿರುವ ಪಂಜಾಬ್, ಹರ್ಯಾಣ ರಾಜ್ಯ ಗಳಲ್ಲಿ ಮಾತ್ರ ಪ್ರತಿಭಟನೆ ನಡೆಯುತ್ತಿದೆ ಎಂದು ಬಿಂಬಿಸುತ್ತಿದೆ. ಈಗಾಗಲೇ ಕರ್ನಾಟಕದಲ್ಲಿ ಈ ಕೃಷಿ ಕಾಯ್ದೆಗಳು ಹಾಗೂ ಈ ಕಾಯ್ದೆಗಳ ಒತ್ತಡಕ್ಕೆ ಸುಗ್ರಿವಾಜ್ಞೆ ಮೂಲಕ ತಂದಿದ್ದ ಕರ್ನಾಟಕ ಎಪಿಎಂಸಿ ಕಾಯ್ದೆ, ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರುದ್ಧ ಕರ್ನಾಟಕ ಬಂದ್ ಸೇರಿ ಹಲವು ಹಂತದ ಪ್ರತಿಭಟನೆಗಳನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿ ದೇಶವ್ಯಾಪಿ ವಿರೋಧವನ್ನು ಮರೆ ಮಾಚುತ್ತಿದೆ ಎಂದು ಅಖಿಲ ಭಾರತ ರೈತ ಸಂಘರ್ಷ ಸಮಿತಿ ಕರ್ನಾಟಕ ಕಟುವಾಗಿ ಟೀಕಿಸಿದೆ.

ಸುಮಾರು 500 ಕ್ಕೂ ಹೆಚ್ಚು ರೈತ ಸಂಘಟನೆಗಳು ಭಾಗವಹಿಸುತ್ತಿರುವ ದೆಹಲಿ ಚಲೋ ಬೆಂಬಲಿಸಿ ಕರ್ನಾಟಕದಲ್ಲಿ ಅದೇ ದಿನ ಅಂದರೆ ನವೆಂಬರ್ 26 ರಂದು ನೂರಾರು ಕಡೆ ರಸ್ತೆ ತಡೆ ನಡೆಸಿ ಗ್ರಾಮೀಣ ಕರ್ನಾಟಕ ಬಂದ್ ಹಾಗೂ 27 ರಂದು ರಾಜ್ಯಾದ್ಯಂತ ಕೇಂದ್ರ ಸರ್ಕಾರಿ ಕಛೇರಿ ಗಳ ಪಿಕೆಟಿಂಗ್ ಕೂಡ ನಡೆಯಲಿದೆ ಎಂದು ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ತಿಳಿಸಿದೆ. ■

ಶಾಲಾರಾಂಭ: ಭರವಸೆಗಿಂತ ಬೆದರಿಸಿದ್ದೆ ಹೆಚ್ಚು



ಶಾಲೆಗಳನ್ನು ಆರಂಭ ಮಾಡುವ ಕುರಿತು ಇಂದು ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಸಭೆಯನ್ನು ನಡೆಸಲಾಯಿತು. ಡಿಸೆಂಬರ್‌ವರೆಗೆ ಶಾಲೆಗಳನ್ನು ತರೆಯಬಾರದು. ಡಿಸೆಂಬರ್ ಕೊನೆಯಲ್ಲಿ ಸಭೆ ಮಾಡಿ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆ. ಶಾಲೆಗಳನ್ನು ಆರಂಭಿಸುವ ವಿಚಾರಕ್ಕೆ ಸರಕಾರ ಆತುರದ ನಿರ್ಧಾರವನ್ನು ತೆಗೆದುಕೊಳ್ಳುತ್ತಾ ಬರುತ್ತಿದೆ.

ಒಂದು ಬಾರಿ ಆರಂಭ ಎಂದು ಮತ್ತೊಂದು ಬಾರಿ ಸದ್ಯಕ್ಕೆ ಇಲ್ಲ ಎಂದು ಹೇಳುವ ಮೂಲಕ ಪೋಷಕರನ್ನು ಗೊಂದಲಕ್ಕೆ ತಳ್ಳುತ್ತಿದೆ. ಸರಕಾರದ ಈ ನಡೆ ಖಾಸಗಿ ಶಾಲೆಗಳಿಗೆ ಲಾಭವಾಗುತ್ತಿವೆ ಎಂದು ಪೋಷಕರು ಹಾಗೂ ವಿದ್ಯಾರ್ಥಿ ಸಂಘಟನೆಗಳು ಆರೋಪಿಸುತ್ತಿದ್ದಾರೆ. ಇವರ ಆರೋಪಕ್ಕೆ ಕಾರಣ ಏನು ಎಂಬ ಚರ್ಚೆಗಳು ನಡೆಯುತ್ತಿವೆ. ಶಾಲೆ ಆರಂಭದ ಕುರಿತು ಸರಕಾರ ದಿಟ್ಟ ನಿಲುವನ್ನು ಪಡೆಯಲು ವಿಫಲವಾಗುತ್ತಿರುವುದಕ್ಕೆ ಕಾರಣವಾದರು ಏನು? ಆರಂಭವಾಗಿರುವ ಡಿಗ್ರಿ ಕಾಲೇಜುಗಳಿಗೆ ವಿದ್ಯಾರ್ಥಿಗಳು ಬರದರಲು ಕಾರಣ ಏನಿರಬಹುದು ಎಂಬ ಚರ್ಚೆಗಳು ಕೂಡ ನಡೆಯುತ್ತಿವೆ.

ಶಾಲಾ–ಕಾಲೇಜು ಪ್ರಾರಂಭ ಕುರಿತು ಸೋಮವಾರ ಸಿಎಂ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಸಭೆ ನಡೆಸಲಾಗಿತ್ತು. ಈ ವೇಳೆ ತಜ್ಞರ ಅಭಿಪ್ರಾಯಗಳನ್ನು ಪಡೆಯಲಾಗಿದ್ದು, ಸದ್ಯಕ್ಕೆ ಶಾಲೆ ಪ್ರಾರಂಭ ಬೇಡ ಎಂದು ನಿರ್ಧರಿಸಲಾಯಿತು. ಈ ಹಿನ್ನೆಲೆಯಲ್ಲಿ ಡಿಸೆಂಬರ್ ಅಂತ್ಯದವರೆಗೂ ಶಾಲೆ ಪ್ರಾರಂಭ ಮಾಡಲಾಗುವುದಿಲ್ಲ ಎಂದು ಸಿಎಂ ಅಧಿಕೃತವಾಗಿ ಘೋಷಿಸಿದ್ದಾರೆ.

ಸಭೆಯಲ್ಲಿ ಡಿಗ್ರಿ ಕಾಲೇಜುಗಳ ಬಗ್ಗೆ ಚರ್ಚೆ ನಡೆಯಿತು. ಎಷ್ಟು ವಿದ್ಯಾರ್ಥಿಗಳು ಕಾಲೇಜಿಗೆ ಬರ್ತಿದ್ದಾರೆ. ಟೆಸ್ಟ್ ಮಾಡಿಸಿದಾಗ ಎಷ್ಟು ವಿದ್ಯಾರ್ಥಿಗಳಿಗೆ ಸೋಂಕು ಬಂದಿದೆ ಎಂಬುದರ ಕುರಿತು ಚರ್ಚಿಸಲಾಯಿತು. ತಜ್ಞರ ಜೊತೆ ಚರ್ಚೆಯನ್ನು ನಡೆಸಿ, ಅಭಿಪ್ರಾಯ ಸಂಗ್ರಹಿಸಿ ಶಾಲೆಗಳ ಆರಂಭವನ್ನು ಮುಂದೂಡಲಾಗಿದೆ ಎಂದು ಶಿಕ್ಷಣ ಸಚಿವ ಸುರೇಶ ಕುಮಾರ ತಿಳಿಸಿದ್ದಾರೆ.

ಶಾಲೆಗಳನ್ನು ಪುನರಾರಂಭ ಮಾಡಬೇಕಾದರೆ ಅಗತ್ಯ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸರಕಾರಕ್ಕೆ ಶಿಫಾರಸ್ಸನ್ನು ಮಾಡಿತ್ತು. ಮಕ್ಕಳಿಗೆ ಉಚಿತ ಕೋವಿಡ್ ಪರೀಕ್ಷೆ ಹಾಗೂ ಮಧ್ಯಾಹ್ನದ ಬಿಸಿಯೂಟ, ಬಿಸಿಯಾದ ಹಾಲು, ಮೊಟ್ಟೆಯನ್ನು ವಿತರಣೆ ಮಾಡಬೇಕು. ಹಾಗೂ ಶಿಕ್ಷಕರಿಗೆ ಅಗತ್ಯ ಆರೋಗ್ಯ ಪರಿಕರಗಳನ್ನು ನೀಡಬೇಕು ಎಂದು ಮಕ್ಕಳ ಹಕ್ಕುಗಳ ಆಯೋಗ ಶಿಫಾರಸ್ಸು ಮಾಡಿತ್ತು.

ಸರಕಾರ ನಿರ್ದಿಷ್ಟ ಯೋಜನೆ, ಮಾರ್ಗದರ್ಶನ, ಹಾಗೂ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಮೂಲಕ ಶಾಲೆಗಳನ್ನು ಆರಂಭ ಮಾಡಬೇಕಿತ್ತು, ಕೇವಲ ಆನ್ಲೈನ್ ಮೂಲಕ ಮಕ್ಕಳ ಕಲಿಕೆ ಉತ್ತಮಗೊಳ್ಳುವುದಿಲ್ಲ ಎಂದು ಪೋಷಕರಾದ ನಾಗವೇಣಿಯವರು ಅಭಿಪ್ರಾಯ ಪಟ್ಟಿದ್ದಾರೆ.

ಮಕ್ಕಳ ಹಿತದೃಷ್ಟಿಯಿಂದ ಶಾಲಾರಂಭವನ್ನು ಮುಂದೂಡಿರುವಂತದ್ದು ಒಳ್ಳೆಯ ನಿರ್ಧಾರವೆ, ಆದರೆ ಖಾಸಗಿ ಶಾಲೆಗಳು ಆನ್ಲೈನ್ ಹೆಸರಲ್ಲಿ ಪೋಷಕರಿಂದ ಹಣವನ್ನು ವಸೂಲಿ ಮಾಡಿಕೊಳ್ಳಲು ಸರಕಾರ ಅವಕಾಶ ಕೊಟ್ಟಂತಾಗಿದೆ ಎಂದು ಎಸ್.ಎಫ್.ಐ ಆರೋಪಿಸಿದೆ. ಹಣ ನೀಡದ ವಿದ್ಯಾರ್ಥಿಗಳಿಗೆ ಆನ್ಲೈನ್ ಲಿಂಕ್ ಕಳುಹಿಸದೆ ಪೋಷಕರಿಗೆ ಒತ್ತಡ ಹಾಕಲಾಗುತ್ತಿದೆ. ಈ ವರ್ಷದ ಶೈಕ್ಷಣಿಕ ಅವಧಿಯನ್ನು ಶೂನ್ಯವರ್ಷ ಎಂದು ಘೋಷಿಸಿ ಮಕ್ಕಳನ್ನು ಮುಂದಿನ ತರಗತಿಗೆ ತೇರ್ಗಡೆ ಮಾಡಬೇಕು ಎಂದು ಎಸ್. ಎಫ್.ಐ ನ ರಾಜ್ಯ ಕಾರ್ಯದರ್ಶಿ ವಾಸುದೇವರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸರಕಾರ ತೆಗೆದುಕೊಳ್ಳುವ ನಿರ್ಧಾರಗಳಿಂದ ಶೈಕ್ಷಣಿಕ ಅರಾಜಕತೆ ಉಂಟಾಗುತ್ತಿದೆ ಎಂದು ಶಿಕ್ಷಣ ತಜ್ಞರಾದ ಡಾ. ಮಹಾಬಲೇಶ್ವರ ರಾವ್ ಆರೋಪಿಸಿದ್ದಾರೆ. ವಿದ್ಯಾರ್ಥಿಗಳು ಕಾಲೇಜಿಗೆ ಬರುತ್ತಿಲ್ಲ, ಹಾಸ್ಟೇಲ್ ಗಳು ಆರಂಭವಾಗಿಲ್ಲ, ಹಾಜರಾತಿ ಕಡ್ಡಾಯವಲ್ಲ ಎಂದು ಗೊಂದಲ ಸೃಷ್ಟಿ ಮಾಡಿದ್ದಾರೆ. ಆನ್ಲೈನ್, ಆಫ್ ಲೈನ್ ಎರಡು ತರಗತಿಗಳನ್ನು ದಿನನಿತ್ಯ ನಡೆಸಿ ಎಂದು ಉಪನ್ಯಾಸಕರಿಗೆ ಸರಕಾರ ಒತ್ತಡ ಹೇರುತ್ತಿದೆ. ಹಾಗಾಗಿ ಕಾಲೇಜುಗಳ ಆರಂಭವನ್ನು ಮುಂದೂಡಿ ಎಂದು ಮಹಾಬಲೇಶ್ವರರಾವ್ ಒತ್ತಾಯಿಸಿದ್ದಾರೆ .

ಸರಕಾರ ಶಾಲಾ – ಕಾಲೇಜು ಆರಂಭಕ್ಕೆ ಸರಿಯಾದ ನಿಲುವು ತೆಗೆದುಕೊಳ್ಳದ ಪರಿಣಾಮ ಅನೇಕ ಗೊಂದಲ ಸೃಷ್ಠಿಯಾಗುತ್ತಿದೆ. ಅನೇಕ ತಜ್ಞರು, ಚಿಂತಕರು, ಪೋಷಕರು ಸರಕಾರಕ್ಕೆ ಮಾರ್ಗದರ್ಶನ ನೀಡುತ್ತಲೆ ಬಂದಿದ್ದಾರೆ. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸುತ್ತಿದ್ದರೆ ಸರಕಾರ ಖಾಸಗಿ ಶಿಕ್ಷಣ ಸಂಸ್ಥೆಗಳ ಒತ್ತಡಕ್ಕೆ ತಾಳಹಾಕುತ್ತಿದೆ ಎಂದು ಸ್ಪಷ್ಟವಾಗುತ್ತಿದೆ.

ಇನ್ನಾದರೂ ಸರಕಾರ ಈ ಎಲ್ಲ ಗೊಂದಲಗಳಿಗೆ ತೆರೆಯನ್ನು ಎಳೆದು, ಡಿಸಂಬರ್ ಅಂತ್ಯಕ್ಕೆ ಶಾಲಾ ಆರಂಭಕ್ಕೆ ಕುರಿತು ತೆಗೆದುಕೊಳ್ಳುವ ನಿರ್ಧಾರ ವಿದ್ಯಾರ್ಥಿಗಳಿಗೆ, ಪೋಷಕರಿಗೆ ಭರವಸೆಯನ್ನು ತುಂಬುವಂತೆ ಇರಬೇಕು. ಅಗತ್ಯ ಮುಂಜಾಗ್ರತೆಯ ಕ್ರಮಗಳನ್ನು ಕೈಗೊಳ್ಳುವ ಮೂಲಕ ಶಾಲೆಗಳ ಆರಂಭಕ್ಕೆ ಮುಂದಾಗಬೇಕಿದೆ. ●

➘ ತೊಕ್ಕೋಟಿನ ದಾರಿಯುದ್ದಕ್ಕೂ 50 ಬೈಕ್‌ಗಳ ರ‍್ಯಾಲಿಯೊಂದಿಗೆ ಜಾಥಾವನ್ನು ಸ್ವಾಗತಿಸಿ ತೊಕ್ಕೊಟ್ಟಿಗೆ ಕರೆದೊಯ್ಯಲಾಯಿತು.

ಮಂಗಳೂರಿನ ಹೊರವಲಯದಿಂದ ಬಂದ ರಾಜ್ಯ ರೈತ ಸಂಘದ ಮಹಿಳೆಯರನ್ನೂ ಒಳಗೊಂಡ 15 ಸದಸ್ಯರು ಭಾರತದ ಬಾವುಟ ಹಿಡಿದು ತೊಕ್ಕೊಟ್ಟು ಬಸ್‌ಸ್ಟೇಂಡಿನಲ್ಲಿ ಪಾದಯಾತ್ರೆಯಲ್ಲಿ ನಡೆದು ಬಂದುದು ವಿಶೇಷ ಆಕರ್ಷಣೆಯಾಗಿತ್ತು.

ಅದೇ ದಿನ ಸಾಯಂಕಾಲ ಸುರತ್ಕಲ್‌ನ ಬಹಿರಂಗ ಸಭೆಗೆ 25ಕ್ಕೂ ಮೀರಿ ಬೈಕ್ ಸವಾರರು ಕೂಳೂರಿನಲ್ಲೇ ಸ್ವಾಗತಿಸಿ, ರ‍್ಯಾಲಿಯಲ್ಲಿ ಸುರತ್ಕಲ್‌ವರೆಗೆ ಜಾಥಾವನ್ನು ಕರೆದೊಯ್ದರು.

ಇನ್ನು ಮರುದಿನ ನವಂಬರ 23 ರಂದು ಸಮಾರೋಪ ಮಂಗಳೂರಿನಲ್ಲಿ ಹೇಗೆ ನಡೆಯಿತೆಂದು ಈಗಾಗಲೇ ವಿವರಿಸಲಾಗಿದೆ.

ಜಾಥಾ ತಂಡದಲ್ಲಿ ರವಿಕಿರಣ ಪುಣಚ, ಯಾದವ ಶೆಟ್ಟಿ ನಾಯಕತ್ವ ವಹಿಸಿದ್ದರು. ಜಾಥಾ ಸದಸ್ಯರಾಗಿ ಕರ್ನಾಟಕ ಪ್ರಾಂತ ರೈತ ಸಂಘದಿಂದ ಕೃಷ್ಣಪ್ಪ ಸಾಲ್ಯಾನ್, ವಾಸುದೇವ ಉಚ್ಚಿಲ್, ಕರ್ನಾಟಕ ರಾಜ್ಯ ರೈತ ಸಂಘದಿಂದ ಓಸ್ವಾಲ್ಡ್ ಪ್ರಕಾಶ್ ಫೆರ್ನಾಂಡಿಸ್, ಶ್ರೀಧರ ಶೆಟ್ಟಿ ಬೈಲಗುತ್ತು, ಆಲ್ವಿನ್ ಮಿನೇಜಸ್, ದಿವಾಕರ ಪೈ, ಸಿಐಟಿಯುವಿನ ರಾಮಣ್ಣ ವಿಟ್ಲ, ಎಐಟಿಯುಸಿಯ ಬಿ. ಶೇಖರ್ ಭಾಗವಹಿಸಿದ್ದರು. ■

ಜೆಸಿಟಿಯು ನೇತೃತ್ವದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಅಖಿಲ ಭಾರತ ಮುಷ್ಕರ:

ಕೇಂದ್ರ ಕಾರ್ಮಿಕ ಹಾಗೂ ನೌಕರ ಸಂಘಟನೆಗಳ ಕರೆಯ ಮೇರೆಗೆ ನವಂಬರ್ 26 ರಂದು ಕರೆದ ಕಾರ್ಮಿಕರ ಅಖಿಲ ಭಾರತ ಮುಷ್ಕರ ದ.ಕ. ಮತ್ತು ಉಡುಪಿ ಜಿಲ್ಲೆಗಳ ಮುಖ್ಯ ಪಟ್ಟಣಗಳಲ್ಲಿ ಪ್ರತಿಭಟನಾ ಪ್ರದರ್ಶನಗಳ ಮೂಲಕ ಯಶಸ್ವಿಯಾಯಿತು.

ಮಂಗಳೂರಿನ ಮಿನಿವಿಧಾನಸೌಧದ ಎದುರು ನಡೆದ ಪ್ರತಿಭಟನಾ ಪ್ರದರ್ಶನದಲ್ಲಿ ಜೆಸಿಟಿಯು ದ.ಕ.ಜಿಲ್ಲಾ ಸಂಚಾಲಕ ಎಐಟಿಯುಸಿಯ ಎಚ್.ವಿ.ರಾವ್, ಸೀತಾರಾಮ ಬೇರಿಂಜೆ, ಸಿಐಟಿಯುನ ಸುನಿಲ್ ಕುಮಾರ್ ಬಜಾಲ್, ಇಂಟಕ್‌ನ ದಿನಕರ ಶೆಟ್ಟಿ, ಎಐಸಿಸಿಟಿಯುನ ಭರತ್, ಎಐಬಿಒಎನ ಕೆ.ರಾಘವ, ಬಿಇಎಫ್‌ಐನ ಬಿ.ಎಂ.ಮಾಧವ, ಎಐಬಿಇಎನ ವಿನ್ಸೆಂಟ್ ಡಿಸೋಜ, ಕರ್ನಾಟಕ ರಾಜ್ಯ ರೈತ ಸಂಘದ ರವಿಕಿರಣ ಪುಣಚ ಮಾತನಾಡಿದರು. ಕಾರ್ಮಿಕ ಮುಖಂಡರಾದ ಸಿಐಟಿಯುನ ವಸಂತ ಆಚಾರಿ, ಜಯಂತಿ ಬಿ.ಶೆಟ್ಟಿ, ಎಐಟಿಯುಸಿಯ ಕರುಣಾಕರ ಭಾಗವಹಿಸಿದ್ದರು.

ತೊಕ್ಕೊಟ್ಟಿನಲ್ಲಿ ನಡೆದ ಪ್ರದರ್ಶನದಲ್ಲಿ ಸಿಐಟಿಯು ಮುಖಂಡರಾದ ಪದ್ಮಾವತಿ ಶೆಟ್ಟಿ, ಜಯಂತ ನಾಯಕ್, ಕೃಷ್ಣಪ್ಪ ಸಾಲ್ಯಾನ್, ಡಿವೈಎಫ್ಐನ ಅಶ್ರಫ್ ಕೆ.ಸಿ. ರೋಡ್ ಭಾಗವಹಿಸಿದ್ದರು.

ಗುರುಪುರ ಕೈಕಂಭ, ಮೂಡಬಿದ್ರಿ, ಬೆಳ್ತಂಗಡಿ ಮತ್ತು ಸುಳ್ಯದಲ್ಲೂ ಪ್ರತಿಭಟನಾ ಪ್ರದರ್ಶನಗಳು ಸಿಐಟಿಯು ನೇತೃತ್ವದಲ್ಲಿ ನಡೆದಿವೆ.

ಬಿಸಿರೋಡಿನಲ್ಲಿ ಸಿಐಟಿಯು ಮತ್ತು ಎಐಟಿಯುಸಿ ಸಂಯುಕ್ತವಾಗಿ ಪ್ರತಿಭಟನಾ ಪ್ರದರ್ಶನ ಏರ್ಪಡಿಸಿದ್ದವು.

ಕರ್ನಾಟಕ ರಾಜ್ಯ ರೈತ ಸಂಘದ ಘಟಕಗಳು ಬಿಸಿರೋಡ್, ಮೂಡಬಿದ್ರಿ, ಸುಳ್ಯದಲ್ಲಿ ಕಾರ್ಮಿಕರ ಮುಷ್ಕರದಲ್ಲಿ ಭಾಗಿಯಾಗಿದ್ದವು. ಪ್ರಾಂತ ರೈತ ಸಂಘದ ಸದಸ್ಯರು ಮೂಡಬಿದ್ರಿ, ತೊಕ್ಕೊಟ್ಟು, ಗುರುಪುರ, ಬೆಳ್ತಂಗಡಿಯಲ್ಲಿ ಸಹಭಾಗಿಗಳಾಗಿದ್ದರು.

ಉಡುಪಿ ಜಿಲ್ಲೆಯ ಉಡುಪಿ, ಕುಂದಾಪುರ, ಬೈಂದೂರುಗಳಲ್ಲೂ ಪ್ರತಿಭಟನಾ ಪ್ರದರ್ಶನಗಳು ನಡೆದಿವೆ. ■

ಸರ್ವೋಚ್ಚ ನ್ಯಾಯಾಲಯವು ಪರಿಚ್ಛೇದ 21 ಕ್ಕೆ ನೀಡಿರುವ ವ್ಯಾಖ್ಯಾನದ ಪ್ರಕಾರ ಜೀವಿಸುವ ಹಕ್ಕು ಆಹಾರದ ಹಕ್ಕನ್ನು ಒಳಗೊಂಡಿದೆ. ಬಿಸಿಯೂಟ/ಆಹಾರ ವಿತರಣೆ ಕಾರ್ಯಕ್ರಮವನ್ನು ಸರ್ಕಾರವು ತಕ್ಷಣ ಆರಂಭಿಸದಿದ್ದರೆ ಇದು ಭಾರತೀಯ ಸಂವಿಧಾನ ನೀಡಿರುವ ಹಕ್ಕುಗಳನ್ನು ಹಾಗೂ ರಾಷ್ಟ್ರೀಯ ಆಹಾರ ಭದ್ರತೆ ಅಧಿಸೂಚನೆಯನ್ನು(2013) ಉಲ್ಲಂಘಿಸಿದಂತಾಗುತ್ತದೆ. ಪ್ರತಿಯೊಂದಕ್ಕೂ ನ್ಯಾಯಾಲಯವು ಸರ್ಕಾರಗಳಿಗೆ ಎಚ್ಚರಿಕೆ ನೀಡುವ ಅಗತ್ಯವುಂಟಾಗದಂತೆ ನೋಡಿಕೊಳ್ಳಬೇಕಾದುದು ಜೀವಂತ ಸರ್ಕಾರದ ಕರ್ತವ್ಯ. ಇಲ್ಲದಿದ್ದರೆ ಅದು ಸತ್ತ ಸರ್ಕಾರವಾಗುತ್ತದೆ. ಮಕ್ಕಳಿಗೆ ಬಿಸಿಯೂಟ/ಆಹಾರ ಪದಾರ್ಥ ವಿತರಣೆ ಕಾರ್ಯಕ್ರಮವನ್ನು ತುರ್ತಾಗಿ ಆರಂಭಿಸುವುದರ ಮೂಲಕ ಸರ್ಕಾರವು ಜೀವಂತವಾಗಿದೆ ಎಂಬುದನ್ನು ಸಿದ್ಧಮಾಡಿ ತೋರಿಸುವ ಜವಾಬ್ದಾರಿ ಅದಕ್ಕಿದೆ. ಇಲ್ಲದಿದ್ದರೆ ಸರ್ಕಾರಕ್ಕೆ ಅನೀಮಿಯ ತಟ್ಟಿದೆ ಎಂದು ಜನರು ಕಿಚಾಯಿಸುವ ಸ್ಥಿತಿ ಬಂದುಬಿಡುತ್ತದೆ.

ಅತಿಥಿ ಅಂಕಣ



ಪ್ರೊ. ಟಿ.ಆರ್. ಚಂದ್ರಶೇಖರ್

ಬಿಸಿಯೂಟ /ಆಹಾರ ಪದಾರ್ಥ ವಿತರಣೆ ಮಾಡದೆ ಸರಕಾರ ಆಹಾರ ಭದ್ರತೆ ಅಧಿಸೂಚನೆ ಉಲ್ಲಂಘಿಸುತ್ತಿದೆ

ಕರ್ನಾಟಕದ ಶಿಕ್ಷಣ ಸಚಿವರು ಶಾಲೆಯನ್ನು ತೆರೆಯಬೇಕೋ ಬೇಡವೋ ಎಂಬುದರ ಬಗ್ಗೆ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ ವಿನಾ ಮೇ ನಂತರ ಸ್ಥಗಿತವಾಗಿರುವ ಮಧ್ಯಾಹ್ನ ಬಿಸಿಯೂಟಕ್ಕೆ ಪ್ರತಿಯಾಗಿ ಆಹಾರ ಪದಾರ್ಥದ ವಿತರಣೆಯನ್ನು ಆರಂಭಿಸುವ ಬಗ್ಗೆ ಚಕಾರವೆತ್ತುತ್ತಿಲ್ಲ. ಕಳೆದ ಆರು ತಿಂಗಳಿಂದ ಸರಿಸುಮಾರು 55 ಲಕ್ಷ ಮಕ್ಕಳು ಬಿಸಿಯೂಟ ಮತ್ತು ಅದರ ಬದಲಿಗೆ ಆಹಾರ ಪದಾರ್ಥಗಳಿಂದ ವಂಚಿತರಾಗಿದ್ದಾರೆ. ರಾಜ್ಯದ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಬಿಸಿಯೂಟಕ್ಕೆ ಪ್ರತಿಯಾಗಿ ಆಹಾರ ಪದಾರ್ಥವನ್ನು ವಿತರಿಸದಿರುವುದು ಸಂವಿಧಾನದ ಪರಿಚ್ಛೇದ 21ರ ಜೀವಿಸುವ ಹಕ್ಕು, ಮತ್ತು ಆಹಾರದ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಹೇಳಿದ್ದಾರೆ. ನಮ್ಮ ಸರ್ಕಾರವು ರಾಷ್ಟ್ರೀಯ ಆಹಾರ ಭದ್ರತೆ ಅಧಿಸೂಚನೆಯನ್ನು ಪಾಲಿಸುತ್ತಿಲ್ಲ ಎಂಬುದು ಇದರಿಂದ ಸ್ಪಷ್ಟವಾಗಿದೆ.

ಉಪಚುನಾವಣೆಯಲ್ಲಿ ಭಾಗವಹಿಸಲು ಸರ್ಕಾರದ ಧುರೀಣರಿಗೆ ಸಮಯವಿದೆ, ಅಗತ್ಯವಿಲ್ಲದ ಸಂಗತಿಗಳ ಬಗ್ಗೆ ಚರ್ಚೆ(ಲವ್ ಜಿಹಾದ್), ಉಳ್ಳ ಜಾತಿಗಳಿಗೆ ಮಂಡಳಿ ರಚನೆ ಮಾಡಲು ಮಂತ್ರಿಗಳಿಗೆ ಸಮಯವಿದೆ, ಮಂತ್ರಿಮಂಡಲ ವಿಸ್ತರಣೆ ಬಗ್ಗೆ ಚರ್ಚೆ ನಡೆಸಲು ದೆಹಲಿಗೆ ಹೋಗಲು ಸಚಿವರಿಗೆ ಸಮಯವಿದೆ, ಸಂಪನ್ಮೂಲವಿದೆ ಮತ್ತು ಶ್ರಮಶಕ್ತಿಯಿದೆ. ಆದರೆ ರಾಜ್ಯದ ಸರಿಸುಮಾರು 55 ಲಕ್ಷ ಮಕ್ಕಳಿಗೆ ಬಿಸಿಯೂಟಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಬಗೆಹರಿಸುವುದಕ್ಕೆ ಸಮಯವಿಲ್ಲ, ಸಂಪನ್ಮೂಲವಿಲ್ಲ ಮತ್ತು ಅದಕ್ಕಾಗಿ ಶ್ರಮಪಡುವುದು ಬೇಕಾಗಿಲ್ಲ.

ಶಿಕ್ಷಣ ಮಂತ್ರಿ ಸುರೇಶ್ ಕುಮಾರ್ ಅವರು ಶಾಲೆಯನ್ನು ಹೇಗೆ ಪುನರಾರಂಭಿಸುವುದು, ವಿದ್ಯಾಗಮ ಮುಂತಾದ ಪ್ರಯೋಗಗಳನ್ನು ಹೇಗೆ ಜಾರಿಗೊಳಿಸುವುದು, ಕೋವಿಡ್ ಹಿನ್ನೆಲೆಯಲ್ಲಿ ಪಠ್ಯಕ್ರಮದಲ್ಲಿ ಯಾವ ಪಾಠಕ್ಕೆ ಕತ್ತರಿ ಹಾಕಬೇಕು (ಸಂವಿಧಾನಾತ್ಮಕ ಸಂಗತಿಗಳು ಇವರ ಕತ್ತರಿಗೆ ಹೊರತಾಗಿಲ್ಲ) ಮುಂತಾದ ಸಂಗತಿಗಳಲ್ಲಿ ತೀವ್ರ ಬ್ಯುಸಿಯಾಗಿದ್ದಾರೆ. ಹೆಸರು ಬದಲಾವಣೆ (ಹೈದರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಮಾಡಿದ್ದು), ಹೊಸ ಜಿಲ್ಲೆಯನ್ನು ಘೋಷಿಸುವುದು (ವಿಜಯಗರ ಜಿಲ್ಲೆ) ಮುಂತಾದ ಸಂಗತಿಗಳ ಬಗ್ಗೆ ಆಳುವ ಪಕ್ಷದ ಜನರು ತೀವ್ರ ಬ್ಯುಸಿಯಾಗಿದ್ದಾರೆ. ಇವೇ ಸರ್ಕಾರಕ್ಕೆ ಆದ್ಯತೆಯ ಸಂಗತಿಗಳು. ರಾಜ್ಯದಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ಮಾತ್ರ ಇವರೆಲ್ಲ ಕುರುಡಾಗಿದ್ದಾರೆ–ಕಿವುಡರಾಗಿದ್ದಾರೆ–ಕಲ್ಲಾಗಿದ್ದಾರೆ.

ಬಿಸಿಯೂಟವಿದ್ದಾಗಲೇ ನಮ್ಮ ರಾಜ್ಯದಲ್ಲಿ ವಯೋಮಾನಕ್ಕೆ ತಕ್ಕ ತೂಕವಿಲ್ಲದ ಮಕ್ಕಳ ಪ್ರಮಾಣ (ಸ್ಟಟಿಂಗ್) 2015–16ರಲ್ಲಿ ಶೇ. 39 ರಷ್ಟಿದ್ದರೆ ಅಪೌಷ್ಟಿಕತೆಯ ಪ್ರಮಾಣ ಶೇ. 40. ಎನ್ಎಫ್ಎಚ್ಎಸ್ 4 (2015–16)ರ ಪ್ರಕಾರ ರಾಯಚೂರು, ಯಾದಗಿರಿ, ಕಲಬುರಗಿ, ಬಳ್ಳಾರಿ ಮುಂತಾದ ಹಿಂದುಳಿದ ಜಿಲ್ಲೆಗಳಲ್ಲಿ 0–6 ವರ್ಷ ವಯೋಮಾನದ ಮಕ್ಕಳಲ್ಲಿ ಅನಿಮಿಯ ಪ್ರಮಾಣ ಶೇ. 70ಕ್ಕಿಂತ ಅಧಿಕ. ಅನೇಕ ರಾಷ್ಟ್ರೀಯ–ಅಂತಾರಾಷ್ಟ್ರೀಯ ಅಧ್ಯಯನಗಳು ತೋರಿಸುತ್ತಿರುವಂತೆ ಶಿಕ್ಷಣಕ್ಕೂ, ಆರೋಗ್ಯಕ್ಕೂ ನಡುವೆ ನೇರ ಸಂಬಂಧವಿದೆ. ಉತ್ತಮ ಬುದ್ಧಿಮತ್ತೆಗೆ ಉತ್ತಮ ಆಹಾರ ಅಗತ್ಯ. ಕೊವಿಡ್ ಪೂರ್ವದಲ್ಲಿ ಪ್ರತಿ ದಿನ 55 ಲಕ್ಷ ಮಕ್ಕಳು(1 ರಿಂದ 8 ನೆಯ ತರಗತಿ) ಬಿಸಿಯೂಟ ಸೇವಿಸುತ್ತಿದ್ದರು. ಇವರೆಲ್ಲರೂ ಕಳೆದ ಎಂಟು ತಿಂಗಳಿಂದ ಬಿಸಿಯೂಟದಿಂದ ವಂಚಿತರಾಗಿದ್ದಾರೆ. ಇವರಲ್ಲಿ ಕನಿಷ್ಟ ಶೇ. 75 ರಷ್ಟು ಬಡಕುಟುಂಬಗಳಿಗೆ ಸೇರಿದವರಾಗಿದ್ದಾರೆ. ಇವರೆಲ್ಲರೂ ಬಿಸಿಯೂಟ ನಿಂತ ಕಾರಣಕ್ಕೆ ಅಪೌಷ್ಟಿಕತೆಗೆ ಒಳಗಾಗಿರುವ ಸಾಧ್ಯತೆಯಿದೆ. ಇವರ ಜೊತೆಗೆ ಪೌಷ್ಟಿಕತೆಯ ಗಡಿಯಲ್ಲಿದ್ದ ಲಕ್ಷಾಂತರ ಮಕ್ಕಳು ಈಗ ಅಪೌಷ್ಟಿಕತೆಗೆ ಜಾರಿರುವ ಆತಂಕವಿದೆ.




ಬಿಸಿಯೂಟ ಕಾರ್ಯಕ್ರಮವನ್ನು ಹಸಿವು ಮತ್ತು ಅಪೌಷ್ಟಿಕತೆಯ ನಿವಾರಣೆಗಾಗಿ 2002–03ರಲ್ಲಿ ಉತ್ತರ ಕರ್ನಾಟಕದ ಹಿಂದುಳಿದ 7 ಜಿಲ್ಲೆಗಳಲ್ಲಿ, ನಂತರ 2003–04 ರಲ್ಲಿ ರಾಜ್ಯದಾದ್ಯಂತ, ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಆರಂಭಿಸಲಾಯಿತು. ರಾಜ್ಯದ ಅತ್ಯಂತ ಹಿಂದುಳಿದ ಹೈದರಾಬಾದ್ ಕರ್ನಾಟಕ ಪ್ರದೇಶವನ್ನು 2019 ರಲ್ಲಿ ಈ ಸರ್ಕಾರವು 'ಕಲ್ಯಾಣ ಕರ್ನಾಟಕ' ಎಂದು ನಾಮಕರಣ ಮಾಡಿದೆ. ಆದರೆ ಈ ಸರ್ಕಾರಕ್ಕೆ ಪ್ರಾದೇಶಿಕ ಅಸಮಾನತೆ ನಿವಾರಣೆಯ ಜ್ಞಾಪಕವೂ ಇದ್ದಂತೆ ಕಾಣುವುದಿಲ್ಲ. ಜನರ ಕಲ್ಯಾಣವಿರಲಿ, ಮಕ್ಕಳ ಕಲ್ಯಾಣವನ್ನು ಮೂಲೆಗೆ ತಳ್ಳಲಾಗಿದೆ. ಎನ್.ಈ.ಪಿ ಯಲ್ಲಿ ಶಿಕ್ಷಣದ ಗುಣಮಟ್ಟದ ಬಗ್ಗೆ ಮಾತನಾಡಲಾಗಿದೆ. ಆದರ ಮಕ್ಕಳಲ್ಲಿನ ಅಪೌಷ್ಟಿಕತೆಯ ಸಮಸ್ಯೆ ಮತ್ತು ಅವರ ಕಲಿಕೆಯ ಗುಣಮಟ್ಟಗಳ ನಡುವಿನ ವಿಲೋಮ ಸಂಬಂಧದ ಬಗ್ಗೆ ಚರ್ಚೆಯೇ ಅಲ್ಲಿಲ್ಲ.

ಅಪೌಷ್ಟಿಕತೆ ಮತ್ತು ಬಿಸಿಯೂಟ

ಅಪೌಷ್ಟಿಕತೆಯನ್ನು ಪರಿಹರಿಸುವುದು ತುಂಬಾ ಕಷ್ಟದ ಕೆಲಸವೇನಲ್ಲ. ಪ್ರತಿ ವಾರ ಮಕ್ಕಳಿಗೆ ಮೂರರಿಂದ ನಾಲ್ಕು ಕೋಳಿ ಮೊಟ್ಟೆ ಮತ್ತು ಪ್ರತಿ ದಿನ 200 ಎಮ್.ಎಲ್ ಹಾಲು ನೀಡಿದರೆ ಸಾಕು ಗಂಭಿರ ಅಪೌಷ್ಟಿಕತೆಯನ್ನು ಕಡಿಮೆ ಮಾಡಬಹುದು. ರಾಷ್ಟ್ರೀಯ ಪೌಷ್ಟಿಕತೆ ಇನ್‌ಸ್ಟಿಟ್ಯೂಟ್ (ಎನ್.ಎನ್.ಐ)ಪ್ರಕಾರ ಒಂದು ಮೊಟ್ಟೆಯಲ್ಲಿ 100 ಕ್ಯಾಲರಿ ಎನರ್ಜಿ ಮತ್ತು 8 ಗ್ರಾಮ್‌ನಷ್ಟು ಪ್ರೊಟೀನ್ ದೊರೆಯುತ್ತದೆ. ಹಾಲಿರಲಿ ಹಾಲಿನ ಪುಡಿಯನ್ನೂ ಇಂದು ಸರ್ಕಾರ ಮಕ್ಕಳಿಗೆ ನೀಡುತ್ತಿಲ್ಲ. ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಬಿಸಿಯೂಟ, ಇದಕ್ಕೆ ಪ್ರತಿಯಾಗಿ ಆಹಾರ ಪದಾರ್ಥ ನೀಡುವ ಬಗ್ಗೆ ಚಿಂತಿಸುವುದಕ್ಕೆ ಪ್ರತಿಯಾಗಿ ನಮ್ಮ ಸಂವಿಧಾನವನ್ನು ಡಾ. ಬಿ. ಆರ್. ಅಂಬೆಡ್ಕರ್ ರಚಿಸಲಿಲ್ಲ ಎಂಬ ಹೊತ್ತಿಗೆಯನ್ನು ಹಂಚುವುದು ಆದ್ಯತೆಯಾಗಿರುವಂತೆ ಕಾಣುತ್ತದೆ. ಎನ್.ಎಫ್.ಎಚ್.ಎಸ್ 4 ಪ್ರಕಾರ ಕರ್ನಾಟಕದಲ್ಲಿ ಶೇ. 89 ರಷ್ಟು ಕುಟುಂಬಗಳು ಮೊಟ್ಟೆ ನೀಡುವುದಕ್ಕೆ ಸಹಮತ ವ್ಯಕ್ತಪಡಿಸಿವೆ. ನಮ್ಮ ಸಮಾಜದಲ್ಲಿ ಶೇ. 70 ರಷ್ಟು ಮಾಂಸಾಹಾರಿ ಕುಟುಂಬಗಳಿವೆ. ಧರ್ಮಕಾರಣದಿಂದಾಗಿ ಮೊಟ್ಟೆಯನ್ನು ಬಿಸಿಯೂಟದ ಜೊತೆಯಲ್ಲಿ ನೀಡುವುದಕ್ಕೆ ಸರ್ಕಾರ ಸಿದ್ಧವಿಲ್ಲ. ಮಕ್ಕಳ ಜೀವ–ಆರೋಗ್ಯದ ಜೊತೆ ಸರ್ಕಾರವು ಧರ್ಮದಾಟ ಆಡುತ್ತಿರುವಂತೆ ಕಾಣುತ್ತದೆ.

ಇಂದು ಪ್ರಾಥಮಿಕ ಶಿಕ್ಷಣದಲ್ಲಿ ಕಲಿಯುತ್ತಿರುವ ಸರಿಸುಮಾರು 100 ಲಕ್ಷ ಶಾಲಾ ಮಕ್ಕಳಲ್ಲಿ ಅರ್ಧದಷ್ಟು ಮಕ್ಕಳಿಗೆ ಸರಿಯಾದ ಆನ್ ಲೈನ್ ಪಾಠ ದೊರೆಯುತ್ತಿಲ್ಲ ಮತ್ತು ಬಿಸಿಯೂಟ ಇಲ್ಲ. ಗ್ರಾಮೀಣ ಪ್ರದೇಶದಲ್ಲಿನ ಬಡಕುಟುಂಬಗಳ ಮಕ್ಕಳು ಬಾಲ ಕಾರ್ಮಿಕರಾಗುತ್ತಿರುವ ದುರಂತದ ಬಗ್ಗೆ ಅನೇಕ ಜಿಲ್ಲೆಗಳಿಂದ ವರದಿಗಳಾಗುತ್ತಿವೆ. ಇದಕ್ಕೆ ಕೋವಿಡ್ ಮಹಾಸೋಂಕನ್ನು ಕಾರಣ ಮಾಡುವುದರಲ್ಲಿ ಅರ್ಥವಿಲ್ಲ. ನಮ್ಮ ರಾಜ್ಯದಲ್ಲಿ ಮಕ್ಕಳ ಆರೋಗ್ಯ ಕುಸಿದಿದ್ದರೆ ಇದಕ್ಕೆ ಸರ್ಕಾರ ಕಾರಣ ಎಂಬುದನ್ನು ಸಂಕೋಚವಿಲ್ಲದೆ ಹೇಳಬಹುದು. ಮಹಾಸೋಂಕಿನ ಸಂದರ್ಭದಲ್ಲಿ ಯಾವುದು ಅಧ್ಯತೆ, ಯಾವುದು ಅಲ್ಲ ಎಂಬುದರ ವಿವೇಚನೆಯೇ ಆಳುವವರಿಗೆ ಇಲ್ಲದಿದ್ದರೆ ಆ ಸಮಾಜವನ್ನು ಯಾರು ಕಾಯಬೇಕು!



ಜಾಗತಿಕ ಹಸಿವು ಸೂಚ್ಯಂಕ 2020

ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತದ ಸ್ಥಾನವು 2020ರಲ್ಲಿ ಗಂಭೀರ ಸ್ಥಿತಿಯಲ್ಲಿದೆ. ಒಟ್ಟು 107 ದೇಶಗಳ ಪೈಕಿ ಸದರಿ ಸೂಚ್ಯಂಕದಲ್ಲಿ ಭಾರತದ ಸ್ಥಾನ 94 ಮತ್ತು ಮೌಲ್ಯ 27.2. ನಮ್ಮ ದೇಶವು ಹಸಿವಿನ ದೃಷ್ಟಿಯಿಂದ ಎಂತಹ ಹೀನಾಯ ಸ್ಥಿತಿಯಲ್ಲಿದೆ ಎಂದರೆ ಹಸಿವು ಸೂಚ್ಯಂಕದಲ್ಲಿ ಭಾರತದ ಸ್ಥಾನವು ನೇಪಾಲ(73), ಶ್ರೀಲಂಕಾ(64), ಬಾಂಗ್ಲಾದೇಶ(75) ಮತ್ತು ಮ್ಯೆಮ್ನಾರ್(78) ದೇಶಗಳಿಗಿಂತ ಕೆಳಮಟ್ಟದಲ್ಲಿದೆ. ಈ ಸೂಚ್ಯಂಕವು ಭಾರತ/ಕನಾಟಕಗಳಲ್ಲಿನ ಮಕ್ಕಳಿಲ್ಲಿನ ಹಸಿವಿನ ಪ್ರಮಾಣದ ಮಾಪನಕ್ಕೆ ಸೂಕ್ತವಾದುದಾಗಿದೆ. ಏಕೆಂದರೆ ಸದರಿ ಸೂಚ್ಯಂಕವನ್ನು ಮಾಪನ ಮಾಡುವುದಕ್ಕೆ ಬಳಸುವ ಸೂಚಿಗಳಾದ ಮಕ್ಕಳಲ್ಲಿನ ಮರಣ ಪ್ರಮಾಣ, ಸ್ಟಟಿಂಗ್, ವೇಸ್ಟಿಂಗ್ ಮತ್ತು ಅಪೌಷ್ಟಿಕತೆಗಳಿಗೆ ಸಂಬಂಧಿಸಿವೆ.

ಅಮರ್ತ್ಯ ಸೇನ್ ತನ್ನ ಪ್ರಸಿದ್ಧ 'ಪಾವರ್ಟಿ ಆಂಡ್ ಫ್ಯಾಮೆನ್'(1981)ನಲ್ಲಿ ಸಿದ್ಧಪಡಿಸಿರುವಂತೆ ಹಸಿವು ಎನ್ನುವುದು ಕೆಲವರಿಗೆ ಆಹಾರ ದೊರೆಯದಿರುವುದರಿಂದ ಉಂಟಾಗಿರುವ ಸಮಸ್ಯೆಯೇ ವಿನಾ ಆಹಾರ ಇಲ್ಲದಿರುವುದರಿಂದ ಅಲ್ಲ. ಉದಾ: ಸೆಪೆಂಬ್ಬರ್ 2020ರಲ್ಲಿ ನಮ್ಮ ದೇಶದಲ್ಲಿದ್ದ ಆಹಾರ ದಾಸ್ತಾನು 700 ಲಕ್ಷ ಟನ್ನುಗಳು. ಹಸಿವನ್ನು ನೀಗಿಸಲು ಸಾಕಾಗುವಷ್ಟು ಆಹಾರ ಪದಾರ್ಥ ನಮ್ಮಲ್ಲಿದೆ. ಆದರೂ ಜನರು, ಅದರಲ್ಲೂ ಬಡಕುಟುಂಬಗಳ ಮಕ್ಕಳು ಅಪೌಷ್ಟಿಕತೆನ್ನು ಎದುರಿಸುತ್ತಿದ್ದಾರೆ. ಇದು ಮನುಷ್ಯ ನಿರ್ಮಿತ ದುರಂತ.

ಕರ್ನಾಟಕ ಸರ್ಕಾರವು ವಿವಿಧ ಜಾತಿಗಳಿಗೆ ಅಭಿವೃದ್ಧಿ ಮಂಡಳಿಯನ್ನು ರಚಿಸುವುದರಲ್ಲಿ ತೋರಿಸುತ್ತಿರುವಷ್ಟು ಉತ್ಸಾಹ ಮತ್ತು ಕಾಳಜಿಯನ್ನು ಶಾಲಾ ಮಕ್ಕಳಿಗೆ ಜೂನಿನಲ್ಲಿ ನಿಂತಿರುವ ಬಿಸಿಯೂಟಕ್ಕೆ ಪ್ರತಿಯಾಗಿ ನೀಡುತ್ತಿದ್ದ ಆಹಾರ ಪದಾರ್ಥವನ್ನು ಮತ್ತೆ ಆರಂಭಿಸುವುದರ ಬಗ್ಗೆ ತೋರಿಸುತ್ತಿಲ್ಲ. ಒಮ್ಮೆಯೂ, ಸೌಜನ್ಯಕ್ಕಾದರೂ ಶಿಕ್ಷಣ ಮಂತ್ರಿ ಸುರೇಶ್ ಕುಮಾರ್ ಇದರ ಬಗ್ಗೆ ಚರ್ಚೆ ಮಾಡಿಲ್ಲ. ಯಾವ ಶಾಸಕನೂ ಇದರ ಬಗ್ಗೆ ಚಕಾರವೆತ್ತಿಲ್ಲ. ಇದರ ಬಗ್ಗೆ ಹೆಚ್ಚಿನ ಆಸಕ್ತಿ ತೊರಬೇಕಾಗಿದ್ದ ಜಿಲ್ಲಾ/ತಾಲ್ಲೂಕು/ಗ್ರಾಮ ಪಂಚಾಯತಿಗಳು ಮಾತನಾಡುತ್ತಿಲ್ಲ. ಏಕೆಂದರೆ ಅವು ರಾಜ್ಯ ಸರ್ಕಾರದ ಕೈಗೊಂದೆಯಂತೆ ವರ್ತಿಸುತ್ತಿವೆಯೇ ವಿನಾ ಸಂವಿಧಾನದ ತಿದ್ದುಪಡಿ 73 ಮತ್ತು 74ರಲ್ಲಿ ಪ್ರಾಪ್ತವಾದ ಸರ್ಕಾರ ಸ್ಥಾನಮಾನಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಮಕ್ಕಳ ಹಕ್ಕುಗಳ ಕಾರ್ಯಕರ್ತರು, ಸಾಮಾಜಿಕ ಹೋರಾಟಗಾರರು ಮತ್ತು ಎನ್‌ಜಿಓ ಮುಖಂಡರು (ಡಾ. ನಿರಂಜನಾರಾಧ್ಯ, ಕಾತ್ಯಾಯಿನಿ ಚಾಮರಾಜ್ ಮುಂತಾದವರು) ಬಿಸಿಯೂಟವನ್ನು ಆರಂಭಿಸುವ ಬಗ್ಗೆ ಅಥವಾ ಆಹಾರ

ಪುಟ 14 ಕ್ಕೆ



ಕಾರ್ಪೋರೇಟ್‌ಗಳ ಬ್ಯಾಂಕ್‌ಗಳು!–ಬೇಡವೇ ಬೇಡ!!

ರಿಸರ್ವ್ ಬ್ಯಾಂಕಿನ ಐ.ಡಬ್ಲ್ಯು.ಜಿ. ಸಮಾಲೋಚನೆ ಮಾಡಿದ ಬ್ಯಾಂಕಿಂಗ್ ಕ್ಷೇತ್ರದ ಹತ್ತು ಪರಿಣಿತರಲ್ಲಿ ಒಬ್ಬರ ಹೊರತಾಗಿ ಉಳಿದೆಲ್ಲರೂ ಬ್ಯಾಂಕುಗಳನ್ನು ಪ್ರಾರಂಭಿಸಲು ಕಾರ್ಪೋರೇಟ್‌ಗಳು ಹಾಗೂ ಕೈಗಾರಿಕಾ ಮನೆತನಗಳಿಗೆ ಅವಕಾಶ ನೀಡುವುದರ ವಿರುದ್ಧ ಇದ್ದಾಗ್ಯೂ ಐ.ಡಬ್ಲ್ಯು.ಜಿ. ಈ ನಿಲುವು ತಳೆದಿರುವುದು ಆಶ್ಚರ್ಯವೇ ಸರಿ. ಹಾಗಾಗಿ ಸರ್ಕಾರದ ಪ್ರೇರೇಪಣೆಯಿಂದಲೇ ಐ.ಡಬ್ಲ್ಯು.ಜಿ.ಯು ಈ ಪ್ರಸ್ತಾವಗಳನ್ನು ನೀಡಿರಬಹುದೆ ಎಂಬ ಸಂದೇಹ ಬರುತ್ತಿದೆ. ಅಲ್ಲದೆ ಈ ನಡೆಗೆ ಹಣಕಾಸು ಪರಿಣಿತರು ಮತ್ತು ಮಾಜಿ ಬ್ಯಾಂಕರುಗಳು ಹಾಗೂ ಅರ್ಥಶಾಸ್ತ್ರಜ್ಞರಿಂದ ಪ್ರಬಲ ವಿರೋಧ ಬರುತ್ತಿದೆ. ಮುಖ್ಯವಾಗಿ ಮಾಜಿ ಆರ್.ಬಿ.ಐ. ಗೌರ್ನರ್ ರಘುರಾಮ್ ರಾಜನ್ ಮತ್ತು ಮಾಜಿ ಡೆಪ್ಯುಟಿ ಗೌರ್ನರ್ ವಿರಲ್ ಆಚಾರ್ಯ ಇಬ್ಬರೂ ಈ ನಡೆಯ ವಿರುದ್ಧ ಮಾತನಾಡಿರುವುದು ಗಮನಾರ್ಹವಾದುದು. ಏಕೆಂದರೆ ಅವರಿಬ್ಬರೂ ಖಾಸಗಿ ವಲಯದ ಬ್ಯಾಂಕಿಂಗನ್ನು ಪ್ರತಿಪಾದಿಸುವವರು.

ಪ್ರಕಾಶ ಕಾರಟ್



ಭಾರತ ರಿಸರ್ವ್ ಬ್ಯಾಂಕಿನ ಆಂತರಿಕ ಕಾರ್ಯನಿರತ ಗುಂಪು (ಇಂಟರ್ನಲ್ ವರ್ಕಿಂಗ್ ಗ್ರೂಪ್ – ಐ.ಡಬ್ಲ್ಯು.ಜಿ.) ದೊಡ್ಡ ಕಾರ್ಪೋರೇಟ್ ಕಂಪನಿಗಳು ಮತ್ತು ಕೈಗಾರಿಕಾ ಮನೆತನಗಳು ತಮ್ಮದೇ ಆದ ಬ್ಯಾಂಕುಗಳನ್ನು ಪ್ರಾರಂಭಿಸಲು ಬ್ಯಾಂಕುಗಳ ನೋಂದಾವಣೆ ಕಾಯಿದೆ, 1949(ಬ್ಯಾಂಕಿಂಗ್ ರಿಜಿಸ್ಟ್ರೇಷನ್ ಆಕ್ಟ್, 1949) ಯನ್ನು ತಿದ್ದುಪಡಿ ಮಾಡಬೇಕೆಂದು ಶಿಫಾರಸು ಮಾಡಿರುವ ಪ್ರಸ್ತಾವವನ್ನು ಸಲ್ಲಿಸಿದೆ. ಮತ್ತೊಂದು ಪ್ರಸ್ತಾವದ ಮೂಲಕ, ರೂ.50,000 ಕೋಟಿಗೂ ಹೆಚ್ಚು ಗಾತ್ರದ ಆಸ್ತಿ ಹೊಂದಿರುವ ಮತ್ತು ಒಂದು ದಶಕ ಕಾಲದ ವ್ಯವಹಾರದ ದಾಖಲೆ ಹೊಂದಿರುವ (ಕಾರ್ಪೋರೇಟ್ ಮನೆತನಗಳ ನಿಯಂತ್ರಣದಲ್ಲಿರುವ ಕಂಪನಿಗಳನ್ನೂ ಒಳಗೊಂಡಂತೆ) ದೊಡ್ಡ ಬ್ಯಾಂಕಿಂಗೇತರ ಹಣಕಾಸು ಕಂಪನಿ(ಎನ್.ಬಿ.ಎಫ್.ಸಿ.)ಗಳನ್ನು ಬ್ಯಾಂಕುಗಳಾಗಿ ಪರಿವರ್ತಿಸಬೇಕೆಂದೂ ಶಿಫಾರಸು ಮಾಡಿದೆ.

ವಾಸ್ತವದಲ್ಲಿ ಈ ಶಿಫಾರಸುಗಳು ಬ್ಯಾಂಕಿಂಗ್ ವಲಯವನ್ನು ದೊಡ್ಡ ವಾಣಿಜ್ಯ ಮನೆತನಗಳಿಗೆ ತೆರೆಯಬೇಕೆಂಬ ಮೋದಿ ಸರ್ಕಾರದ ಇಂಗಿತವನ್ನು ಸೂಚಿಸುತ್ತವೆ. ಇವು ಅಪಾಯಕಾರಿ ಪ್ರಸ್ತಾವಗಳಾಗಿದ್ದು ಹಣಕಾಸು ವ್ಯವಸ್ಥೆಯನ್ನು ಹಾಳುಗೆಡವಲಿವೆ ಮತ್ತು ಜನರ ಉಳಿತಾಯದ ಹಣವನ್ನು ಅಪಾಯಕ್ಕೆ ಒಡ್ಡಲಿವೆ.

ಈ ಪ್ರಸ್ತಾವಗಳನ್ನು ಜಾರಿ ಮಾಡಿದ್ದೇ ಆದರೆ, ಅಂಬಾನಿಗಳು ಮತ್ತು ಅದಾನಿಗಳು ಬ್ಯಾಂಕುಗಳನ್ನು ತೆರೆಯಲು ನೇರ ಅರ್ಜಿ ಸಲ್ಲಿಸಬಹುದು ಮತ್ತು ಕಾರ್ಪೋರೇಟ್‌ಗಳು ನಡೆಸುತ್ತಿರುವ ಎನ್.ಬಿ.ಎಫ್.ಸಿ.ಗಳನ್ನು ಬ್ಯಾಂಕುಗಳಾಗಿ ಪರಿವರ್ತಿಸಬಹುದು. ಈಗ ಅಸ್ತಿತ್ವದಲ್ಲಿರುವ ಟಾಟಾ, ಆದಿತ್ಯ ಬಿರ್ಲಾ ಮತ್ತು ಬಜಾಜ್‌ಗಳ ಒಡೆತನದ ಎನ್.ಬಿ.ಎಫ್.ಸಿ.ಗಳು ಬ್ಯಾಂಕುಗಳಾಗಿ ಮಾರ್ಪಾಟಾಗಲಿವೆ. ಕಾರ್ಪೋರೇಟ್‌ಗಳು ಮತ್ತು ಕೈಗಾರಿಕಾ ಮನೆತನಗಳು ನಡೆಸಬಹುದಾದ ಬ್ಯಾಂಕುಗಳು ಠೇವಣಿದಾರರ ಉಳಿತಾಯದ ಹಣದ ಮೇಲೆ ಹತೋಟಿ ಹೊಂದಿ ಅದನ್ನು ತಮ್ಮ ಇತರ ಉದ್ಯಮಗಳಿಗೆ ಮತ್ತಿತರ ವ್ಯವಹಾರಗಳಿಗೆ ಬಳಕೆ ಮಾಡಬಹುದು. ಈಗಿರುವ ಹಣಕಾಸು ವಲಯದ ನಿಯಂತ್ರಣದ ಸ್ಥಿತಿಯಲ್ಲಿ, ಬ್ಯಾಂಕುಗಳ ಪ್ರವರ್ತಕರು ಸುಲಭವಾಗಿ ಮಾರ್ಗದರ್ಶಿ ಸೂತ್ರಗಳನ್ನು ಉಲ್ಲಂಘಿಸಿ ಮತ್ತು ಲೋಪದೋಷಗಳನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ಸಂಪನ್ಮೂಲಗಳನ್ನು ತಮ್ಮದೇ ಆದ ಹಣಕಾಸೇತರ ವ್ಯವಹಾರಗಳ ಹಿತಾಸಕ್ತಿಗೆ ಬಾಚಿಕೊಳ್ಳುವ ಸಾಧ್ಯತೆಗಳೇ ಹೆಚ್ಚು.

ಕಾರ್ಪೋರೇಟ್ ಮನೆತನಗಳಿಂದ ಬ್ಯಾಂಕುಗಳನ್ನು ನಡೆಸುವುದು ಇನ್ನೂ ಕೆಲವು ನೈತಿಕ ಅಪಾಯಗಳನ್ನು ಮತ್ತು ಸಾಲ ನೀಡುವಲ್ಲಿ ಸಂಪೂರ್ಣ ವಿರೂಪಗಳನ್ನು ಆಹ್ವಾನಿಸುತ್ತದೆ. ರೈತರು ಹಾಗೂ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಸಾಲ ನೀಡಿಕೆಯಿಂದ ಹೊರಗಿಡಲಾಗುತ್ತದೆ. ಹಣಕಾಸು–ಕೈಗಾರಿಕಾ ಸಂಘ–ಸಂಸ್ಥೆಗಳಿಗೆ ಸೇರಿದ ದೊಡ್ಡ ದೊಡ್ಡ ಕಂಪನಿಗಳು ಸಾಲ ಪಡೆಯುವಲ್ಲಿ ಆದ್ಯತೆ ಮತ್ತು ಅನುಕೂಲಕರ ನಿಬಂಧನೆಗಳಡಿಯಲ್ಲಿ ಪಡೆಯುತ್ತವೆ.

1969ರ ಬ್ಯಾಂಕ್ ರಾಷ್ಟ್ರೀಕರಣದ ಪ್ರಮುಖ ಉದ್ದೇಶಗಳಲ್ಲಿ ದೊಡ್ಡ ವಾಣಿಜ್ಯ ಮನೆತನಗಳು ಮತ್ತು ಬ್ಯಾಂಕುಗಳ ನಡುವಿನ ಅಪವಿತ್ರ ಮೈತ್ರಿಯನ್ನು ಕಡಿದುಹಾಕಬೇಕೆಂಬುದು ಒಂದಾಗಿತ್ತು; ಆ ಮೈತ್ರಿಯು ಸಾಲ ನೀಡಿಕೆಯಲ್ಲಿ ಗಂಭೀರ ಲೋಪಗಳಿಗೆ ಕಾರಣವಾಗುತ್ತಿತ್ತು ಮತ್ತು ಮುಖ್ಯ ವಲಯಗಳಾದ ಕೃಷಿ ಹಾಗೂ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಹೊರಗಿಡುತ್ತಿತ್ತು; ಆ ಮೂಲಕ ಆರ್ಥಿಕ ಬೆಳವಣಿಗೆಯ ದರವನ್ನು ಕುಂಠಿತಗೊಳಿಸಿತ್ತು ಹಾಗೂ ಬಡತನ ನಿರ್ಮೂಲನೆಯಲ್ಲಿ ದೊಡ್ಡ ತೊಡಕಾಗಿ ಪರಿಣಮಿಸಿತ್ತು.

ರಾಷ್ಟ್ರೀಕರಣದ ಮುಂಚಿನ ದಿನಗಳಲ್ಲಿ, ದಿ ಯುನೈಟೆಡ್ ಕಮರ್ಷಿಯಲ್ ಬ್ಯಾಂಕ್ ಬಿರ್ಲಾ ಕಂಪನಿಗಳ ಬಗ್ಗೆ ಒಲವನ್ನು ಹೊಂದಿದ್ದರೆ, ದಿ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಥಾಪರ್ ಕಂಪನಿಗಳಿಗೆ, ದಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಟಾಟಾ ಕಂಪನಿಗಳತ್ತ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಯೂನಿವರ್ಸಲ್ ಬ್ಯಾಂಕ್ ಆಫ್ ಇಂಡಿಯಾಗಳು ಸಾಹು–ಜೈನ್ ಗುಂಪಿನ ನಿಯಂತ್ರಣದಲ್ಲಿದ್ದವು.

ಮೋದಿ ಸರ್ಕಾರದ ಅಡಿಯಲ್ಲಿ, ಆರ್ಥಿಕ ಏಕಚಕ್ರಾಧಿಪತ್ಯವು ಬಹುತೇಕ ವಾಣಿಜ್ಯ ಪ್ರದೇಶಗಳನ್ನು ನಿಯಂತ್ರಣ ಮಾಡುತ್ತಿರುವಾಗ ಮತ್ತು ಚಮಚಾ ಬಂಡವಾಳವಾದವು ಅಭಿವೃದ್ಧಿ ಹೊಂದುತ್ತಿರುವಾಗ, ಕಾರ್ಪೋರೇಟ್ ಮನೆತನಗಳಿಗೆ ಬ್ಯಾಂಕುಗಳ ನಿಯಂತ್ರಣ ನೀಡುವುದು ಹಿಮ್ಮುಖವಾದ ಹಾಗೂ ಅಪಾಯಕಾರಿಯಾದ ಕ್ರಮವಾಗುತ್ತದೆ. ಅದು ಬಂಡವಾಳದ ಸಾಂದ್ರೀಕರಣಕ್ಕೆ ಕಾರಣವಾಗುತ್ತದೆ ಮತ್ತು ಅಸಮಾನತೆಯನ್ನು ಹೆಚ್ಚಿಸುತ್ತದೆ.

ಹೊಸ ತಲೆಮಾರಿನ ಖಾಸಗಿ ಬ್ಯಾಂಕುಗಳಿಗೆ ಪರವಾನಗಿ ನೀಡುವುದು 1993 ರಲ್ಲಿ ಪ್ರಾರಂಭವಾಯಿತು. ಆದರೆ 2013ರಲ್ಲಿ ಮಾತ್ರವೇ, ಯುಪಿಎ ಸರ್ಕಾರದಡಿಯಲ್ಲಿ, ಬ್ಯಾಂಕುಗಳಿಗೆ ಪರವಾನಿಗೆ ಅನ್ವಯಿಸುವಂತೆ ಆರ್.ಬಿ.ಐ. ಮಾರ್ಗದರ್ಶಿ ಸೂತ್ರಗಳು ಬದಲಾದವು, ಬ್ಯಾಂಕೇತರ ಕಾರ್ಪೋರೇಟ್ ಕಂಪನಿಗಳೂ ಅರ್ಹತೆ ಪಡೆದವು. ಅವರ ಪ್ರವೇಶಕ್ಕೆ ಅನುಮತಿ ದೊರಕಿದಾಗ ನಿಯಮಗಳಿಗೆ ಒಳಗಾಗಬೇಕಾಗಿತ್ತು: ಹಣಕಾಸಿನ ಚಟುವಟಿಕೆಗಳಿಗೆ ಅಥವಾ ಈ ಸಂಸ್ಥೆಗಳ ಬ್ಯಾಂಕೇತರ ವ್ಯವಹಾರಗಳಿಂದ ಬ್ಯಾಂಕಿಂಗ್ ಕಾರ್ಯಾಚರಣೆಗಳಿಗೆ ಸುತ್ತ ಬೇಲಿ ಹಾಕುವ ಸಲುವಾಗಿ ನಿರ್ವಹಣೆಯನ್ನು 'ಕಾರ್ಯನಿರ್ವಹಿಸದ ಹಣಕಾಸು ಹಿಡುವಳಿ ಕಂಪನಿ(ನಾನ್–ಆಪರೇಟಿವ್ ಫೈನಾನ್ಶಿಯಲ್ ಹೋಲ್ಡಿಂಗ್ ಕಂಪನಿ)ಯ ಮೂಲಕ ಕಾರ್ಯ ನಿರ್ವಹಿಸಬೇಕಾದ ನಿಯಮಗಳಿಗೆ ಒಳಗಾಗಬೇಕಿತ್ತು. ಆದರೆ, ಈ ಮಾರ್ಗದರ್ಶಿ ಸೂತ್ರಗಳ ಹೊರತಾಗಿಯೂ, ಪರವಾನಿಗೆ ಪಡೆದ 14 ರಲ್ಲಿ ಯಾವುದೂ ಇಲ್ಲಿಯವರೆಗೂ ಕಾರ್ಪೋರೇಟ್‌ಗಳಿಗೆ ಹೋಗಿಲ್ಲ. 2013 ರ ನಂತರ ಎರಡು ಪರವಾನಿಗೆಗಳನ್ನು ಮಾತ್ರ ಐಡಿಎಫ್‌ಸಿ ಮತ್ತು ಬಂಧನ್ ಬ್ಯಾಂಕ್‌ಗೆ ನೀಡಲಾಗಿದೆ. ಅವು ಹಣಕಾಸು ಸಂಸ್ಥೆಗಳಾಗಿವೆ, ಹಣಕಾಸೇತರ ಕಾರ್ಪೋರೇಟ್‌ಗಳಲ್ಲ.

ಪರವಾನಿಗೆ ಪಡೆದ ಹೊಸ ತಲೆಮಾರಿನ ಖಾಸಗಿ ಬ್ಯಾಂಕುಗಳ ಸಾಧನೆ 1993 ರಿಂದ ಉತ್ಸಾಹದಾಯಕವಾಗಿಲ್ಲ, ಇಲ್ಲಿಯವರೆಗೆ ಕೇವಲ 9 ಮಾತ್ರ ಅಸ್ತಿತ್ವದಲ್ಲಿವೆ. ಗ್ಲೋಬಲ್ ಟ್ರಸ್ಟ್ ಬ್ಯಾಂಕ್ ಹಾಗೂ ಯೆಸ್ ಬ್ಯಾಂಕ್‌ಗಳಂತಹ ಕೆಲವು ಅದ್ಭುತ ವೈಫಲ್ಯಗಳನ್ನು ಕಂಡಿವೆ; ಎರಡನೆಯದರ ಪ್ರವರ್ತಕರು ವಂಚನೆ ಮತ್ತು ಹಣ ವರ್ಗಾವಣೆ ಆರೋಪಗಳನ್ನು ಎದುರಿಸುತ್ತಿದ್ದಾರೆ. ಸಾಲ ನೀಡಿಕೆಯಲ್ಲಿ ಖಾಸಗಿ ಬ್ಯಾಂಕುಗಳು 2015 ರಿಂದ ತಮ್ಮ ಪಾಲನ್ನು ಹೆಚ್ಚು ಮಾಡಿಕೊಂಡಿವೆ, ಏಕೆಂದರೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಎನ್.ಪಿ.ಎ.(ಹಿಂತಿರುಗಿ ಬರಲಾರದ ಸಾಲ) ಹೆಚ್ಚಾಗುತ್ತಿದೆ. ಸರ್ಕಾರದ ಸೂಚನೆಯಿಂದಾಗಿ, ಮುಖ್ಯವಾಗಿ ಮೂಲಸೌಕರ್ಯ ವಲಯದಲ್ಲಿ, ಕಾರ್ಪೋರೇಟ್‌ಗಳಿಗೆ ತೋರಿದ ಅನುಗ್ರಹದಿಂದಾಗಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಎನ್.ಪಿ.ಎ. ತೀವ್ರವಾಗಿ ಏರಿತು.

ಕಾರ್ಪೋರೇಟ್‌ಗಳನ್ನು ಬ್ಯಾಂಕ್ ನಡೆಸುವಲ್ಲಿ ಒಳಗೊಳ್ಳಬಾರದೆನ್ನುವ ಬ್ಯಾಂಕ್ ರಾಷ್ಟ್ರೀಕರಣದ ನಂತರದ ಎಚ್ಚರಿಕೆಯ ನಡೆಯು 2013 ರ ಮಾರ್ಗದರ್ಶಿ ಸೂತ್ರದಿಂದಾಗಿ ಸಡಿಲವಾಗತೊಡಗಿತು. ಈ ಮೇಲೆ ಹೇಳಿದಂತೆ ಐ.ಡಬ್ಲ್ಯು.ಜಿ. ವರದಿಯು ಇದನ್ನು ಮುಂದಕ್ಕೆ ಕೊಂಡೊಯ್ಯುತ್ತಿದೆ ಮತ್ತು ಕಾರ್ಪೋರೇಟ್‌ಗಳು ಮತ್ತು ಕೈಗಾರಿಕಾ ಮನೆತನಗಳು ಬ್ಯಾಂಕುಗಳನ್ನು ನಡೆಸಲು ಒಂದು ತತ್ವಾಧಾರವನ್ನು ಒದಗಿಸುತ್ತಿದೆ: "ಅವರು ಬಂಡವಾಳದ ಬಹು ಮುಖ್ಯ ಮೂಲಾಧಾರ ಮತ್ತು ಅವರು ಬ್ಯಾಂಕಿಂಗಿಗೆ ಅವರ ಅನುಭವಗಳನ್ನು, ನಿರ್ವಹಣಾ ಪರಿಣತಿಯನ್ನು ಮತ್ತು ಕಾರ್ಯತಂತ್ರದ ದಿಕ್ಕುದೆಸೆಗಳನ್ನು ತರುತ್ತಾರೆ." ಈ ಕಾರ್ಯಕಾರಿ ಗುಂಪು ಸಮಾಲೋಚನೆ ಮಾಡಿದ ಆ ಕ್ಷೇತ್ರದ ಹತ್ತು ಪರಿಣಿತರಲ್ಲಿ ಒಬ್ಬರ ಹೊರತಾಗಿ ಉಳಿದೆಲ್ಲರೂ ಬ್ಯಾಂಕುಗಳನ್ನು ಪ್ರಾರಂಭಿಸಲು ಕಾರ್ಪೋರೇಟ್‌ಗಳು ಹಾಗೂ ಕೈಗಾರಿಕಾ ಮನೆತನಗಳಿಗೆ ಅವಕಾಶ ನೀಡುವುದರ ವಿರುದ್ಧ ಇದ್ದಾಗ್ಯೂ ಐ.ಡಬ್ಲ್ಯು.ಜಿ. ಈ ನಿಲುವು ತಳೆದಿರುವುದು ಆಶ್ಚರ್ಯವೇ ಸರಿ. ಹಾಗಾಗಿ ಸರ್ಕಾರದ ಪ್ರೇರೇಪಣೆಯಿಂದಲೇ ಐ.ಡಬ್ಲ್ಯು.ಜಿ.ಯು ಈ ಪ್ರಸ್ತಾವಗಳನ್ನು ನೀಡಿರಬಹುದೆ ಎಂಬ ಸಂದೇಹ ಬರುತ್ತಿದೆ.

ಆರ್.ಬಿ.ಐ. ನ ಈ ನಡೆಗೆ ಹಣಕಾಸು ಪರಿಣಿತರು ಮತ್ತು ಮಾಜಿ ಬ್ಯಾಂಕರುಗಳು ಹಾಗೂ ಅರ್ಥಶಾಸ್ತ್ರಜ್ಞರಿಂದ ಪ್ರಬಲ ವಿರೋಧ ಬರುತ್ತಿದೆ. ಮಾಜಿ ಆರ್.ಬಿ.ಐ. ಗೌರ್ನರ್ ರಘುರಾಮ್ ರಾಜನ್ ಮತ್ತು ಮಾಜಿ ಡೆಪ್ಯುಟಿ ಗೌರ್ನರ್ ವಿರಲ್ ಆಚಾರ್ಯ ಇಬ್ಬರೂ ಈ ನಡೆಯ ವಿರುದ್ಧ ಮಾತನಾಡಿದ್ದಾರೆ. "ಭಾರಿ ದೊಡ್ಡ ಆರ್ಥಿಕ ಹಾಗೂ ರಾಜಕೀಯ ಅಧಿಕಾರ ಕೇಂದ್ರೀಕರಣಗೊಳ್ಳುವ" ಅಪಾಯವಿದೆ ಎಂದು ರಾಜನ್ ಆತಂಕ ವ್ಯಕ್ತಪಡಿಸಿದ್ದಾರೆ. ಮುಂದುವರಿದು ಶಂಕೆ ವ್ಯಕ್ತಪಡಿಸಿದ ಅವರು ಅದು ಚಮಚಾ ಬಂಡವಾಳದಿಂದ ಪ್ರೇರಿತವಾದದ್ದು ಎಂದರು. ಈ ಇಬ್ಬರು ಮಾಜಿ ಬ್ಯಾಂಕರುಗಳ ವಿರೋಧವು ಗಮನಾರ್ಹವಾದುದು. ಏಕೆಂದರೆ ಅವರಿಬ್ಬರೂ ಖಾಸಗಿ ವಲಯದ ಬ್ಯಾಂಕಿಂಗನ್ನು ಪ್ರತಿಪಾದಿಸುವವರಾಗಿದ್ದಾರೆ.

ಮೋದಿ ಸರ್ಕಾರವು ಬಹಳ ಜೋರಾಗಿ ಹಣಕಾಸು ವಲಯದ ಖಾಸಗೀಕರಣವನ್ನು ಬೆಂಬತ್ತಿ ಹೋಗುತ್ತಿದೆ. ಅದಕ್ಕಾಗಿ, ಶೇರು ಮಾರಾಟದ ಮೂಲಕ ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ದುರ್ಬಲಗೊಳಿಸಲು ಮತ್ತು ಆನಂತರ ಸಹಜವಾಗಿಯೇ ಕೆಲವು ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಖಾಸಗೀಕರಣ ಮಾಡಲು ಕೆಲಸ ಮಾಡುತ್ತಿದೆ. ಸೋಲುತ್ತಿದ್ದ ಲಕ್ಷ್ಮೀ ವಿಲಾಸ ಬ್ಯಾಂಕ್ ವಿಚಾರದಲ್ಲಿ ಅದನ್ನು ವಶಪಡಿಸಿಕೊಳ್ಳಲು ಆರ್.ಬಿ.ಐ. ಒಂದು ವಿದೇಶಿ ಬ್ಯಾಂಕ್, ಡಿಬಿಎಸ್ ಬ್ಯಾಂಕಿಗೆ ಪರವಾನಿಗೆ ನೀಡಿದೆ. ಕೆಲವು ದುರ್ಬಲ ಸಾರ್ವಜನಿಕ ಬ್ಯಾಂಕುಗಳನ್ನು ಕಾರ್ಪೋರೇಟ್ ಅಧೀನದಲ್ಲಿರುವ ಖಾಸಗಿ ಬ್ಯಾಂಕಿಗೆ ವಹಿಸಿಕೊಡಬಹುದಾದ ಸಮಯ ಬರಬಹುದು.

ಮೋದಿ ಸರ್ಕಾರವು ಕಾರ್ಪೋರೇಟ್ ಹಾಗೂ ಕೈಗಾರಿಕಾ ಮನೆತನಗಳಿಗೆ ಬ್ಯಾಂಕುಗಳ ಒಡೆತನ ಮತ್ತು ಅವುಗಳನ್ನು ನಡೆಸುವ ಅವಕಾಶ ನೀಡುವ ಮೂಲಕ ಸಾರ್ವಜನಿಕ ವಲಯದ ಬ್ಯಾಂಕಿಂಗ್ ವ್ಯವಸ್ಥೆಯನ್ನು ನಾಶಮಾಡಲು ಯಾವುದೇ ಕಾರಣಕ್ಕೂ ಬಿಡಬಾರದು.

ಅನು: ಟಿ. ಸುರೇಂದ್ರ ರಾವ್



ವ್ಯಂಗ್ಯಚಿತ್ರ ಕೃಪೆ: ಪಿ. ಮಹಮ್ಮದ್, ವಾರ್ತಾಭಾರತಿ



ವ್ಯಂಗ್ಯಚಿತ್ರ: ಶೇಖರ್ ಗುರೇರ

ರೈತ–ಕಾರ್ಮಿಕರ ಐತಿಹಾಸಿಕ ಕಾರ್ಯಾಚರಣೆ:

25 ಕೋಟಿ ಕಾರ್ಮಿಕರ, ನೌಕರರ ಸಾರ್ವತ್ರಿಕ ಮುಷ್ಕರ

ನವಂಬರ್ 26ರಂದು ದೇಶ ಇದುವರೆಗೆ ಕಂಡಿರದಷ್ಟು ಬೃಹತ್ ಪ್ರಮಾಣದ ಸಾರ್ವತ್ರಿಕ ಮುಷ್ಕರವನ್ನು ಕಂಡಿತು. ದೇಶಾದ್ಯಂತ 25 ಕೋಟಿಗೂ ಹೆಚ್ಚು ಕಾರ್ಮಿಕರು, ನೌಕರರು, ಕೃಷಿ ಕೂಲಿಕಾರರು ಮುಷ್ಕರ ನಡೆಸಿದರು. ಅಷ್ಟೇ ಅಲ್ಲ ಕೊವಿಡ್ ಭಯವನ್ನೂ ಮೀರಿ ಬೀದಿಗಿಳಿದು ಮೋದಿ ನೇತೃತ್ವದ ಬಿಜೆಪಿ ಸರಕಾರ ಅದೇ ಕೊವಿಡ್ ಮರೆಯಲ್ಲಿ ಜಾರಿಗೊಳಿಸುತ್ತಿರುವ ಹಲವಾರು ಕಾಯ್ದೆಗಳು, ಕ್ರಮಗಳನ್ನು ದುಡಿಯುವ ಜನಗಳು ಸುತಾರಾಂ ಒಪ್ಪುವುದಿಲ್ಲ ಎಂದು ಸಾರಿ ಹೇಳಿದರು. ದೇಶಾದ್ಯಂತ ರೈತರು ಅವರೊಂದಿಗೆ ದನಿಗೂಡಿಸಿದರು, ದೇಶಾದ್ಯಂತ ಗ್ರಾಮೀಣ ಹರತಾಳ ನಡೆಸಿದರು.

ಇದು ದೇಶದಲ್ಲಿ ಮಾತ್ರವಲ್ಲ, ಜಗತ್ತಿನಲ್ಲೆ ಅತಿ ದೊಡ್ಡ ಸಂಯೋಜಿತ ಮುಷ್ಕರ ಕಾರ್ಯಾಚರಣೆ ಎಂದು ಹೇಳಲಾಗಿದೆ. ದೇಶದ ಆಳರಸರು ನವ–ಉದಾರವಾದಿ ಧೋರಣೆಗಳನ್ನು ಅನುಸರಿಸಲಾರಂಬಿಸಿ ದುಡಿಯುವ ಜನಗಳ ಮೇಲೆ ಅದರ ಹೊರೆಯನ್ನು ಹಾಕಲಾರಂಭಿಸಿದಂದಿನಿಂದ ಇದು 20ನೇ ಸಾರ್ವತ್ರಿಕ ಮುಷ್ಕರ. ಮೋದಿ ನೇತೃತ್ವದ ಸರಕಾರ ಅಧಿಕಾರ ವಹಿಸಿಕೊಂಡ ಮೇಲೆ, 6ನೇ ದೇಶವ್ಯಾಪಿ ಮುಷ್ಕರ ಮತ್ತು ಈ ವರ್ಷದ ಎರಡನೇ ಸಾರ್ವತ್ರಿಕ ಮುಷ್ಕರ–ಮೇಲೆ ಹೇಳಿದಂತೆ ಕೊವಿಡ್ ಮರೆಯಲ್ಲಿ ಈ ಸರಕಾರ ಕೈಗೊಳ್ಳುತ್ತಿರುವ ಕ್ರೂರ ಕ್ರಮಗಳ ಬಗ್ಗೆ ದುಡಿಯವ ವರ್ಗಗಳ ತೀವ್ರ ಆಕ್ರೋಶವನ್ನು ಇದು ಬಿಂಬಿಸುತ್ತದೆ ಎಂದು ಈ ಕಾರ್ಯಾಚರಣೆಗೆ ಕರೆ ನೀಡಿದ 10 ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಮತ್ತು 250ಕ್ಕೂ ಹೆಚ್ಚು ರೈತ ಸಂಘಟನೆಗಳ ಮುಖಂಡರು ಹೇಳಿದ್ದಾರೆ.

ಸಿಐಟಿಯು ಅಭಿವಂದನೆ

ದೇಶಾದ್ಯಂತ ಕೋಟ್ಯಂತರ ರೈತರು ಮತ್ತು ಕಾರ್ಮಿಕರು ತಮ್ಮ ಹಕ್ಕುಗಳು, ಬದುಕು ಮತ್ತು ಜೀವನೋಪಾಯಗಳ ಮೇಲೆ ಮೋದಿ ನೇತೃತ್ವದ ಬಿಜೆಪಿ ಸರಕಾರದ ಘೋರ ಹಲ್ಲೆಗಳ ವಿರುದ್ಧ ಒಟ್ಟಾಗಿ ಎದ್ದು ನಿಂತಿದ್ದಾರೆ. 25 ಕೋಟಿಗೂ ಹೆಚ್ಚು ಕಾರ್ಮಿಕರು, ಕೃಷಿ ಕಾರ್ಮಿಕರು ದೇಶದ ಸಂಪತ್ತನ್ನು ಉತ್ಪಾದಿಸುವ ಶ್ರಮಜೀವಿಗಳು ಮುಷ್ಕರ ನಡೆಸಿದ್ದಾರೆ. ಹಲವು ಕೋಟಿ ರೈತರು ದೇಶದ ಮೂಲೆ ಮೂಲೆಗಳಲ್ಲೂ ಬೃಹತ್ ಪ್ರತಿಭಟನೆಗಳನ್ನು ನಡೆಸಿದ್ದಾರೆ ಎಂದಿರುವ ಸಿಐಟಿಯು ಅವರೆಲ್ಲರಿಗೂ ಅಭಿವಂದನೆ ಸಲ್ಲಿಸಿದೆ.

ಕೇರಳ, ಪಶ್ಚಿಮ ಬಂಗಾಲ, ತ್ರಿಪುರಾ ಮತ್ತು ಇನ್ನು ಹಲವು ರಾಜ್ಯಗಳಲ್ಲಿ ಬಂದ್‌ನಂತಹ ಪರಿಸ್ಥಿಯೇ ಉಂಟಾಯಿತು. ಸಂಚಾರ ಸ್ತಬ್ಧಗೊಂಡವು, ಕಾರ್ಖಾನೆಗಳು, ಕಚೇರಿಗಳು ಮಾತ್ರವಲ್ಲ, ಅಂಗಡಿ, ವಾಣಿಜ್ಯ ಸಂಸ್ಥೆಗಳು ಇತ್ಯಾದಿಗಳೂ ಮುಚ್ಚಿದ್ದವು.

ಕರ್ನಾಟಕ, ತೆಲಂಗಾಣ, ಪಂಜಾಬ್ ಮಹಾರಾಷ್ಟ್ರ, ದಿಲ್ಲಿ ಮುಂತಾದೆಡೆಗಳ ಹಲವು ಕೈಗಾರಿಕಾ ಕ್ಷೇತ್ರಗಳಲ್ಲಿ ಸಂಪೂರ್ಣ ಮುಷ್ಕರ ನಡೆದಿದೆ. ಕೊಲ್ಕತ, ಚೆನ್ನೈ, ತೂತ್ತುಕುಡಿ, ಕೊಚ್ಚಿ, ಜೆಎನ್‌ಪಿಟಿ, ವಿಶಾಖಪಟ್ಟಣಂ ಮತ್ತು ಪರದೀಪ್ ಬಂದರುಗಳಲ್ಲಿ ಬುಹಪಾಲು ಕಾರ್ಮಿಕರು ಭಾಗವಹಿಸಿದರು. ಕಲ್ಲಿದ್ದಲು, ಉಕ್ಕು, ಕಬ್ಬಿಣದ ಅದಿರು ಕಾರ್ಮಿಕರು, ಈ ವಲಯಗಳಲ್ಲಿನ ಕಾಂಟ್ರಾಕ್ಟ್ ಕಾರ್ಮಿಕರೂ, ಕಾಂಟ್ರಾಕ್ಟರುಗಳ ಬೆದರಿಕೆಗಳಿಗೂ ಮಣಿಯದೆ ಮುಷ್ಕರದಲ್ಲಿ ಭಾಗವಹಿಸಿದರು. ಬೆಂಗಳೂರಿನ ಸಾರ್ವಜನಿಕ ವಲಯದ ಉದ್ದಿಮೆಗಳಲ್ಲಿ ಮುಷ್ಕರ ಸುಮಾರಾಗಿ ಸಂಪೂರ್ಣವಾಗಿತ್ತು, ಹೈದರಾಬಾದಿನ ಸಾರ್ವಜನಿಕ ವಲಯದ ಉದ್ದಿಮೆಗಳಲ್ಲೂ ಬಹಳಷ್ಟು

ಪುಟ 10 ನೋಡಿ



ಅಸ್ಸಾಂ


ಗುಜರಾತ್


ತೆಲಂಗಾಣ



ದಿಲ್ಲಿ



ಕಾಶ್ಮೀರ



ಬಿಹಾರ–ವಿಧಾನಸಭೆಯ ಎದುರಲ್ಲಿ ಎಡ ಶಾಸಕರು



ಮಹಾರಾಷ್ಟ್ರ


ತಮಿಳುನಾಡು

ಕರ್ನಾಟಕದಲ್ಲಿ 65 ಲಕ್ಷ ಕಾರ್ಮಿಕರ ಮಹಾಮುಷ್ಕರ

ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಕೇಂದ್ರೀಯ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಜೆ.ಸಿ.ಟಿ.ಯು ನವೆಂಬರ್ 26ರಂದು ಕರೆ ನೀಡಿದ್ದ ಸಾರ್ವತ್ರಿಕ ಮಹಾಮುಷ್ಕರ ಯಶಸ್ವಿಯಾಗಿದ್ದು, ಕರ್ನಾಟಕದಲ್ಲೂ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಕರ್ನಾಟಕದಲ್ಲಿ ವಿವಿಧ ವಿಭಾಗಗಳ ಸುಮಾರು 65 ಲಕ್ಷ ಕಾರ್ಮಿಕರು ಈ ಮಹಾಮುಷ್ಕರದಲ್ಲಿ ಭಾಗವಹಿಸಿದ್ದಾರೆ. ಇದು ಬಹುಶಃ ರಾಜ್ಯದಲ್ಲಿ ಅತ್ಯಧಿಕ ಹೆಚ್ಚು ಸಂಖ್ಯೆಯ ಕಾರ್ಮಿಕರು ಭಾಗವಹಿಸಿದ ಮುಷ್ಕರ.

ಕರ್ನಾಟಕದಲ್ಲಿ ಹೆಚ್ಚು ಕಡಿಮೆ ಎಲ್ಲಾ ಜಿಲ್ಲೆಗಳ ಮತ್ತು ಎಲ್ಲಾ ಕ್ಷೇತ್ರಗಳ ಕಾರ್ಮಿಕರು ಈ ಮಹಾಮುಷ್ಕರದಲ್ಲಿ ಭಾಗವಹಿಸಿದರು. ಸಂಘಟಿತ ವಲಯದ ಸಾರ್ವಜನಿಕ ಮತ್ತು ಖಾಸಗಿ ಕೈಗಾರಿಕೆಗಳು, ಅಂಗನವಾಡಿ, ಬಿಸಿಯೂಟ, ಆಶಾ, ಪಂಚಾಯತ್, ಮುನಿಸಿಪಲ್, ಹಮಾಲಿ, ಬೀಡಿ, ಕಟ್ಟಡ ನಿರ್ಮಾಣ – ಮುಂತಾದ ಕ್ಷೇತ್ರದ ಕಾರ್ಮಿಕರು ಭಾರೀ ಸಂಖ್ಯೆಯಲ್ಲಿ ಭಾಗವಹಿಸಿದರು. ಈ ಕ್ಷೇತ್ರಗಳಲ್ಲದೆ ಸರಕಾರ, ವಿದ್ಯುತ್, ಸಾರಿಗೆ, ಟೆಲಿಕಾಂ ಮುಂತಾದ ಸೇವಾಕ್ಷೇತ್ರಗಳು ಮತ್ತು ಇತರ ಉದ್ಯಮಗಳ ಹಲವು ವಿಭಾಗಗಳ ಕಾರ್ಮಿಕರು ಮತ್ತು ಗುತ್ತಿಗೆ ಕಾರ್ಮಿಕರು ಸಹ ಮಹಾಮುಷ್ಕರದಲ್ಲಿ ಭಾಗವಹಿಸಿದರು. ಕರ್ನಾಟಕದಲ್ಲಿರುವ ಸಾರ್ವಜನಿಕ ಉದ್ಯಮಗಳಲ್ಲಿ ಬಿ.ಇ.ಎಂ.ಎಲ್ ನ ಎಲ್ಲಾ ಘಟಕಗಳಲ್ಲಿ ಬಿ.ಎಚ್.ಇ.ಎಲ್ ನ ಒಂದು ಘಟಕದಲ್ಲಿ ಮತ್ತು ಎಚ್.ಎ.ಎಲ್ ನಲ್ಲಿ ಪೂರ್ಣ ಪ್ರಮಾಣದ ಮುಷ್ಕರ ಆಗಿದೆ. ಬಿ.ಇ.ಎಲ್ ನಲ್ಲಿ ಭಾಗಶಃ ಮುಷ್ಕರ ನಡೆದಿದೆ.

ಪುಟ 10 ನೋಡಿ (ಫೋಟೋಗಳು ಪುಟ 16)

ಮೋದಿ ಸರಕಾರಕ್ಕೆ ಪ್ರಚಂಡ ಸವಾಲು

ಪೋಲಿಸ್ ದಮನಚಕ್ರವನ್ನು ಎದುರಿಸಿ ದಿಲ್ಲಿ ಪ್ರವೇಶಿಸಿದ ರೈತರು

ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ನೀಡಿದ ನವಂಬರ್ 26–27ರ 'ರೈತರ 'ದಿಲ್ಲಿ ಚಲೋ' ಕಾರ್ಯಕ್ರಮ ನಡೆಯದಂತೆ ಮಾಡುವ ಬಿಜೆಪಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ನಡೆಸಿದ ಅಮಾನುಷ ದಮನಚಕ್ರವನ್ನೆಲ್ಲ ಮುರಿದು ರೈತರು, ಅದರಲ್ಲೂ ಪಂಜಾಬ್ ಮತ್ತು ಹರ್ಯಾಣದ ರೈತರು ನವಂಬರ್ 27ರ ಸುಮಾರು ಎರಡು ದಿನಗಳ ಸಂಘರ್ಷದ ನಂತರ ದಿಲ್ಲಿ ಪ್ರವೇಶಿಸಿದರು. ಇದು ಮೂರು ರೈತ–ವಿರೋಧಿ ಕೃಷಿ ಕಾಯ್ದೆಗಳ ವಿರುದ್ದ ದೇಶಾದ್ಯಂತ ರೈತರು ನಿರಂತರವಾಗಿ ನಡೆಸಿಕೊಂಡು ಬಂದಿರುವ ಹೋರಾಟಕ್ಕೆ ಸಿಕ್ಕ ಮೊದಲ ಸುತ್ತಿನ ಗೆಲುವು ಎನ್ನಬಹುದು.



ಅಂಬಾಲಾದಲ್ಲಿ ಶಂಬು ಬ್ಯಾರಿಕೇಡ್ ಮುರಿಯುತ್ತಿರುವ ರೈತರು

ಹರ್ಯಾಣದಿಂದ ದಿಲ್ಲಿ ಸುತ್ತಮುತ್ತಲಿನ ರಾಜ್ಯಗಳಿಂದ ಬರುವ ರೈತರು ದಿಲ್ಲಿಯ ಕಡೆಗೆ ಹೋಗದಂತೆ, ದಿಲ್ಲಿ ಪ್ರವೇಶಿಸದಂತೆ ಮಾಡಲು ಹರ್ಯಾಣ ಮತ್ತು ಉತ್ತರಪ್ರದೇಶದ ಸರಕಾರಗಳು ಮಾಡಬಾರದನ್ನೆಲ್ಲ ಮಾಡಿದವು. ನಡುರಾತ್ರಿ ಕಾರ್ಯಾಚರಣೆಗಳಲ್ಲಿ ರೈತ ಮುಖಂಡರನ್ನು ಬಂಧಿಸುವ' ಪ್ರಯತ್ನ ಮಾಡಿದರು. ರಸ್ತೆಗಳಲ್ಲೆಲ್ಲ ಕಾಂಕ್ರೀಟ್ ತಡೆಗಳನ್ನು ಇಟ್ಟರು. ಆದರೂ ಎದೆಗುಂದದೆ ಟ್ರಾಲಿಗಳಲ್ಲಿ ಅಗತ್ಯ ಆಹಾರ ವಸ್ತುಗಳನ್ನು ತುಂಬಿಕೊಂಡು ಟ್ರಾಕ್ಟರುಗಳಲ್ಲಿ ಹೊರಟ ಪಂಜಾಬ್ ಮತ್ತು ಹರ್ಯಾಣದ ರೈತರು ಅಡೆ–ತಡೆಗಳನ್ನೆಲ್ಲ ನಿವಾರಿಸಿಕೊಂಡು ಸಾಗಿದರು. ಪೋಲಿಸ್ ತಡೆದು ನಿಲ್ಲಿಸಿದಲ್ಲಿ ತಾವೇ ರಾಸ್ತಾರೋಕೋ ನಡೆಸಿದರು. ಹಲವೆಡೆಗಳಲ್ಲಿ ಬ್ಯಾರಿಕೇಡುಗಳನ್ನು ನದಿಗೆಸೆದರು. ದಿಲ್ಲಿ ಗಡಿ ತಲುಪಿದಾಗ ಅಲ್ಲಿ ಮೋದಿ ಸರಕಾರದ ನೇರ ಹತೋಟಿಯಲ್ಲಿರುವ ದಿಲ್ಲಿ ಪೋಲಿಸರು ಕಾಂಕ್ರೀಟ್ ತಡೆಗಟ್ಟುಗಳಲ್ಲದೆ, ಮರಳು ತುಂಬಿದ ಟ್ರಕ್ಕುಗಳನ್ನು ನಿಲ್ಲಿಸಿ, ರೈತರ ಟ್ರಾಕ್ಟರುಗಳು ಮುಂದೆ ಹೋಗದಂತೆ ರಸ್ತೆಗಳನ್ನೇ ಅಗೆದು, ಆಶ್ರುವಾಯು, ಜಲಫಿರಂಗಿ ವಾಹನಗಳನ್ನು ಸಜ್ಜುಗೊಳಿಸಿ ಇನ್ನೂ ಕಠಿಣವಾದ, ಅಮಾನುಷವಾದ ದಮನಕ್ಕೆ ಸಿದ್ಧವಾಗಿ ನಿಂತಿದ್ದರು. ದಿಲ್ಲಿಯ ಸ್ಟೇಡಿಯಂಗಳನ್ನು ತಾತ್ಕಾಲಿಕ ಜೈಲುಗಳಾಗಿಸಲು ದಿಲ್ಲಿ ಸರಕಾರವನ್ನು ಕೇಳಿದರು.

ಚಳಿಗಾಲದ ರಾತ್ರಿಯಲ್ಲಿ ದಿಲ್ಲಿ ಪೋಲೀಸರ ಆಶ್ರುವಾಯು, ಜಲಫಿರಂಗಿಗಳ ಜಲಪ್ರಹಾರಗಳನ್ನೂ ಲೆಕ್ಕಿಸದೆ ರೈತರು ಮುಂದೆ ಸಾಗಲು ಪ್ರಯತ್ನಿಸಿದರು. ಪೋಲೀಸರು ಅಗೆದ ರಸ್ತೆಗಳಿಗೆ ಮಣ್ಣು ತುಂಬಿ, ಮರಳು ತುಂಬಿದ ಟ್ರಕ್‌ಗಳನ್ನು ತಮ್ಮ ಟ್ರಾಕ್ಟರುಗಳ ಮೂಲಕ ಬದಿಗೆಳೆದು ಹಾಕಿದರು. 24 ಗಂಟೆಗಳಿಗೂ ಹೆಚ್ಚು ಸಮಯದ ಸೆಣಸಾಟದ ನಂತರ ಕೊನೆಗೂ ನಿರ್ವಾಹವಿಲ್ಲದೆ ದಿಲ್ಲಿ ಪೋಲೀಸರು ಒಂದು ಗಡಿಯಲ್ಲಿ ರೈತರಿಗೆ ದಿಲ್ಲಿ ಪ್ರವೇಶಿಸಲು ಅನುಮತಿ ನೀಡಲೇ ಬೇಕಾಗಿ ಬಂತು. ಈ ಸಂಚಿಕೆ ಮುದ್ರಣಕ್ಕೆ ಹೋಗುವ ವೇಳೆಗೆ ಒಂದು ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಈ ಕಾಯ್ದೆಗಳನ್ನು ರದ್ದು ಮಾಡಿಸದೆ ಹಿಂದಿರುಗುವುದಿಲ್ಲ ಎಂಬ ದೃಢನಿರ್ಧಾರ ಮಾಡಿದ್ದಾರೆ.

ಈ ನಡುವೆ ದೇಶಾದ್ಯಂತ ರೈತರು , ಕೃಷಿ ಕೂಲಿಕಾರರು ಕೇಂದ್ರ ಸರಕಾರದ ಕಚೇರಿಗಳ ಮುಂದೆ, ಜಿಲ್ಲಾಧಿಕಾರಿಗಳ ಕಚೇರಿಗಳ ಮುಂದೆ ' ಪ್ರತಿಭಟನೆ ನಡೆಸಿದ್ದಾರೆ. ದಿಲ್ಲಿಯಲ್ಲಿ ಸಂಸದ್‌ಮಾರ್ಗದಲ್ಲಿ ಒಂದು ಪ್ರತಿಭಟನಾ ಮತಪ್ರದರ್ಶನ ನಡೆಯಿತು. ಇದರಲ್ಲಿ ಎಐಕೆಎಸ್ ಪ್ರಧಾನ ಕಾರ್ಯದರ್ಶಿ ಹನ್ನನ್ ಮೊಲ್ಲ ಮತ್ತು ಇತರ ಮುಖಮಡರು, ಸಿಯಟಿಯುನ ಪ್ರಧಾನ ಕಾರ್ಯದರ್ಶಿ ತಪನ್ ಸೇನ್ ಮತ್ತು ಅಧ್ಯಕ್ಷರಾದ ಡಾ. ಹೆಮಲತಾ, ಅಖಿಲ ಬಾರತ ಕೃಷಿ ಕೂಲಿಕಾರರ ಸಂಗದ ವಿಕ್ರಮ್‌ಸಿಮಗ್ ಮತ್ತಿತರ ಮುಖಮಡರು ಭಾಗವಹಿಸಿದರು.

ಬಿಜೆಪಿಯ ಕೇಂದ್ರ ಸರಕಾರ ಮತ್ತು ಹರ್ಯಾಣ ರಾಜ್ಯ ಸರಕಾರ ವರ್ತನೆ ನಾಚಿಕೆಗೇಡಿನದ್ದು, ರೈತರು ಮುಂದೆ ಹೋಗದಂತೆ ರಸ್ತೆಗಳನ್ನೇ ಸರಕಾರವೇ ಅಗೆದು ಹಾಕಿರುವ ಉದಾಹರಣೆ ಇತಿಹಾಸದಲ್ಲಿ ಬಹಳ ಕಡಿಮೆ ಎಂದು ಹನ್ನನ್ ಮೊಲ್ಲ ಕಟುವಾಗಿ ಟೀಕಿಸಿದರು.



ಅಂಬಾಲಾದಲ್ಲಿ ಜಲಫಿರಂಗಿ ಪ್ರಯೋಗ

ಸಂವಿಧಾನ ದಿನದಂದೇ ಪ್ರಜಾಪ್ರಭುತ್ವ ಹಕ್ಕುಗಳನ್ನು ಹತ್ತಿಕ್ಕುವ ಹೇಡಿ ಪ್ರಯತ್ನ ಮೋದಿ ಸರಕಾರ ದೊಡ್ಡ ತಪ್ಪು ಮಾಡುತ್ತಿದೆ– ಎಐಕೆಎಸ್ ಎಚ್ಚರಿಕೆ

ನರೇಂದ್ರ ಮೋದಿ ಸರಕಾರದ ಆಣತಿಯಂತೆ ಪೋಲಿಸರು ಅಭೂತಪೂರ್ವ ರೀತಿಯಲ್ಲಿ ರೈತರು ಮತ್ತು ಕಾರ್ಮಿಕರ ಮೇಲೆ ಪಾಶವೀ ಬಲ ಪ್ರಯೋಗಿಸುತ್ತಿದ್ದಾರೆ ಎಂದು ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ನವಂಬರ್ 26ರಂದು ನೀಡಿದ ಹೇಳಿಕೆಯಲ್ಲಿ ಬಲವಾಗಿ ಖಂಡಿಸಿದೆ.

ಎಐಕೆಎಸ್‌ನ ಹಣಕಾಸು ಕಾರ್ಯದರ್ಶಿ ಪಿ.ಕೃಷ್ಣಪ್ರಸಾದ್, ಎಐಕೆಎಸ್ ಹರ್ಯಾಣ ಕಾರ್ಯದರ್ಶಿ ಸುಮಿತ್, ಉಪಾಧ್ಯಕ್ಷ ಇಂದರ್ಜಿತ್ ಸಿಂಗ್, ಮಧ್ಯಪ್ರದೇಶ ರಾಜ್ಯ ಉಪಾಧ್ಯಕ್ಷ ಜಸ್ವಿಂದರ್ ಸಿಂಗ್, ಸಂಘರ್ಷ ಸಮಿತಿ (ಎಐಕೆಎಸ್‌ಸಿಸಿ) ಮುಖಂಡರುಗಳಾದ ಯೋಗೇಂದ್ರ ಯಾದವ್, ಮೇಧಾ ಪಾಟ್ಕರ್, ಪ್ರತಿಭಾ ಶಿಂಧೆ, ಜಯಕರನ್, ಎಐಕೆಕೆಎಂಎಸ್ ಮುಖಂಡರು, ಎಸ್‌ಎಫ್‌ಐ ಪ್ರಧಾನ ಕಾರ್ಯದರ್ಶಿ ಮಯೂಕ್ ಬಿಸ್ವಾಸ್ , ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಆಯಿಷೇ ಘೋಷ್, ಎಸ್‌ಎಫ್‌ಐ ದಿಲ್ಲಿ ರಾಜ್ಯ ಮುಖಂಡ ಸುಮಿತ್ ಮತ್ತಿತರರನ್ನು ಪೋಲಿಸರು ಬಂಧಿಸಿದ್ದಾರ. ಹರ್ಯಾಣದಲ್ಲಿ ನೂರಾರು ಬಂಧನಗಳು ನಡೆದಿವೆ. ಇವೆಲ್ಲರನ್ನೂ ಬೇಷರತ್ ಬಿಡುಗಡೆ ಮಾಡಬೇಕು, ಪ್ರತಿಭಟನೆಯ ಹಕ್ಕು ಮತ್ತೆ ಸಿಗಬೇಕು ಎಂದು ಎಐಕೆಎಸ್ ಆಗ್ರಹಿಸಿದೆ. ಗಮನಿಸಬೇಕಾದ ಸಂಗತಿಯೆಂದರೆ ದಿಲ್ಲಿಯಲ್ಲಿ ಪ್ರತಿಭಟನೆಗೆ ಸಂಬಂಧಪಟ್ಟ ಅಧಿಕಾರಿಗಳು ಅನುಮತಿ ನೀಡಿದ್ದರೂ ಬಂಧನಗಳನ್ನು ನಡೆಸಲಾಗಿದೆ.

ವಿಡಂಬನೆಯೆಂದರೆ, ಪ್ರಜಾಪ್ರಭುತ್ವ ಹಕ್ಕುಗಳ ಮೇಲಿನ ಈ ಹಲ್ಲೆ 'ಸಂವಿಧಾನ ದಿನ'ದಂದೇ ನಡೆದಿದೆ ಎಂದು ಎಐಕೆಎಸ್ ಟಿಪ್ಪಣಿ ಮಾಡಿದೆ.

ಪುಟ 10 ನೋಡಿ



ನವಂಬರ್ 27ರಂದು ಸಂಸತ್ ಮಾರ್ಗದಲ್ಲಿ ಪ್ರತಿಭಟನೆ



ಜಲಫಿರಂಗಿಯನ್ನು ಮುಚ್ಚಿದ ಸಾಹಸಿ

25 ಕೋಟಿ ಕಾರ್ಮಿಕರ, ನೌಕರರ ಸಾರ್ವತ್ರಿಕ ಮುಷ್ಕರ

ಪುಟ 8 ರಿಂದ

ಮಟ್ಟಿಗೆ ಮುಷ್ಕರ ನಡೆಯಿತು. ಅಸ್ಸಾಂ, ಪಂಜಾಬ್, ಮಧ್ಯಪ್ರದೇಶ ಮುಂತಾದೆಡೆಗಳಲ್ಲಿ ಸಾರ್ವಜನಿಕ ಮತ್ತು ಖಾಸಗಿ ಸಾರಿಗೆಯ ಮೇಲೂ ಗಂಭೀರ ಪರಿಣಾಮ ಉಂಟಾಯಿತು. ನೌಕಾ ನೌಕರರು ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲಿ ತಾವಿದ್ದೆಡೆಗಳಲ್ಲೇ ಸೌಹಾರ್ದ ಕಾರ್ಯಾಚರಣೆ ನಡೆಸಿದರು.

ವಿಮೆ, ಬ್ಯಾಂಕ್‌ಗಳಲ್ಲಿ, ಮುಷ್ಕರ ಸಂಪೂರ್ಣವಾಗಿತ್ತು. ಕೇಂದ್ರ ಮತ್ತು ರಾಜ್ಯ ಸರಕಾರೀ ನೌಕರರು ಸುಮಾರಾಗಿ ಎಲ್ಲ ರಾಜ್ಯಗಳಲ್ಲಿ ಮುಷ್ಕರದಲ್ಲಿ ಭಾಗವಹಿಸಿದರು. ಟೆಲಿಕಾಂ ನೌಕರರು ದೊಡ್ಡ ಸಂಖ್ಯೆಯಲ್ಲಿ ಮುಷ್ಕರದಲ್ಲಿ ಪಾಲ್ಗೊಂಡರು ಎಂದು ಸಿಐಟಿಯು ಹೇಳಿದೆ.

ಕೋಟ್ಯಂತರ ಅಸಂಘಟಿತ ವಲಯದ ಕಾರ್ಮಿಕರು–ಕಟ್ಟಡ ಕಾರ್ಮಿಕರು, ಹಮಾಲಿಗಳು, ಅಂಗಡಿ ನೌಕರರು, ಬೀಡಿ ಕಾರ್ಮಿಕರು, ತೋಟ, ನಾರು, ಮುಂತಾದ ಪಾರಂಪರಿಕ ಉದ್ದಿಮೆಗಳ ಕಾರ್ಮಿಕರು, ಸ್ಕೀಮ್ ನೌಕರರು ಮುಷ್ಕರದಲ್ಲಿ ಭಾಗವಹಿಸಿದರು. ಪಂಜಾಬಿನಲ್ಲಿ ಸುಮಾರು 20ಸಾವಿರ ಅಂಗನವಾಡಿ ನೌಕರರು ಮುಷ್ಕರ ನಡೆಸಿ ಬಂಧನಕ್ಕೊಳಗಾದರು.

ದೇಶಾದ್ಯಂತ , ಸಾವಿರಾರು ಕಾರ್ಮಿಕರು, ರೈತರು, ಕೃಷಿ ಕೂಲಿಕಾರರು, ಯುವಜನ, ಮಹಿಳೆಯರು, ವಿದ್ಯಾರ್ಥಿಗಳು ರಾಸ್ತಾರೋಕೋ, ರೈಲ್ ರೋಕೋಗಳಲ್ಲಿ ಭಾಗವಹಿಸಿದರು.

ಸಾರ್ವತ್ರಿಕ ಮುಷ್ಕರದ ಕರೆಗೆ 250ಕ್ಕೂ ಹೆಚ್ಚು ರೈತ ಸಂಘಟನೆಗಳ ಪ್ರತಿಭಟನೆಯ ಕರೆಗೆ ಇಂತಹ ಬೃಹತ್ ಸ್ಪಂದನವನ್ನು, ಹಾಗೂ ಅದಕ್ಕೆ ಇತರ ಶ್ರಮಜೀವಿಗಳ ಅಭೂತಪೂರ್ವ ಸೌಹಾರ್ದವನ್ನು ಕಂಡು ನಡುಗಿದ ಕೇಂದ್ರ ಬಿಜೆಪಿ ಸರಕಾರ ಮತ್ತು ಬಿಜೆಪಿ ರಾಜ್ಯ ಸರಕಾರಗಳು ದಮನಚಕ್ರಕ್ಕಿಳಿದವು. ಭಾರತ ಸರಕಾರದ ಅಡಿಯಲ್ಲಿರುವ ದಿಲ್ಲಿ ಪೋಲಿಸ್ ಜಂತರ್ ಮಂತರ್‌ನಲ್ಲಿ ಕಾರ್ಮಿಕರು ಮತ್ತು ರೈತರು ಸಭೆ ಸೇರಲು ಬಿಡಲಿಲ್ಲ, ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಹಲವರನ್ನು ಬಂಧಿಸಿತು, ಎಐಕೆಎಸ್‌ನ ಹಣಕಾಸು ಕಾರ್ಯದರ್ಶಿ ಪಿ.ಕೃಷ್ಣಪ್ರಸಾದ್, ಎಸ್‌ಎಫ್‌ಐ ಪ್ರಧಾನ ಕಾರ್ಯದರ್ಶಿ ಮೂಯೂಕ್ ಬಿಸ್ವಾಸ್ ಮತ್ತು ಇತರ ಹಲವರ ಮೇಲೆ ಮೇಲೆ ಕೈಮಾಡಿದರು. ಹರ್ಯಾಣದ ಬಿಜೆಪಿ ಸರಕಾರ ದಿಲ್ಲಿ ಗಡಿಯನ್ನು ಸೀಲ್ ಮಾಡಿ ಮಧ್ಯರಾತ್ರಿಯ ದಾಳಿಗಳನ್ನು ನಡೆಸಿ ನೂರಾರು ಕಾರ್ಮಿಕ ಮತ್ತು ರೈತ ಮುಖಂಡರುಗಳನ್ನು ಬಂಧಿಸಿತು. ದಿಲ್ಲಿಗೆ ಬರುವ ದಾರಿಗಳಲ್ಲಿ ಹಲವೆಡೆಗಳಲ್ಲಿ ಪೋಲಿಸ್ ಅಡ್ಡಗಟ್ಟಿದ್ದರಿಂದ ಅಲ್ಲಲ್ಲೇ ಸಾವಿರಾರು ಮಂದಿ ಧರಣಿ ನಡೆಸಿದರು.

ತ್ರಿಪುರಾದಲ್ಲಿ ಬಿಜೆಪಿ ಗೂಂಡಾಗಳು, ಬಿಜೆಪಿ ರಾಜ್ಯ ಸರಕಾರ ಮತ್ತು ಪೋಲಿಸ್ ಕೃಪಾಪೋಷಣೆಯಲ್ಲಿ ಮುಚ್ಚಿದ ಅಂಗಡಿಗಳನ್ನು ತೆರೆಸಲು ಬಲವಂತ ಮಾಡಿದರು, ಅದರಲ್ಲಿ ವಿಫಲರಾದಾಗ ಹಲ್ಲೆಗಳನ್ನು ನಡೆಸಿದರು, ಕಾರ್ಮಿಕ ಸಂಘಗಳು ಮತ್ತು ಎಡಪಕ್ಷಗಳ ಕಚೇರಿಗಳನ್ನು ಹಾಳುಗೆಡವಿದರು. ಒಡಿಶ ಮತ್ತು ಪಶ್ಚಿಮ ಬಂಗಾಲ ಸೇರಿದಂತೆ ದೇಶಾದ್ಯಂತ 700 ಕಟ್ಟಡ ಕಾರ್ಮಿಕರನ್ನು ಬಂಧಿಸಲಾಗಿದೆ. ಆಂಧ್ರಪ್ರದೇಶದ ಕೃಷ್ಣ ಮತ್ತು ಪಶ್ಚಿಮ ಗೋದಾವರಿ ಜಿಲ್ಲೆಗಳಲ್ಲಿ ಸಿಐಟಿಯು ಮುಖಂಡರನ್ನು ಮುಂಜಾಗರೂಕತೆಯ ಕ್ರಮ ಎಂದು ಬಂಧಿಸಲಾಗಿದೆ. ತೆಲಂಗಾಣ ಸೇರಿದಂತೆ ಇತರ ಹಲವು ರಾಜ್ಯಗಳಲ್ಲೂ ಕಾರ್ಮಿಕ ಮುಖಂಡರನ್ನು ಬಂಧಿಸಲಾಗಿದೆ.

ಅಂತರ್ರಾಷ್ಟ್ರೀಯವಾಗಿಯೂ ನವಂಬರ್ 26 ರ ಮುಷ್ಕರ ಅಪಾರ ಗಮನ ಸೆಳೆದಿದೆ. ವಿಶ್ವ ಕಾರ್ಮಿಕ ಸಂಘಗಳ ಒಕ್ಕುಟ(ಡಬ್ಲ್ಯುಎಫ್‌ಟಿಯು) ಸೌಹಾರ್ದ ಸಂದೇಶವನ್ನು ಕಳಿಸಿದೆ, ಮತ್ತು ಅದಕ್ಕೆ ಸಂಯೋಜಿತವಾದ ವಿವಿಧ ದೇಶಗಳ ಕಾರ್ಮಿಕ ಸಂಘಗಳು, ತಂತಮ್ಮ ದೇಶಗಳಲ್ಲಿ ನವ–ಉದಾರವಾದದ ವಿರುದ್ಧ ಹೋರಾಡುತ್ತಿರುವ ಸಂಘಟನೆಗಳೂ ಸೌಹಾರ್ದ ವ್ಯಕ್ತಪಡಿಸಿವೆ.

ಹಗೆ ಸಾಧಕ ಕ್ರಮಗಳು ಮತ್ತು ಬಂಧನಗಳ ಮೂಲಕ ಕಾರ್ಮಿಕರನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಬಿಜೆಪಿ ಸರಕಾರಕ್ಕೆ ಎಚ್ಚರಿಕೆ ನೀಡಿರುವ ಸಿಐಟಯು , ಕಾರ್ಮಿಕರು ಮತ್ತು ರೈತರು ಬಿಜೆಪಿ ಸರಕಾರದ ವಿನಾಶಕಾರಿ ಮತ್ತು ಛಿದ್ರಕಾರಿ ಧೋರಣೆಗಳನ್ನು ಹಿಂತೆಗೆದುಕೊಳ್ಳುವ ವರೆಗೆ ಹೋರಾಟವನ್ನು ನಿಲ್ಲಿಸುವುದಿಲ್ಲ, ನವಂಬರ್ 26ರ ಕಾರ್ಯಾಚರಣೆ ಒಂದು ಆರಂಭವಷ್ಟೇ ಎಂದು ಹೇಳಿದೆ.



ಛತ್ತೀಸ್‌ಗಡ ಗಣಿಗಳು

ಮೋದಿ ಸರಕಾರ ದೊಡ್ಡ ತಪ್ಪು ಮಾಡುತ್ತಿದೆ– ಎಐಕೆಎಸ್ ಎಚ್ಚರಿಕೆ

ಪುಟ 9 ರಿಂದ

ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಎಐಕೆಎಸ್ ಪ್ರಧಾನ ಕಾರ್ಯದರ್ಶಿ ಹನ್ನನ್ ಮೊಲ್ಲ ಮತ್ತು ಸಿಐಟಿಯು ಪ್ರಧಾನ ಕಾರ್ಯದರ್ಶಿ ತಪನ್ ಸೇನ್ ಮತ್ತಿತರ ಮುಖಂಡರುಗಳು ಇದ್ದರು. ಎಐಕೆಎಸ್ ಸಾರ್ವತ್ರಿಕ ಮುಷ್ಕರ, ಗ್ರಾಮೀಣ ಹರತಾಳ ಮತ್ತು 20ಕ್ಕೂ ಹೆಚ್ಚು ರಾಜ್ಯಗಳಲ್ಲಿ ಪ್ರತಿಭಟನೆಗಳು ಚಾರಿತ್ರಿಕ ಯಶಸ್ಸು ಪಡೆಯುವಂತೆ ಮಾಡಿದ ಕೋಟ್ಯಂತರ ಕಾರ್ಮಿಕರು ಮತ್ತು ರೈತರನ್ನು ಅಭಿನಂದಿಸಿದೆ.

ದಿಲ್ಲಿಯೊಳಕ್ಕೆ ಬೃಹತ್ ಸಂಖ್ಯೆಯಲ್ಲಿ ರೈತರು ಬರುತ್ತಿದ್ದಾರೆ ಎಂದು ವರದಿಯಾಗಿದೆ ಎಂದು ನವಂಬರ್ 26ರಂದು ನೀಡಿದ ಈ ಹೇಳಿಕೆಯಲ್ಲಿ ಎಐಕೆಎಸ್ ತಿಳಿಸಿದೆ. ನವಂಬರ್ 26 ರ ಸಂಜೆ ವೇಳೆಗೆ 50ಸಾವಿರ ರೈತರು ದಿಲ್ಲಿ ಗಡಿಯ ಬಳಿ ಜಮಾಯಿಸುವ ನಿರೀಕ್ಷೆ ಇತ್ತು. ಪಂಜಾಬ್ ಮತ್ತು ಹರ್ಯಾಣದಿಂದ ಮಹಿಳೆಯರೂ, ಮಕ್ಕಳೂ ಇರುವ ಸಾವಿರಾರು ಟ್ರಾಕ್ಟರುಗಳು, ಟ್ರಾಲಿಗಳನ್ನು, ಉತ್ತರಪ್ರದೇಶ, ಉತ್ತರಾಖಂಡ, ಮಧ್ಯಪ್ರದೇಶ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಮತ್ತು ಇತರ ರಾಜ್ಯಗಳಿಂದ ಬರುತ್ತಿದ್ದ ಹಲವಾರು ವಾಹನಗಳನ್ನು ವಿವಿಧ ಸ್ಥಳಗಳಲ್ಲಿ ತಡೆದು ನಿಲ್ಲಿಸಲಾಗಿದೆ. ಬಿಜೆಪಿ ಸರಕಾರ ತೀವ್ರ ಚಳಿಗಾಲದ ಸಮಯದಲ್ಲೂ ಜಲಫಿರಂಗಿಗಳ ಅಮಾನವೀಯ ಬಳಕೆಯನ್ನು ಮಾಡಿದೆ, ದಿಲ್ಲಿಗೆ ಹೋಗುವ ರಸ್ತೆಗಳನ್ನು ಅಡ್ಡಗಟ್ಟಲು ಬ್ಯಾರಿಕೇಡುಗಳು, ಬಂಡೆಗಲ್ಲುಗಳು ಮತ್ತು ವಾಹನಗಳನ್ನು ಬಳಸಿದೆ. ಹಲವೆಡೆಗಳಲ್ಲಿ ಅಶ್ರುವಾಯುವನ್ನೂ ಪ್ರಯೋಗಿಸಿದೆ. ಹರ್ಯಾಣದಲ್ಲಿ ಇವೆಲ್ಲವನ್ನೂ ಮೀರಿ ರೈತರು ದಿಲ್ಲಿಯ ಕಡೆಗೆ ಶಾಂತಿಯುತವಾಗಿ ಸಾಗಿದ್ದರೆ, ಇತರ ಹಲವೆಡೆಗಳಲ್ಲಿ ತಡೆಗಟ್ಟಿದಲ್ಲೆಲ್ಲಾ ರಸ್ತೆಯ ಮೇಲೆಯೇ ಕುಳಿತು ಬಿಟ್ಟಿದ್ದಾರೆ.ಸುತ್ತಮುತ್ತಲ ಹಳ್ಳಿಗಳಿಂದ ಬಂದ ಜನರು ಅವರ ಜತೆಗೂಡಿದ್ದಾರೆ.

ಸಂಘರ್ಷ ಸಮಿತಿಯ ಮುಖಂಡರಾದ ಮೇಧಾ ಪಾಟ್ಕರ್, ಪ್ರತಿಭಾ ಶಿಂಧೆ, ಮಧ್ಯಪ್ರದೇಶ ಎಐಕೆಎಸ್ ಉಪಾಧ್ಯಕ್ಷ ಜಸ್ವಿಂದರ್, ಕರ್ನಾಟಕ ಎಐಕೆಎಸ್ ಮುಖಂಡ ಯಶವಂತ್ ಮತ್ತಿತರರನ್ನು ಉತ್ತರಪ್ರದೇಶದ ಆಗ್ರಾ ಬಳಿ ತಡೆಗಟ್ಟಿ ನಿಲ್ಲಿಸಲಾಗಿದೆ. ಅವರೆಲ್ಲರೂ ರಸ್ತೆಯಲ್ಲೆ ಪಿಕೆಟಿಂಗ್ ನಡೆಸುತ್ತಿದ್ದಾರೆ. ದೇಶಾದ್ಯಂತ ರೈತರು ಮತ್ತು ಕಾರ್ಮಿಕರು ಮುಷ್ಕರ, ಪ್ರತಿಬಟನೆಗಳನ್ನು ನಡೆಸಿದ್ದಾರೆ, ಹಲವು ರಾಜ್ಯಗಳಲ್ಲಿ ಸಂಪೂರ್ಣ ಮುಷ್ಕರ ನಡೆದಿದೆ ಎಂದು ಎಐಕೆಎಸ್ ಹೇಳಿದೆ.

ಹೇಡಿತನದ ದಾಳಿಗಳಿಂದ ಪ್ರಜಾಸತ್ತಾತ್ಮಕ ಪ್ರತಿಭಟನೆಗಳನ್ನು ಹತ್ತಿಕ್ಕುವ ಪ್ರಯತ್ನಗಳನ್ನು ಮಾಡಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಒಂದು ದೊಡ್ಡ ತಪ್ಪನ್ನು ಮಾಡುತ್ತಿದೆ.ರೈತರು ಮತ್ತು ಕಾರ್ಮಿಕರು ಇದುವರೆಗೆ ಕಟ್ಟಿರುವ ತಮ್ಮ ಐಕ್ಯತೆಯನ್ನು ಮತ್ತಷ್ಟು ಬಲಪಡಿಸುತ್ತಾರೆ. ಕೊವಿಡ್ ಮತ್ತು ಲಾಕ್ಡೌನಿನ ಪರಿಸ್ಥಿತಿಯನ್ನು ಬಳಸಿಕೊಂಡು ಬಿಜೆಪಿ ಸರಕಾರ ತಂದಿರುವ ತನ್ನ ರೈತ–ವಿರೋಧಿ, ಕಾರ್ಮಿಕ–ವಿರೋಧಿ ಕಾಯ್ದೆ ಗಳನ್ನು ಹಿಂತೆಗೆದುಕೊಳ್ಳುವ ವರೆಗೂ ಈ ಹೋರಾಟವನ್ನು ಕಾರ್ಮಿಕರು ಮತ್ತು ರೈತರು ಮುಂದುವರೆಸುತ್ತಾರೆ ಎಂದು ಎಐಕೆಎಸ್ ಎಚ್ಚರಿಸಿದೆ. ನವಂಬರ್ 26ರ ಚಾರಿತ್ರಿಕ ಭಾಗವಹಿಸುವಿಕೆಯ ನಂತರ ನವಂಬರ್ 27ರಂದು ಕೇಂದ್ರ ಸರಕಾರೀ ಕಚೇರಿಗಳು, ಜಿಲ್ಲಾಧಿಕಾರಿಗಳ ಕಚೇರಿಗಳ ಮುಂದೆ ಪಿಕೆಟಿಂಗ್ ನಡೆಯುತ್ತದೆ. ಇದರಲ್ಲಿ ಭಾಗವಹಿಸಲು ಕೇಂದ್ರೀಯ ಕಾರ್ಮಿಕ ಸಂಘಟನೆಗಳೂ ನಿರ್ಧರಿಸಿವೆ ಎಂದಿರುವ ಎಐಕೆಎಸ್ ಬೇಡಿಕೆಗಳು ಈಡೇರುವ ವರೆಗೆ ಹೋರಾಟಗಳು ಮುಂದುವರೆಯುತ್ತವೆ ಎಂದಿದೆ.





ವ್ಯಂಗ್ಯಚಿತ್ರ: ಸತೀಶ್ ಆಚಾರ್ಯ

ಕರ್ನಾಟಕದಲ್ಲಿ 65 ಲಕ್ಷ ಕಾರ್ಮಿಕರ ಮಹಾಮುಷ್ಕರ

ರಾಜ್ಯದ ಹಲವೆಡೆ ಮುಷ್ಕರ **ಪುಟ 8 ರಿಂದ**

ನಿರತ ಕಾರ್ಮಿಕರು ಬೀದಿಗೆ ಬಂದು ಮೆರವಣಿಗೆ, ಪ್ರತಿಭಟನೆ, ಪ್ರದರ್ಶನಗಳಲ್ಲಿ ಭಾಗವಹಿಸಿ ಮಹಾಮುಷ್ಕರದ ಪ್ರಮುಖ ಹಕ್ಕೊತ್ತಾಯಗಳನ್ನು ಒತ್ತಾಯಿಸುವ ಘೋಷಣೆಗಳನ್ನು ಕೂಗಿದರು. ಹಲವು ಕಡೆ ಸರಕಾರದ ಕಚೇರಿಗಳಿಗೆ ತೆರಳಿ ಸಂಬಂಧಿತ ಅಧಿಕಾರಗಳಿಗೆ ಮಹಾಮುಷ್ಕರದ ಹಕ್ಕೊತ್ತಾಯಗಳನ್ನು ಒಳಗೊಂಡ ಮನವಿಯನ್ನು ಸಲ್ಲಿಸಿದರು. ಇಂತಹ ಸುಮಾರು 150 ಪ್ರತಿಭಟನೆ, ಪ್ರದರ್ಶನಗಳು ನಡೆದಿದ್ದು ಇವುಗಳಲ್ಲಿ ಸುಮಾರು ಒಂದು ಲಕ್ಷ ಕಾರ್ಮಿಕರು ಭಾಗವಹಿಸಿದ್ದರು ಎಂದು ವರದಿಯಾಗಿದೆ.

ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಹಾಸನ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಧಾರವಾಡ, ಕೊಡಗು, ಗದಗ್, ಉಡುಪಿ, ಹಾವೇರಿ, ದಾವಣಗೆರೆ, ಚಿತ್ರದುರ್ಗ, ತುಮಕೂರು, ವಿಜಯಪುರ, ಬಳ್ಳಾರಿ, ಕೊಪ್ಪಳ, ರಾಯಚೂರು, ಯಾದಗಿರಿ, ಕಲಬುರ್ಗಿ, ಬೀದರ ಜಿಲ್ಲೆಯಲ್ಲಿ ಮುಷ್ಕರಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ ಮತ್ತು ಪ್ರತಿಭಟನೆ, ಪ್ರದರ್ಶನಗಳು ನಡೆದಿವೆ.

ಮಳವಳ್ಳಿ ಪಟ್ಟಣಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಕಪ್ಪುಭಾವುಟ ಪ್ರದರ್ಶನ ನಡೆಸುವ ಮೂಲಕ ಕಾರ್ಮಿಕರು ಆಕ್ರೋಶವನ್ನು ವ್ಯಕ್ತಪಡಿಸಿದರು. ಈ ವೇಳೆ ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಮುಂದಾದಾಗ ಸಾಕಷ್ಟು ಜಟಾಪಟಿ ನಡೆಯಿತು.

ಗಜೇಂದ್ರಗಡದಲ್ಲಿ ನಡೆದ ಮುಷ್ಕರದಲ್ಲಿ ಮಾನವ ಸರಪಳಿಯನ್ನು ರಚಿಸುವ ವೇಳೆ ಪ್ರತಿಭಟನೆಕಾರರಿಗೂ ಮತ್ತು ಪೊಲೀಸರಿಗೂ ಮಾತಿನ ಚಕಮಕಿ ನಡೆಯಿತು.

ಉತ್ತರ ಕನ್ನಡ ಜಿಲ್ಲೆಯಲ್ಲಿ ಕರ್ನಾಟಕ ಗೋವಾ ರಸ್ತೆಯನ್ನು ತಡೆಯುವ ಮೂಲಕ ಪ್ರತಿಭಟನೆ ನಡೆಸಿದ್ದು ವಿಶೇಷವಾಗಿತ್ತು, ಕಾರ್ಮಿಕ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಲಾಯಿತು.



ಭಾರತದಲ್ಲಿ ಕಾರ್ಮಿಕ ಆಂದೋಲನದ ಹುಟ್ಟು ಮತ್ತು ಬೆಳವಣಿಗೆಗಳ ಇತಿಹಾಸದತ್ತ ಒಂದು ಇಣುಕುನೋಟ ನೀಡುವ ಈ ಲೇಖನ ಸರಣಿಯ ಮೊದಲ ಲೇಖನದಲ್ಲಿ, ಬ್ರಿಟಿಶ್ ವಸಾಹತುಶಾಹೀ ಆಳ್ವಿಕೆ ಹೇಗೆ ಭಾರತದ ಸಾಂಪ್ರದಾಯಿಕ ಆರ್ಥಿಕತೆಯ ವೈಶಿಷ್ಟ್ಯವಾದ ಕೈಗಾರಿಕಾ ಮತ್ತು ಕೃಷಿ ಉತ್ಪಾದನೆಯ ಏಕತೆಯ ಪ್ರಾಚೀನ ಸಂಯೋಜನೆಯ ಅಂಶವನ್ನು ಹಾಳುಗೆಡವಿ ಬ್ರಿಟನ್‌ಗೆ ಬೇಕಾದ ಕಾರ್ಷಿಕ ಮತ್ತು ಕಚ್ಚಾ ವಸ್ತುಗಳ ಉತ್ಪಾದಕ ಬಾಲಂಗೋಚಿಯಾಗಿ ಪರಿವರ್ತಿಸಿತು ಎಂಬುದನ್ನು ಓದಿದ್ದೀರಿ. ಬ್ರಿಟಿಶ್ ಬಂಡವಾಳಿಗರು ತಮ್ಮ ಲಾಭಕಕಾಗಿ ನಿರ್ಮಿಸಿದ ರೈಲು ವ್ಯವಸ್ಥೆ, ಕಲ್ಲಿದ್ದಲು ಗಣಿಗಳು, ಸಣಬು ಮತ್ತು ಜವಳಿ ಗಿರಣಿಗಳು ಹಾಗು ಚಹಾ ತೋಟಗಳಲ್ಲಿ ಭಾರತದ ಕಾರ್ಮಿಕ ವರ್ಗದ ಉದಯದ ಒಂದು ನೋಟ ಇಲ್ಲಿದೆ.

ಬಂಡವಾಳಶಾಹಿ ಆರ್ಥಿಕತೆಯ ಬೆಳವಣಿಗೆ ಮತ್ತು ಕಾರ್ಮಿಕ ವರ್ಗದ ಉದಯ

ಮೂಲ ಲೇಖಕರು: **ಸುಕೋಮಲ್ ಸೇನ್** ಸಂಗ್ರಹ–ಅನುವಾದ: ಸಿ.ಆರ್ ಶಾನಭಾಗ

ಯುರೋಪಿನಂತೆ ಊಳಿಗಮಾನ ಪದ್ಧತಿಯ ಅವಶೇಷಗಳ ಮೇಲೆ ಬಂಡವಾಳಶಾಹಿ ಅಭಿವೃದ್ಧಿಯ ಪ್ರಕ್ರಿಯೆಯು ಭಾರತದಲ್ಲಿ ಕಂಡುಬರಲಿಲ್ಲ. ಇಲ್ಲಿಯ ವಸಾಹತುಶಾಹೀ ಆಳರಸರು ಹಳೆಯ ಭಾರತದ ಆರ್ಥಿಕತೆಯನ್ನು ಹಾಳುಗಡವಿದರೇ ವಿನಃ, ಆಧುನಿಕ ಬಂಡವಾಳಶಾಹಿ ಆರ್ಥಿಕತೆಯ ಶಕ್ತಿಗಳನ್ನು ಬಿಚ್ಚಿಡುವ ಮೂಲಕ ಅವರು ಅದನ್ನು ಮಾರ್ಪಡಿಸಲಿಲ್ಲ. ಆದ್ದರಿಂದ, ಭಾರತದಲ್ಲಿ ಬಂಡವಾಳಶಾಹಿ ವ್ಯವಸ್ಥೆಯ ಬೆಳವಣಿಗೆಯು ವಿಚಿತ್ರವಾದ ವಿರೋಧಾಭಾಸಗಳು, ಅಡೆತಡೆಗಳು ಮತ್ತು ಭಾರತದ ಜನರಿಗೆ ಹೇಳಲಾಗದ ಯಾತನೆಗಳನ್ನು ತಂದ ಒಂದು ವಿಭಿನ್ನ ಮಾರ್ಗವನ್ನು ಅನುಸರಿಸಿತು. ಇದರ ಹೊರತಾಗಿಯೂ, ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯು ಎರಡು ರೀತಿಯ ಫಲಿತಾಂಶಗಳನ್ನು ನೀಡಿತು, ಒಂದು ವಿನಾಶಕಾರಿ ಮತ್ತು ಇನ್ನೊಂದು ಪುನಶ್ಚೇತನಕಾರಿ. ವಸಾಹತುಶಾಹಿ ಶೋಷಣೆಯನ್ನು ಬಲಪಡಿಸಲು, ಇದು ಒಂದು ಕಡೆ ಹಳೆಯ ಏಷ್ಯಾಟಿಕ್ ಸಮಾಜವನ್ನು ಸರ್ವನಾಶ ಮಾಡಿತು ಮತ್ತು ಇನ್ನೊಂದೆಡೆ ಕೆಲವು ಕ್ರಮಗಳನ್ನು ತೆಗೆದುಕೊಳ್ಳಲೇ ಬೇಕಾಗಿ ಬಂತು. ಇದರ ವಾಸ್ತವಿಕ ಪರಿಣಾಮಗಳು ಬಂಡವಾಳಶಾಹಿ ಆರ್ಥಿಕತೆಯ ಬೆಳವಣಿಗೆಯನ್ನು ತಡೆಯಲಾಗದಂತೆ ಮಾಡಿದರೂ, ಅದು ಬಹಳ ಅಡ್ಡಿ–ಆತಂಕಗಳ ಮತ್ತು ನೋವಿನ ಹಾದಿಯ ಮೂಲಕ ಸಾಗಿತು.

ಭಾರತದಲ್ಲಿ ರೈಲ್ವೆಗಳ ಪರಿಚಯವು ಈ ಪ್ರಕ್ರಿಯೆಯಲ್ಲಿ ಮೊಟ್ಟಮೊದಲಿನ ಮಹತ್ವದ ಘಟನೆಯಾಗಿದೆ. ಇಂಗ್ಲೆಂಡ್‌ನಿಂದ ಆಮದು ಮಾಡಿಕೊಳ್ಳುವ ಸರಕುಗಳನ್ನು ಭಾರತದ ಬಂದರುಗಳಿಂದ ದೇಶದ ಒಳಭಾಗಕ್ಕೆ ಸಾಗಿಸಲು, ಕಚ್ಚಾ ವಸ್ತುಗಳನ್ನು ದೇಶದ ಒಳಭಾಗದಿಂದ ಬಂದರುಗಳಿಗೆ ಕೊಂಡೊಯ್ಯಲು, ಮಿಲಿಟರಿ ಶಕ್ತಿಯಿಂದ ಭಾರತದ ಜನರನ್ನು ನಿಗ್ರಹಿಸಲು ಸೈನ್ಯದ ತ್ವರಿತ ಚಲನೆಗಾಗಿ, ಒಂದೇ ಪದದಲ್ಲಿ ಹೇಳುವದಾದರೆ, ವಸಾಹತುಶಾಹಿ ಆಳ್ವಿಕೆ ಮತ್ತು ಶೋಷಣೆಯನ್ನು ಕ್ರೋಢೀಕರಿಸುವದಕ್ಕೆ, ಭಾರತದಲ್ಲಿ ರೈಲ್ವೆಗಳ ಪರಿಚಯ ಬ್ರಿಟಿಷ್ ಸಾಮ್ರಾಜ್ಯಶಾಹಿಗಳಿಗೆ ಅನಿವಾರ್ಯ ಕಾರ್ಯವಾಗಿತ್ತು.

ಆದ್ದರಿಂದ ತ್ವರಿತ ವಾಣಿಜ್ಯ ಉದ್ದೇಶದೊಂದಿಗೆ ರೈಲ್ವೆಗಳನ್ನು ಪರಿಚಯಿಸುವುದರೊಂದಿಗೆ, ರೈಲ್ವೆಯೊಂದಿಗೆ ನೇರವಾಗಿ ಸಂಪರ್ಕ ಹೊಂದಿದ ಇತರ ಪೂರಕ ಕೈಗಾರಿಕೆಗಳಲ್ಲಿ ಬ್ರಿಟಿಷ್ ಬಂಡವಾಳದ ಹೂಡಿಕೆ ಕೂಡ ಷ್ನಿವಾರ್ಯವಾಯಿತು.

ಭಾರತದ ಮೊದಲ ರೈಲ್ವೆ ನಿರ್ಮಾಣದ. ಎರಡು ಖಾಸಗಿ ಬ್ರಿಟಿಷ್ ಕಂಪನಿಗಳಾದ ಗ್ರೇಟ್ ಇಂಡಿಯನ್ ರೈಲ್ವೆ ಕಂಪನಿ ಮತ್ತು ಗ್ರೇಟ್ ಪೆನಿನ್ಸುಲರ್ ರೈಲ್ವೆ ಕಂಪನಿಗಳು 1845 ರಲ್ಲಿ ಲಂಡನ್‌ನಲ್ಲಿ ಸ್ಥಾಪಿಸಲ್ಪಟ್ಟವು. 1853 ರಲ್ಲಿ ಇಪ್ಪತ್ತು ಮೈಲು, 1857ರಲ್ಲಿ 288 ಮೈಲು ಹಳಿಗಳನ್ನು ಹಾಕಲಾಯಿತು. 1857–59ರ ಮಹಾ ಬಂಡಾಯದ ನಂತರ ವಸಾಹತುಶಾಹಿಗಳು ತಮ್ಮ ಪ್ರಾಬಲ್ಯವನ್ನು ಉಳಿಸಿಕೊಳ್ಳಲು ಸಂಪರ್ಕ ಮಾರ್ಗಗಳ ಮಹತ್ವವನ್ನು ಸಂಪೂರ್ಣವಾಗಿ ಗ್ರಹಿಸಿದಾಗ ದೊಡ್ಡ ಪ್ರಮಾಣದ ರೈಲು ಕಾಮಗಾರಿ ಪ್ರಾರಂಭವಾಯಿತು

ಆಧುನಿಕ ಭಾರತದ ಕಾರ್ಮಿಕ ವರ್ಗವು ಭಾರತದಲ್ಲಿ ರೈಲ್ವೆ ನಿರ್ಮಾಣದಲ್ಲಿ ಮೊದಲು ಮೊಳಕೆಯೊಡೆಯಿತು. ಈ ರೈಲ್ವೆ ನಿರ್ಮಾಣದಲ್ಲಿ ನಿರತರಾಗಿದ್ದ ನೂರಾರು ಕಾರ್ಮಿಕರು ಆಧುನಿಕ ಭಾರತದ ಕಾರ್ಮಿಕ ವರ್ಗದ ಮುಂಚೂಣಿಯಲ್ಲಿದ್ದರು.

ರೈಲ್ವೆಯ ಚಾಲನಶಕ್ತಿಗೆ ಕಲ್ಲಿದ್ದಲು ಅನಿವಾರ್ಯವಾಗಿತ್ತು. ಅದರಿಂದಾಗಿ ಕಲ್ಲಿದ್ದಲು ಗಣಿಗಾರಿಕೆ ಕೈಗಾರಿಕೆಯಲ್ಲಿ ಶೀಘ್ರ ವಿಸ್ತರಣೆ ಸಂಭವಿಸಿತು ಮತ್ತು ರೈಲ್ವೆ ಮಾರ್ಗಗಳ ನಿರ್ಮಾಣವೂ ಸಹ ಆಯಿತು. ಕಲ್ಲಿದ್ದಲಿನ ಆವಿಷ್ಕಾರ ಮತ್ತು ಬಳಕೆ 1770 ರಲ್ಲಿ ಪ್ರಾರಂಭವಾಗಿತ್ತು.. ಬಂಗಾಳ ಕಲ್ಲಿದ್ದಲು ಕಂಪನಿಯನ್ನು 1843 ರಲ್ಲಿ ಸ್ಥಾಪಿಸಲಾಯಿತು ಮತ್ತು ಝರಿಯಾದಲ್ಲಿ ದೊಡ್ಡ ಕಲ್ಲಿದ್ದಲು ಗಣಿಗಳು 1895 ರಲ್ಲಿ ಕಾರ್ಯರೂಪಕ್ಕೆ ಬಂದವು.


ಸಂಪರ್ಕದ ಹೆಚ್ಚು ಪರಿಣಾಮಕಾರಿ ಸಾಧನಗಳು, ಮುಖ್ಯವಾಗಿ ರೈಲ್ವೆ ಮತ್ತು ಹಡಗು–ಸಾರಿಗೆ ಮಾರ್ಗಗಳನ್ನು ಸ್ಥಾಪಿಸಲಾಯಿತು, ತಯಾರಾದ ಸರಕುಗಳನ್ನು ಆಮದು ಮಾಡಿಕೊಳ್ಳುವ ಮತ್ತು ಕಚ್ಚಾ ವಸ್ತುಗಳನ್ನು ರಫ್ತು ಮಾಡುವ ವ್ಯಾಪಾರೋದ್ಯಮಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿತು, ಜೊತೆಗೆ ಎಲ್ಲಾ ರೀತಿಯ ತೋಟಗಳಲ್ಲಿಯೂ ಸಹ. ಕೆಲವು ಕಚ್ಚಾ ವಸ್ತುಗಳಿಗೆ ರಫ್ತಿಗೆ ಮುಂಚಿತವಾಗಿ ಆರಂಭಿಕ ಸಂಸ್ಕರಣೆಯ ಅಗತ್ಯವಿರುವುದರಿಂದ, ಅಕ್ಕಿ ಗಿರಣಿಗಳು, ಪ್ಯಾಕಿಂಗ್ ಮನೆಗಳು, ಹಿಟ್ಟು ಗಿರಣಿಗಳು, ಹತ್ತಿ ಒತ್ತುವ ಮತ್ತು ಜಿನ್ನಿಂಗ್ ಸಂಸ್ಥೆಗಳು ಮುಂತಾದ ಉದ್ಯಮಗಳು ಈ ಅಗತ್ಯವನ್ನು ಪೂರೈಸಲು ಅಣಬೆಗಳಂತೆ ಬೆಳೆದವು. ಈ ಪೂರಕ ಕೈಗಾರಿಕೆಗಳ ಜೊತೆಗೆ ಕಲ್ಲಿದ್ದಲು ಉದ್ಯಮವು ಭಾರತದ ಕಾರ್ಮಿಕ ವರ್ಗಕ್ಕೆ ನಾಂದಿ ಹಾಡಿತು.

ಏತನ್ಮಧ್ಯೆ, **ತೋಟಗಾರಿಕೆ ಕೂಡ ತೀವ್ರವಾಗಿ ಅಭಿವೃದ್ಧಿಗೊಂಡಿತು**. ಮೊದಲ ಬ್ರಿಟಿಷ್ ಟೀ ಕಂಪನ, ಅಸ್ಸಾಂ ಟೀ 1839 ರಲ್ಲಿ ಕಾಣಿಸಿಕೊಂಡಿತು. 'ಆರಂಭಿಕ ಹಂತದಲ್ಲಿ ಚಹಾ ತೋಟಗಳು ಅನೇಕ ತೊಂದರೆಗಳನ್ನು ಎದುರಿಸುತ್ತಿದ್ದರೂ, ಅಪಾರ ಬ್ರಿಟಿಷ್ ಬಂಡವಾಳದ ಹೂಡಿಕೆಯೊಂದಿಗೆ ಕೈಗಾರಿಕೆಯು ಪ್ರವರ್ಧಮಾನಕ್ಕೆ ಬಂದಿತು. ತೋಟಗಳಲ್ಲಿ ಬಳಸಲಾಗುವ ಗುತ್ತಿಗೆ ಕಾರ್ಮಿಕರು ಗುಲಾಮ ಕಾರ್ಮಿಕರಿಂದ ಸ್ವಲ್ಪ ಭಿನ್ನರಾಗಿದ್ದರು ಮತ್ತು ಈ ಅರೆ–ಗುಲಾಮರು ಬೆಳೆಯುತ್ತಿದ್ದ ಭಾರತದ ಕಾರ್ಮಿಕರ ಭಾಗವಾದರು.

ಸೆಣಬಿನ ಕೈಗಾರಿಕೆಯೂ ಏಕಕಾಲದಲ್ಲಿ ಅಭಿವೃದ್ಧಿಗೊಂಡಿತು. ಬ್ರಿಟಿಷ್ ಬಂಡವಾಳಶಾಹಿಗಳು ಏಕಸ್ವಾಮ್ಯ ಪಡೆದ ಈ ಕೈಗಾರಿಕೆಯು ರಫ್ತು ಮಾಡಿದ ಬ್ರಿಟಿಷ್ ಬಂಡವಾಳದ ಬಹುಭಾಗವನ್ನು ಆಕರ್ಷಿಸಿತು. ಸೆಣಬನ್ನು 1775 ರಲ್ಲಿ ಈಸ್ಟ್ ಇಂಡಿಯಾ ಕಂಪನಿಯು ಕಂಡುಹಿಡಿಯಿತು. ಇದನ್ನು ಮೊದಲು 1835 ರಲ್ಲಿ ಇಂಗ್ಲೆಂಡ್‌ನ ಡುಂಡಿ ಎಂಬಲ್ಲಿ ಸಂಸ್ಕರಿಸಲಾಯಿತು. **ಭಾರತದ ಮೊದಲ ಸೆಣಬಿನ ಗಿರಣಿಯನ್ನು 1854 ರಲ್ಲಿ ಆಕ್ಲೆಂಡ್ ಕಲ್ಕತ್ತಾದ ರಿಶ್ರಾದಲ್ಲಿ ಸ್ಥಾಪಿಸಲಾಯಿತು.** ಈ ಕೈಗಾರಿಕೆಯು ಹೆಚ್ಚಿನ ಬಂಡವಾಳದ ಸಾಂದ್ರತೆಯನ್ನು ಕಂಡುಕೊಂಡಿತು, ಮತ್ತು ಇದು 1886 ರ ಹೊತ್ತಿಗೆ ಭಾರತದ ಸೆಣಬಿನ ಗಿರಣಿಗಳ ಸಂಘವನ್ನು ಸ್ಥಾಪಿಸಲು ಕಾರಣವಾಯಿತು.

ಭಾರತದಲ್ಲಿ ಬಂಡವಾಳ ಶಾಹಿಯ ಅಭಿವೃದ್ಧಿಗೆ ವಿಶೇಷವಾಗಿ ಮುಖ್ಯವಾದುದು ಭಾರತದ ಬೂರ್ಜ್ವಾಗಳಿಗೆ ಸೇರಿದ **ಜವಳಿ ಗಿರಣಿಗಳ ಉದಯ.** ಭಾರತದ ಮೊದಲ ಹತ್ತಿ ಗಿರಣಿ 1818 ರಲ್ಲಿ ಕಲ್ಕತ್ತಾದ ಬಳಿಯ ಬೌರಿಯಾದಲ್ಲಿ ಸ್ಥಾಪಿಸಲಾದ 'ಫೋರ್ಟ್ ಗ್ಲಾಸ್ಟರ್ ಮಿಲ್ಸ್'. ಆದರೆ ಆ ಪ್ರಾಂತ್ಯದಲ್ಲಿ ಕಚ್ಚಾ ಸೆಣಬಿನ ಬೆಳವಣಿಗೆಯಿಂದಾಗಿ ಸೆಣಬಿನ ಕೈಗಾರಿಕೆಯು ಬಂಗಾಳದಲ್ಲಿ ಕೇಂದ್ರೀಕೃತವಾಗಿತ್ತು, ಇದೇ ಕಾರಣವು ಮುಖ್ಯವಾಗಿ **ಮಹಾರಾಷ್ಟ್ರ ಪ್ರದೇಶದಲ್ಲಿ ಹತ್ತಿ ಕೈಗಾರಿಕೆಯ ಅಭಿವೃದ್ಧಿಗೆ** ಕಾರಣವಾಯಿತು. ಕೋವಾಸ್ಜಿ ನಾನಾಭಾಯ್ ದಾವರ್ 1854 ರಲ್ಲಿ ಬಾಂಬೆಯಲ್ಲಿ ಮೊದಲ ಹತ್ತಿ ಗಿರಣಿಯನ್ನು ಸ್ಥಾಪಿಸಿದರು ಮತ್ತು 1879–80ರ ಹೊತ್ತಿಗೆ 58 ಹತ್ತಿ ಗಿರಣಿಗಳು ಬೆಳೆದುಬಂದವು. ಭಾರತದ ಮೊದಲ ಎರಡು ಸಂಘಟಿತ ಕೈಗಾರಿಕೆಗಳಾದ ಸೆಣಬಿನ ಮತ್ತು ಹತ್ತಿಗಿರಣಿಗಳನ್ನು ಸ್ಥಾಪಿಸಿದ ನಂತರ, ಆ ಕೈಗಾರಿಕೆಗಳಲ್ಲಿ ಸಾವಿರಾರು ಕಾರ್ಮಿಕರನ್ನು ನೇಮಿಸಲಾಯಿತು. ಇದು ಭಾರತದ ಕಾರ್ಮಿಕರ ಸಂಖ್ಯೆಯಲ್ಲಿ ಭಾರೀ ಹೆಚ್ಚಳಕ್ಕೆ ಕಾರಣವಾಯಿತು.


ಕೊಲ್ಕತಾದ ಸಣಬು ಕಾರ್ಖಾನೆ


ಮುಂಬೈಯ ಗಿರಣಿಯಲ್ಲಿ

1857 ರ ಮಹಾಬಂಡಾಯ ಭಾರತದ ಇತಿಹಾಸದ ಹಾದಿಯಲ್ಲಿ ದೂರಗಾಮಿ ಬದಲಾವಣೆಗಳನ್ನು ಹುಟ್ಟುಹಾಕಿತು. ಈ ಬಂಡಾಯ ಬ್ರಿಟಿಷರನ್ನು ಭಾರತ ರೈಲ್ವೆ ಮತ್ತು ಸಂವಹನ ಮಾರ್ಗಗಳಲ್ಲಿ ಸ್ಥಾಪಿಸಲು ಕಾರಣವಾಗುತ್ತಿದ್ದಂತೆ, ಭಾರತದ ಮೇಲೆ ಈಸ್ಟ್ ಇಂಡಿಯಾ ಕಂಪನಿಯ ಆಡಳಿತಾತ್ಮಕ ನಿಯಂತ್ರಣಕ್ಕೆ ಇಂಗ್ಲಿಷ್ ಕೈಗಾರಿಕೋದ್ಯಮಿಗಳ ವಿರೋಧವು ಬಂಡಾಯದ ನಂತರದ ಅವಧಿಯಲ್ಲಿ ಯಶಸ್ಸನ್ನು ತಲುಪಿತು. ಇಂಗ್ಲೆಂಡಿನ ಕೈಗಾರಿಕೋದ್ಯಮಿಗಳು ಈಸ್ಟ್ ಇಂಡಿಯಾ ಕಂಪನಿಯ ಆಡಳಿತವನ್ನು ಭಾರತದ ಮಾರುಕಟ್ಟೆಯ ಪರಿಣಾಮಕಾರಿ ಬಳಕೆಗೆ ನೇರ ಅಡಚಣೆಯೆಂದು ಪರಿಗಣಿಸಿದರು ಮತ್ತು ಅಂತಿಮವಾಗಿ ಈ ಕೈಗಾರಿಕೋದ್ಯಮಿಗಳ ಚಳುವಳಿ ಮತ್ತು ಸಾಮ್ರಾಜ್ಯಶಾಹಿ ಆಸಕ್ತಿಯ ಅನಿವಾರ್ಯತೆಗಳು ಭಾರತದ ಆಡಳಿತವನ್ನು 1858 ರಲ್ಲಿ ಇಂಗ್ಲಿಷ್ ರಾಜಸತ್ತೆ ನೇರವಾಗಿ ಸ್ವಾಧೀನಪಡಿಸಿಕೊಳ್ಳಲು ಕಾರಣವಾಯಿತು.

ಇಂಗ್ಲೀಷ್ ಬೂರ್ಜ್ವಾ ವರ್ಗದಿಂದ ಭಾರತದಲ್ಲಿ ವಾಣಿಜ್ಯ ಮತ್ತು ಕೈಗಾರಿಕೋದ್ಯಮದ ವಿಸ್ತರಣೆಯು ಭಾರತದ ಬ್ರಿಟಿಶ್ ಕೈಗಾರಿಕೆಯಲ್ಲಿ ಕೆಲಸ ಮಾಡುವ ದೇಶೀಯ ಸೇವಕರಿಗೆ, ಇಂಗ್ಲೆಂಡಿನ ವ್ಯಾಪಾರ ಸಂಸ್ಥೆಗಳಲ್ಲಿ ಕೆಲಸ ಮಾಡುವ ವ್ಯಾಖ್ಯಾನಕಾರರು, ಲೆಕ್ಕಪತ್ರ–ಗುಮಾಸ್ತರು, ವೈಯಕ್ತಿಕ ಸಹಾಯಕರು ಅಥವಾ ಮುಖ್ಯ ಏಜೆಂಟರ ಶ್ರೇಣಿಗಳಲ್ಲಿನ ಕೆಲವು ವಿಭಾಗಗಳಿಗೆ ಮತ್ತು ಭಾರತದ ಜಮೀನುದಾರರಿಗೆ ದೊಡ್ಡ ಅವಕಾಶಗಳನ್ನು ತೆರೆಯಿತು. ಇನ್ನಷ್ಟು ಹೆಚ್ಚಿನ ಐಶ್ವರ್ಯವನ್ನು ಗಳಿಸಲು ಮತ್ತು ಅವುಗಳಲ್ಲಿ ಒಂದು ವಿಭಾಗವು ತರುವಾಯ ಅನುಕೂಲವಾದ ಉದ್ಯಮಗಳಲ್ಲಿ ಬಂಡವಾಳ ಹೂಡಿಕೆಗೆ ಮುಂದಾಯಿತು. ಭಾರತದ ಬ್ರಿ,ಟಿಶ್ ಕೈಗಾರಿಕೆಯಲ್ಲಿ ಕೆಲಸ ಮಾಡುವ ದೇಶೀಯ ಸೇವಕರು, ವ್ಯಾಪಾರಸ್ತರು ಮತ್ತು ಜಮೀನ್ದಾರರ ಈ ವಿಭಾಗವು ಭಾರತದ ಬೂರ್ಜ್ವಾವರ್ಗದ ಮೊದಲ ತುಕಡಿಯನ್ನು ರೂಪಿಸಿತು. ಭಾರತದ ಬೂರ್ಜ್ವಾಗಳು ನಡೆಸುತ್ತಿದ್ದ ಕೈಗಾರಿಕಾ ಉದ್ಯಮಗಳು ಹೆಚ್ಚಿನ ಸಂಖ್ಯೆಯ ಕಾರ್ಮಿಕರನ್ನು ನೇಮಿಸಿಕೊಂಡವು, ಇದು ಭಾರತದ ಕಾರ್ಮಿಕರ ಸಂಖ್ಯಾಬಲವನ್ನು ಹೆಚ್ಚಿಸಿತು.

ಕಚ್ಚಾ ವಸ್ತುಗಳ ಸಮೃದ್ಧಿ ಮತ್ತು ಅಗ್ಗದ ದುಡಿಮೆ ಭಾರತ ಬಂಡವಾಳಕ್ಕೆ–ಸೆಣಬಿನ, ಕಲ್ಲಿದ್ದಲು ಗಣಿಗಾರಿಕೆ ಮತ್ತು ಚಹಾ ತೋಟಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಹೆಚ್ಚಿನ ಪ್ರಮಾಣದ ಬಂಡವಾಳವನ್ನು ಹೂಡಿಕೆ ಮಾಡಲು ಬ್ರಿಟಿಷ್ ಬಂಡವಾಳಶಾಹಿಗಳಿಗೆ ಆಮಿಷ ಒಡ್ಡಿತು. ಕಲ್ಕತ್ತಾ ಬ್ರಿಟಿಷ್ ಹೂಡಿಕೆಯ ಮುಖ್ಯ ಕ್ಷೇತ್ರವಾಗಿ ಹೊರಹೊಮ್ಮಿದರೆ, ಬಾಂಬೆ ಭಾರತದ ಬಂಡವಾಳದ ಪ್ರಮುಖ ಕೇಂದ್ರವಾಗಿ ಅಭಿವೃದ್ಧಿ ಹೊಂದಿತು.

ದೊಡ್ಡ ಕೈಗಾರಿಕಾ ಘಟಕಗಳ ಅಭಿವೃದ್ಧಿ ಮತ್ತು ಹತ್ತೊಂಬತ್ತನೇ ಶತಮಾನದ ಅಂತ್ಯದ ವೇಳೆಗೆ ವಾಣಿಜ್ಯ ಕಾರ್ಯಾಚರಣೆಗಳು ವಿಸ್ತರಿಸಿದುದರಿಂದ ಕಲ್ಕತ್ತಾ, ಬಾಂಬೆ ಮತ್ತು ಮದ್ರಾಸ್‌ನಂತಹ ದೊಡ್ಡ ನಗರಗಳು ಮತ್ತು ಬಂದರುಗಳ ಬೆಳವಣಿಗೆ ಮತ್ತು ತ್ವರಿತ ಆಧುನೀಕರಣಕ್ಕೆ ಕಾರಣವಾಯಿತು. ಈ ನಗರಗಳು ಮತ್ತು ಬಂದರುಗಳು ಭಾರತದ ಕಾರ್ಮಿಕರು ಸಂಘಟಿತ ವರ್ಗವಾಗಿ ಅಭಿವೃದ್ಧಿ ಹೊಂದಿದ ಕೇಂದ್ರಗಳಾಗಿವೆ. ○

ಎಪ್ರಿಲ್ 1853 ರಲ್ಲಿ ಮುಂಬೈಯಿಂದ ಠಾಣೆ ವರೆಗೆ ಓಡಿದ ಭಾರತದ ಮೊದಲ ರೈಲು




ಕಲ್ಕತ್ತಾದ ಒಂದು ಸಣಬು ಗಿರಣಿ –ಮುಂಬಯಿಯ ಹತ್ತಿ ಗಿರಣಿ–ಮದರಾಸಿನ ಒಂದು ನೋಟ
ಈ ನಗರಗಳು ಮತ್ತು ಬಂದರುಗಳು ಭಾರತದ ಕಾರ್ಮಿಕರು ಸಂಘಟಿತ ವರ್ಗವಾಗಿ ಅಭಿವೃದ್ಧಿ ಹೊಂದಿದ ಕೇಂದ್ರಗಳಾದವು







ಫುಟ್‌ಬಾಲ್ ದಿಗ್ಗಜ ಮರಡೋನಾ ನಿಧನ



ಫುಟ್‌ಬಾಲ್ ದಿಗ್ಗಜ ಡಿಯಾಗೊ ಮರಡೋನಾ ಅವರು ಹೃದಯ ಸ್ತಂಭನದಿಂದ ನವಂಬರ್ 18ರಂದು ನಿಧನರಾಗಿದ್ದಾರೆ. ಅವರಿಗೆ 60 ವರ್ಷ ವಯಸ್ಸಾಗಿತ್ತು. ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು ಎರಡು ವಾರಗಳ ಹಿಂದೆಯಷ್ಟೇ ಮನೆಗೆ ಮರಳಿದ್ದರು.

ಬ್ಯೂನಸ್ ಐರಿಸ್ ಗಲ್ಲಿಗಳಿಂದ ಫುಟ್‌ಬಾಲ್ ಜಗತ್ತಿನ 'ಕಿರೀಟವಿಲ್ಲದ ಮಹಾರಾಜ' ಎಂಬ ಗರಿಮೆಯ ಡಿಯಾಗೊ ಮರಡೋನಾ ಅವರ ಪ್ರತಿಭೆಯಿಂದಲೇ 1986ರಲ್ಲಿ ಅರ್ಜೆಂಟೀನಾ ವಿಶ್ವಕಪ್ ಮುಡಿಗೇರಿಸಿಕೊಂಡಿದ್ದು. 1986ರ ವಿಶ್ವಕಪ್ ಟೂರ್ನಿಯಲ್ಲಿ ಮರಡೋನಾ ನಾಯಕತ್ವದ ತಂಡವು ಪಶ್ಚಿಮ ಜರ್ಮನಿ ತಂಡವನ್ನು ಮಣಿಸಿ ಚಾಂಪಿಯನ್ ಆಗಿತ್ತು. ಮೆಕ್ಸಿಕೊದಲ್ಲಿ ಈ ಟೂರ್ನಿ ನಡೆದಿತ್ತು.

ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ 'ದೇವರ ಕೈ' ಎನಿಸಿಕೊಂಡ ವಿವಾದಿತ ಗೋಲು ಸೇರಿದಂತೆ 2 ಗೋಲುಗಳು ಜಗತ್ಪ್ರಸಿದ್ಧವಾದುದು. ವಿರುದ್ಧ ತಂಡದ 6 ಆಟಗಾರರನ್ನು ಹಿಂದೆ ತಳ್ಳಿ 60 ಮೀಟರ್ ದೂರದಿಂದ ಹೊಡೆದು ಆ ಗೋಲು 'ಶತಮಾನದ ಗೋಲು' ಎಂದೇ ಕರೆಯಲ್ಪಡುತ್ತದೆ. ಫುಟ್‌ಬಾಲ್, ಮಾತ್ರವಲ್ಲದೆ ವಿವಾದಗಳು, ಮಾದಕ ವಸ್ತು ಸೇವನೆಗಳಿಂದ ಮರಡೋನಾ ಸದಾ ಸುದ್ದಿಯಲ್ಲಿರುತ್ತಿದ್ದರು.

ಆದರೆ ಅವರೊಬ್ಬ ಕಟ್ಟಾ ಸಾಮ್ರಾಜ್ಯಶಾಹಿ–ವಿರೋಧಿಯಾಗಿದ್ದರು, ಸಮಾಜವಾದಿಯಾಗಿದ್ದರು, ಮಾತ್ರವಲ್ಲ, ಫುಟ್‌ಬಾಲ್ ಆಟಗಾರರನ್ನು ಅವರ ಹಕ್ಕುಗಳಿಗಾಗಿ ಸಂಘಟಿಸಿದವರು ಎಂಬುದು ಬಹಳೇನೂ ಸುದ್ದಿಯಾಗಿಲ್ಲ ಎಂದು ಹಿರಿಯ ಸಿಪಿಐ(ಎಂ) ಮುಖಂಡರಾದ ನೀಲೋತ್ಪಲ ಬಸು ನೆನಪಿಸಿಕೊಂಡಿದ್ದಾರೆ.

ರಾಜಕೀಯ ಎಂಬುದು ಲ್ಯಾಟಿನ್ ಅಮೆರಿಕಾದ ಹೃದಯ, ಆತ್ಮದಲ್ಲಿ ಹೆಣೆದುಕೊಂಡಿದೆ. ಆದರೆ ಪಾಶ್ಚಿಮಾತ್ಯ ಮಾರುಕಟ್ಟೆ ಆರ್ಥಿಕದ ಪ್ರಯೋಜನ ಪಡೆದ 'ಸೆಲೆಬ್ರಿಟಿ'ಗಳು ತಮ್ಮ ರಾಜಕೀಯ ನಿಲುವುಗಳನ್ನು ಮುಚ್ಚಿಡುತ್ತಾರೆ. ಆದರೆ ಮರಡೋನ ಹಾಗಲ್ಲ, ಅದನ್ನು ಗಟ್ಟಿಯಾಗಿ ತೋರಿಸಿದ್ದಾರೆ ಎಂದು ಇನ್ನೊಬ್ಬ ಸಿಪಿಐ(ಎಂ) ಹಿರಿಯ ಮುಖಂಡರಾದ ಎಂ.ಎ. ಬೇಬಿ ಹೇಳಿದ್ದಾರೆ.

ಪೋಲೀಸ್ ಕಾಯ್ದೆಗೆ ತಿದ್ದುಪಡಿಯನ್ನು ಜಾರಿಗೊಳಿಸುವುದಿಲ್ಲ–ಪಿಣರಾಯಿ ವಿಜಯನ್

ಕೇರಳ ಪೊಲೀಸ್ ಕಾಯ್ದೆಗೆ ತಂದಿರುವ ತಿದ್ದುಪಡಿ ಕುರಿತಂತೆ ವಿಭಿನ್ನ ವಿಭಾಗಗಳಿಂದ ವಿವಿಧ ಅಭಿಪ್ರಾಯಗಳು ಬಂದಿರುವ ಹಿನ್ನೆಲೆಯಲ್ಲಿ ಅದನ್ನು ಜಾರಿಮಾಡಲಾಗವುದಿಲ್ಲ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನವಂಬರ್ 23ರಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ರಾಜ್ಯಪಾಲರು ಇದನ್ನು ಕುರಿತಂತೆ ಒಂದು ಸುಗ್ರೀವಾಜ್ಞೆಯನ್ನು ಜಾರಿಗೊಳಿಸಿದ್ದಾರೆ.

ಈ ಮೊದಲು ಕೇರಳ ಸರಕಾರ ಸಾಮಾಜಿಕ ಮಾಧ್ಯಮಗಳು ಮತ್ತು ಇತರ ಸಾಧನಗಳ ಮೂಲಕ ನಾಗರಿಕರ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಸಂವಿಧಾನ ದತ್ತ ಘನತೆಯನ್ನು ಪ್ರಶ್ನಿಸುವ ಸುಳ್ಳು ಪ್ರಚಾರಗಳನ್ನು ತಡೆಯುವ ಒಂದು ಪ್ರಯತ್ನವಾಗಿ ಈ ತಿದ್ದುಪಡಿಯನ್ನು ತರಲು ನಿರ್ಧರಿಸಿತ್ತು.

ಸಮಾಜದ ವಿವಿಧೆಡೆಗಳಿಂದ ಅಪಖ್ಯಾತಿ ಉಂಟುಮಾಡುವ, ಸುಳ್ಳು ಮತ್ತು ಹೊಲಸು ಪ್ರಚಾರಗಳು ನಡೆಯುತ್ತಿವೆ ಎಂಬ ದೂರುಗಳು ಬರುತ್ತಿವೆ. ಮಹಿಳೆಯರು ಮತ್ತು ಇತರ ವಿಭಾಗಗಳ ಮೇಲೆ ನಿರ್ದಯ ಹಲ್ಲೆಗಳ ವಿರುದ್ಧ ದೊಡ್ಡ ಪ್ರತಿಭಟನೆಗಳು ನಡೆದಿವೆ. ಕುಟುಂಬಗಳು ಛಿದ್ರಗೊಂಡ, ಮತ್ತು ಹಿಂಸೆಗೆ ಒಳಗಾದವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳೂ ವರದಿಯಾಗಿವೆ. ಇದರ ವಿರುದ್ಧ ಒಂದು ಶಾಸನ ತರಬೇಕು ಎಂದು ಹಲವರು, ಮಾಧ್ಯಮ ಸಂಘಟನೆಗಳ ಮುಖ್ಯಸ್ಥರುಗಳು ಕೂಡ ಆಗ್ರಹಿಸಿದ್ದರು. ಇಂತಹ ಸಂದರ್ಭದಲ್ಲಿ ಈ ತಿದ್ದುಪಡಿಯನ್ನು ಪರಿಶೀಲಿಸಲಾಯಿತು.

ಈ ತಿದ್ದುಪಡಿಯನ್ನು ಪ್ರಕಟಿಸಿದ ಮೇಲೆ ಹಲವರು, ಎಲ್‌ಡಿಎಫ್‌ನ್ನು ಬೆಂಬಲಿಸುವವರು ಮತ್ತು ಪ್ರಜಾಪ್ರಭುತ್ವದ ರಕ್ಷಣೆಗೆ ನಿಂತಿರುವವರು ಕೂಡ ಈ ತಿದ್ದುಪಡಿಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಈ ಶಾಸನ ತಿದ್ದುಪಡಿಯನ್ನು ಜಾರಿಗೊಳಿಸುವುದಿಲ್ಲ. ವಿಧಾನ ಸಭೆಯಲ್ಲಿ ಈ ಕುರಿತು ವಿವರವಾದ ಚರ್ಚೆಯ ನಂತರ, ಮತ್ತು ಎಲ್ಲ ಕಡೆಗಳಿಂದ ಎಲ್ಲ ಅಭಿಪ್ರಾಯಗಳನ್ನು ಕೇಳಿದ ನಂತರ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವೈಯಕ್ತಿಕ ಸ್ವಾತಂತ್ರ್ಯ ಮತ್ತು ಮಾನವೀಯತೆಯ ಸಾರಕ್ಕೆ ಅನುಗುಣವಾಗಿರದ ಸಾಮಾಜಿಕ ಮಾಧ್ಯಮ ಮತ್ತು ಬೇರೆ ರೀತಿಯ ಪ್ರಚಾರಗಳಲ್ಲಿ ತೊಡಗಿರುವವರು ಇಂತಹ ಚಟುವಟಿಕೆಗಳನ್ನು ಕೈಬಿಡಬೇಕು, ಮತ್ತು ಇಡೀ ಸಮಾಜ ಈ ಬಗ್ಗೆ ಜಾಗರೂಕತೆಯಿಂದ ಇರಬೇಕು ಎಂದು ಪಿಣರಾಯಿ ವಿಜಯನ್ ವಿನಂತಿಸಿಕೊಂಡಿದ್ದಾರೆ.

ಅಲಹಾಬಾದ್ ಹೈಕೋರ್ಟ್ ತೀರ್ಪು, ಕಾನ್ಪುರ ಎಸ್‌ಐಟಿ ವರದಿ ಮತ್ತು 'ಲವ್ ಜಿಹಾದ್'

ಉತ್ತರಪ್ರದೇಶ ಸಚಿವ ಸಂಪುಟ "ಕಾನೂನುಬಾಹಿರ ಮತಾಂತರ ನಿಷೇಧ 2020' ಎಂಬ ಸುಗ್ರೀವಾಜ್ಞೆಯನ್ನು ಹೊರಡಿಸಲು ನಿರ್ಧರಿಸಿದೆ ಎಂದು ವರದಿಯಾಗಿದೆ. ಇದು ಬಿಜೆಪಿ ರಾಜ್ಯಸರಕಾರಗಳು ತರಬೇಕೆಂದಿರುವ 'ಲವ್ ಜಿಹಾದ್'–ವಿರೋಧಿ ಕಾನುನುಗಳಲ್ಲಿ ಮೊದಲನೆಯದು ಎನ್ನಲಾಗಿದೆ. ಇದರಲ್ಲಿ 'ಲವ್ ಜಿಹಾದ್' ಎಂಬ ಪದವನ್ನು ಬಳಸಲಾಗದಿದ್ದರೂ, ಈಗಾಗಲೇ ಹಲವು ಬಿಜೆಪಿ ರಾಜ್ಯಗಳು ತಂದಿರುವ ಮತಾಂತರ ನಿಷೇಧದ ಕಾನೂನುಗಳಿಗೂ ಇದಕ್ಕೂ ಒಂದು ಮುಖ್ಯ ವ್ಯತ್ಯಾಸವಿದೆ. ಇದರಲ್ಲಿ ನಿರ್ದಿಷ್ಟವಾಗಿ 'ಮದುವೆಗಾಗಿ ಮತಾಂತರ' ಎಂಬ ಪದವನ್ನು ಬಳಸಲಾಗಿದೆ.

ಕೆಲವು ದಿನಗಳ ಹಿಂದೆ ಈ ರಾಜ್ಯದ ಮುಖ್ಯಮಂತ್ರಿಗಳು "ತಮ್ಮ ಪರಿಚಯವನ್ನು ಅಡಗಿಸಿಕೊಂಡು ನಮ್ಮ ಸೋದರಿಯರೊಂದಿಗೆ ಆಟವಾಡುವವರಿಗೆ ಎಚ್ಚರಿಕೆ ಕೊಡುತ್ತಿದ್ದೇನೆ, ನಿಮ್ಮ ವರ್ತನೆಗಳನ್ನು ತಿದ್ದಿಕೊಳ್ಳದಿದ್ದರೆ ನಿಮ್ಮ ರಾಮ್‌ನಾಮ್ ಸತ್ಯ ಹೈ ಪಯಣ ಆರಾಂಭವಾಗುತ್ತದೆ" ಎಂಬ ವಿವಾದಾಸ್ಪದ ಹೇಳಿಕೆ ನೀಡಿದ್ದರು. 'ರಾಮ್ ನಾಮ್ ಸತ್ಯ ಹೈ' ಪಯಣ ಅಂದರೆ ಸಾವಿನ ಪಯಣ ಎಂದರ್ಥ.

'ಲವ್ ಜಿಹಾದ್' ವಿಷಪ್ರಚಾರದ ಭಾಗವಾದ ಈ ಸುಗ್ರೀವಾಜ್ಞೆಯೊಂದಿಗೆ ಭಾರತೀಯ ಸಂವಿಧಾನದ 'ರಾಮ್‌ನಾಮ್ ಸತ್ಯ ಹೈ' ಆರಂಭವಾಗಲಿದೆ ಎಂದು ಈ ಬಗ್ಗೆ ವಿಶ್ಲೇಷಿಸುತ್ತ ಸಿಪಿಐ(ಎಂ)ನ ಹಿರಿಯ ಮುಖಂಡರಾದ ಬೃಂದಾ ಕಾರಟ್ ಹೇಳಿದ್ದಾರೆ.

ಉತ್ತರಪ್ರದೇಶದ ಸಂಪುಟದ ಈ ನಿರ್ಧಾರದ ಎರಡು ದಿನಗಳ ನಂತರ ಅದೇ ರಾಜ್ಯದಿಂದ ಇದಕ್ಕೆ ಸಂಬಂಧಪಟ್ಟಂತೆ ಎರಡು ಸುದ್ದಿಗಳು ಬಂದಿವೆ. ಒಂದು,' ಅಲಹಾಬಾದ್ ಉಚ್ಚ ನ್ಯಾಯಾಲಯ ಒಂದು ಮಹತ್ವದ ತೀರ್ಪು; ಎರಡು, ಕಾನ್ಪುರದ ಐಜಿಪಿ ನೇಮಿಸಿದ ಎಸ್‌ಐಟಿಯ ವರದಿ. ಇವು 'ಲವ್ ಜಿಹಾದ್' ಪ್ರಚಾರದ ಬುಡವನ್ನೇ ಅಲುಗಾಡಿಸುವಂತವು.

ಸಲಾಮತ್ ಅನ್ಸಾರಿ ಸೇರಿದಂತೆ ನಾಲ್ವರು ವ್ಯಕ್ತಿಗಳು ತಮ್ಮ ವಿರುದ್ಧದ ಪ್ರಕರಣವನ್ನು ಕೈಬಿಡಬೇಕೆಂದು ಸಲ್ಲಿಸಿದ ಅರ್ಜಿಯ ವಿಚಾರಣೆ ನಂತರ ಅಲಹಾಬಾದ್ ಹೈಕೋರ್ಟ್ ನೀಡಿದ ತೀರ್ಪು ಲವ್ ಜಿಹಾದ್‌ಗೆ ತಳುಕುಹಾಕಿಕೊಂಡ ಒಂದು ಪ್ರಕರಣಕ್ಕೆ ಸಂಬಂಧಪಟ್ಟ ತೀರ್ಪು ಆಗಿರುವುದರಿಂದ ಮಹತ್ವ ಪಡೆದಿದೆ. ಇಸ್ಲಾಮ್ ಧರ್ಮೀಯ ಸಲಾಮತ್ ಮತ್ತು ಹಿಂದೂ ಧರ್ಮೀಯ ಪ್ರಿಯಾಂಕಾ ಖರ್ವರ್ ಅವರಿಬ್ಬರು ಪರಸ್ಪರ ಪ್ರೇಮಿಸಿ 2019, ಆಗಸ್ಟ್ 19ರಂದು ವಿವಾಹವಾಗಿದ್ದರು. ಮುಸ್ಲಿಮ್ ಶಾಸ್ತ್ರ ಸಂಪ್ರದಾಯದಂತೆ ಮದುವೆ ಜರುಗಿತ್ತು. ಮದುವೆ ನಂತರ ಪ್ರಿಯಾಂಕಾ ತನ್ನ ಹೆಸರನ್ನು ಆಲಿಯಾ ಎಂದು ಬದಲಾಯಿಸಿಕೊಂಡರು. ಪ್ರಿಯಾಂಕಾ ಅವರ ಕುಟುಂಬದವರಿಗೆ ಈ ಮದುವೆ ಇಷ್ಟವಿರಲಿಲ್ಲ. ತಮ್ಮ ಮಗಳನ್ನ ಅಪಹರಿಸಿ ಮದುವೆಯಾಗಿದ್ದಾರೆ ಎಂದು ಆರೋಪಿಸಿ ಅವರು ಪೋಕ್ಸೋ ಕಾಯ್ದೆ ಅಡಿ ಎಫ್‌ಐಆರ್ ದಾಖಲಿಸಿದ್ದರು. ಈ ಎಫ್‌ಐಆರ್ ಅನ್ನು ರದ್ದುಗೊಳಿಸಿ ಅವರಿಗೆ ಭದ್ರತೆ ಒದಗಿಸಬೇಕೆಂದು ಕೋರಿ ಸಲಾಮತ್ ಅನ್ಸಾರಿ, ಪ್ರಿಯಾಂಕಾ ಖರ್ವರ್ ಹಾಗೂ ಇತರ ಇಬ್ಬರ ಪರವಾಗಿ ಹೈಕೋರ್ಟ್‌ನಲ್ಲಿ ಅರ್ಜಿ ಹಾಕಲಾಗಿತ್ತು.

ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, ಇಬ್ಬರೂ ಪ್ರಾಪ್ತ ವಯಸ್ಸಿಗೆ ಬಂದಿರುವುದರಿಂದ ಎಫ್‌ಐಆರ್‌ನಲ್ಲಿ ಯಾವುದೇ ಹುರುಳಿಲ್ಲ ಈ ಪ್ರಕರಣವನ್ನು ಪೋಕ್ಸೋ ಕಾಯ್ದೆ ಅಡಿ ದಾಖಲಿಸಲು ಆಗುವುದಿಲ್ಲ ಎಂದು ಎಫ್‌ಐಆರ್ ಅನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ.

ವಯಸ್ಸಿಗೆ ಬಂದ ಯಾವುದೇ ಇಬ್ಬರು ವ್ಯಕ್ತಿಗಳು ಒಟ್ಟಿಗೆ ಬಾಳಲು ಕಾನೂನಿನಲ್ಲಿ ಅವಕಾಶ ಇದೆ. ಅವರಿಬ್ಬರ ಶಾಂತಿಯುವ ಬದುಕಿಗೆ ಬೇರಾವುದೇ ವ್ಯಕ್ತಿ ಅಥವಾ ಕುಟುಂಬದಿಂದ ತೊಂದರೆ ಆಗಬಾರದು. ಸರ್ಕಾರ ಕೂಡ ಇಬ್ಬರು ವಯಸ್ಕರ ಸಂಬಂಧಕ್ಕೆ ಅಡ್ಡಗಾಲು ಹಾಕುವಂತಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ.

ಅರ್ಜಿಯನ್ನು ವಿರೋಧಿಸಿದ ಉತ್ತರಪ್ರದೇಶ ಸರಕಾರದ ವಕೀಲರು ಮದುವೆಗಾಗಿ ಮತಾಂತರ ಮಾಡುವುದನ್ನು ಕಾನೂನು ನಿಷೇಧಿಸಿದೆ, ಈ ಮದುವೆಗೆ ಕಾನೂನಿನ ಮಾನ್ಯತೆ ಇಲ್ಲ, ನ್ಯಾಯಾಲಯ ಇಂತಹ ದಂಪತಿಗಳ ಪರವಾಗಿ ತನ್ನ ವಿಶೇಷ ಅಧಿಕಾರ ವ್ಯಾಪ್ತಿಯನ್ನು ಚಲಾಯಿಸಬಾರದು ಎಂದು ವಾದಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಹೈಕೋರ್ಟ್ ನ್ಯಾಯಪೀಠ, ಒಬ್ಬ ವ್ಯಕ್ತಿಯ ಆಯ್ಕೆಯನ್ನು ನಿರಾಕರಿಸುವುದು ಆಯ್ಕೆ ಸ್ವಾತಂತ್ರ್ಯದ ಹಕ್ಕಿನ ಉಲ್ಲಂಘನೆಯಾಗುತ್ತದೆ, ಪ್ರಿಯಾಂಕಾ ಖರ್ವರ್ ಮತ್ತು ಸಲಾಮತ್ ಅವರನ್ನು ನ್ಯಾಯಾಲಯ ಹಿಂದೂ, ಮುಸ್ಲಿಮ್ ಎಂದು ನೋಡುವುದಿಲ್ಲ. ಒಬ್ಬ ವ್ಯಕ್ತಿ ತನ್ನ ಆಯ್ಕೆಯ ಜೋಡಿ ಜೊತೆ ಶಾಂತಿಯುತವಾಗಿ ಬದುಕಲು ಸಂವಿಧಾನದ ಕಲಮು 21ರಲ್ಲಿ ಅವಕಾಶ ಇದೆ. ಇದಕ್ಕೆ ಅಡಚಣೆ ಮಾಡುವಂತಿಲ್ಲ ಎಂದಿತು.

"ನ್ಯಾಯಾಲಯಗಳು, ಅದರಲ್ಲೂ ಸಂವಿಧಾನಿಕ ನ್ಯಾಯಾಲಯಗಳು ಭಾರತದ ಸಂವಿಧಾನದ ಕಲಮು 21ರ ಅಡಿಯಲ್ಲಿ ಖಾತ್ರಿಗೊಳಿಸಿರುವ ಒಬ್ಬ ವ್ಯಕ್ತಿಯ ಜೀವನ ಮತ್ತು ಸ್ವಾತಂತ್ರ್ಯವನ್ನು ಎತ್ತಿ ಹಿಡಿಯಬೇಕಾಗಿದೆ. ತನ್ನ ಆಯ್ಕೆಯ ಒಬ್ಬರು ವ್ಯಕ್ತಿಯೊಂದಿಗೆ, ಆ ವ್ಯಕ್ತಿ ಯಾವುದೇ ಧರ್ಮವನ್ನು ಅನುಸರಿಸುತ್ತಿದ್ದರೂ, ಬದುಕುವ ಹಕ್ಕು ಬದುಕು ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕಿನಲ್ಲಿ ಅಡಕವಾಗಿದೆ" ಎಂದ ನ್ಯಾಯಪೀಠ **ಕೇವಲ ಮದುವೆಯ ಉದ್ದೇಶಕ್ಕಾಗಿ ಮತಾಂತರವನ್ನು ಒಪ್ಪಲು ಸಾಧ್ಯವಿಲ್ಲ ಎಂಬ ಏಕ ನ್ಯಾಯಾಧೀಶ ಪೀಠದ ನಿರ್ಧಾರ ಒಳ್ಳೆಯ ಕಾನೂನು ಅಲ್ಲ** ಎಂದೂ ಹೇಳಿತು.

ಈ ಏಕ ನ್ಯಾಯಾಧೀಶರ ಪೀಠದ ತೀರ್ಪು 'ಲವ್ ಜಿಹಾದ್'ವಾಲಾಗಳ ಪ್ರಚಾರಕ್ಕೆ ಹೊಸ ಹುರುಪು ತುಂಬಿತ್ತು, 'ಲವ್ ಜಿಹಾದ್' ವಿರುದ್ಧ ಕಾನೂನು ತರಲು ಬಿಜೆಪಿ ರಾಜ್ಯಸರಕಾರಗಳ ನಡುವೆ ಸ್ಪರ್ಧೆಯನ್ನೂ ಆರಂಭಿಸಿತ್ತು, ಇದರಲ್ಲಿ ನಮ್ಮ ರಾಜ್ಯ ಸರಕಾರವೂ ಸೇರಿತ್ತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.


ಅದೇ ಉತ್ತರಪ್ರದೇಶ ಪೊಲಿಸ್‌ನ ಕಾನ್ಪುರ ರೇಂಜಿನ ಇನ್ಸ್‌ಪೆಕ್ಟರ್ ಜನರಲ್ ಮೊಹಿತ್ ಅಗರ್‌ವಾಲ್ ಅವರು ಸಪ್ಟಂಬರ್ ತಿಂಗಳಲ್ಲಿ ನೇಮಿಸಿದ್ದ ವಿಶೇಷ ತನಿಖಾ ತಂಡ(ಎಸ್‌ಐಟಿ) ತನ್ನ ವರದಿಯನ್ನು ಸಲ್ಲಿಸಿದೆ.

ವಿಹೆಚ್‌ಪಿ ಮತ್ತಿತರ ಬಲಪಂಥೀಯ ಸಂಘಟನೆಗಳು ಮುಸ್ಲಿಂ ಯುವಕರು ಹಿಂದೂ ಯುವತಿಯರನ್ನು ಮತಾಂತರ ಮಾಡುವ ಉದ್ದೇಶದಿಂದ ಆಕರ್ಷಿಸಿ ಮದುವೆಯಾಗುತ್ತಿದ್ದಾರೆ, ಇದು ಒಂದು ಪಿತೂರಿ, ಇದಕ್ಕೆ ವಿದೇಶಗಳಿಂದ ಹಣ ಬರುತ್ತದೆ ಎಂದು ದೂರಿದಾಗ ಈ ಎಸ್‌ಐಟಿಯನ್ನು ನೇಮಿಸಲಾಗಿತ್ತು. ಈ ತಂಡ ಕಾನ್ಪುರ ಜಿಲ್ಲೆಯ ವಿವಿಧ ಪೋಲೀಸ್ ಠಾಣೆಗಳಲ್ಲಿ ಹಿಂದಿನ ಎರಡು ವರ್ಷಗಳಲ್ಲಿ ದಾಖಲಾಗಿದ್ದ ಇಂತಹ 14 'ಲವ್ ಜಿಹಾದ್' ಕೇಸುಗಳ ತನಿಖೆ ಮಾಡಿ ನವಂಬರ್ 23ರಂದು ತನ್ನ ವರದಿ ಸಲ್ಲಿಸಿದ್ದು, **ಎಸ್‌ಐಟಿಗೆ ಈ ಕೇಸುಗಳಲ್ಲಿ ಯಾವುದೇ ಪಿತೂರಿಯಾಗಲೀ, ಯಾವುದೇ ಸಂಘಟನೆಯ ಕೈವಾಡವಾಗಲೀ ಅಥವ ವಿದೇಶಿ ಹಣದ ಪ್ರಭಾವವಾಗಲೀ ಕಂಡು ಬಂದಿಲ್ಲ** ಎಂದು ಹೇಳಿರುವುದಾಗಿ ವರದಿಯಾಗಿದೆ.

ಈ 14 ಕೇಸುಗಳಲ್ಲಿ ಮೂರರಲ್ಲಿ ಹಿಂದೂ ಯುವತಿಯರ ವಯಸ್ಸು 18ವರ್ಷಕ್ಕಿಂತ ಮೇಲಿದ್ದು, ಅವರು ತಮ್ಮ ಸ್ವಂತ ಇಚ್ಛೆಯಿಂದಲೇ ಮದುವೆಯಾಗಿರುವುದಾಗಿ ಹೇಳಿಕೆ ನೀಡಿದ್ದರಿಂದ ಆ ಕೇಸುಗಳನ್ನು ಮುಚ್ಚಬೇಕಾಗಿ ಬಂದಿತ್ತು. ಉಳಿದ 11 ಕೇಸುಗಳಲ್ಲಿ ಮೋಸ, ವಂಚನೆ, ಸುಳ್ಳು ದಾಖಲೆಗಳ ಸಾಕ್ಷ್ಯಗಳಿದ್ದು ಆ ಸಂಬಂಧ ಕ್ರಮ ಕೈಗೊಳ್ಳಲಾಗಿದೆ. ಆದರೆ ಇವು ಯಾವುದರಲ್ಲಿಯೂ ಪಿತೂರಿ, ಹಣದ ಅಥವ ಯಾವುದೇ ಸಂಘಟನೆಯ ಪ್ರಭಾವ, ಒಂದೇ ಪದದಲ್ಲಿ ಹೇಳುವುದಾದರೆ 'ಲವ್ ಜಿಹಾದ್' ಎನ್ನುವುದರ ಯಾವುದೇ ಅಂಶ ಕಂಡು ಬಂದಿಲ್ಲ!

ಈ ಹಿಂದೆ 'ಲವ್ ಜಿಹಾದ್' ಎಂಬೊಂದು ಅಪರಾದದ ವಿಧ ಇಲ್ಲ ಎಂದು ಸಂಸತ್ತಿನಲ್ಲೇ ಹೇಳಲಾಗಿತ್ತು. ಲವ್ ಜಿಹಾದ್' ಎಂಬುದೊಂದು ಮಿಥ್ಯೆ ಎಂದು ಈಗ ಮತ್ತೆ ಸಾಬೀತಾಗಿದೆ. ಆದರೂ ಉತ್ತರಪ್ರದೇಶದ ಸುಗ್ರೀವಾಜ್ಞೆಯ ನಿರ್ಧಾರ ಹಾಗೆಯೇ ಇದೆ, ಮಧ್ಯಪ್ರದೇಶ ಸರಕಾರದ, ಕರ್ನಾಟಕ ಸರಕಾರದ ನಿರ್ಧಾರಗಳೂ ಬದಲಾಗುವಂತೆ ಕಾಣುತ್ತಿಲ್ಲ. ಏಕೆಂದರೆ ಜನಗಳ ಬದುಕಿನ ನಿಜವಾದ ಸಮಸ್ಯೆಗಳನ್ನು ಕೈಗೆತ್ತಿಕೊಳ್ಳುವಲ್ಲಿ ಸರಕಾರಗಳು ಹೆಚ್ಚೆಚ್ಚು ವಿಫಲವಾಗುತ್ತಿರುವಂತೆ, ಇಂತಹ ಮಿಥ್ಯೆಗಳ ಅಗತ್ಯ ಹೆಚ್ಚುತ್ತ ಹೋಗುತ್ತದೆ, ಅದಕ್ಕೆ ಹೊಸ ದಾರಿಗಳ ಅನ್ವೇಷಣೆ ಕೂಡ.

ಇಲ್ಲದ ಕಾಯಿಲೆಗೆ ಲಸಿಕೆ ಚುಚ್ಚುವವರು!



ಇಂತಹ ಒಂದು ಕಾಯಿಲೆ ಇಲ್ಲ –ಕೇಂದ್ರೀಯ ಪ್ರಯೋಗಾಲಯ

ನಾವಿದಕ್ಕೆ ಲಸಿಕೆ ತಯಾರಿಸಿದ್ದೇವೆ –ರಾಜ್ಯ ಪ್ರಯೋಗಾಲಯಗಳು

ವ್ಯಂಗ್ಯಚಿತ್ರ: ಮಂಜುಲ್/ ಫೇಸ್‌ಬುಕ್

ಆರ್ಥಿಕತೆಯ ಚೇತರಿಕೆಯೂ ಶ್ರಮಜೀವಿಗಳನ್ನು ಮತ್ತಷ್ಟು ದುರವಸ್ಥೆಗೆ ತಳ್ಳುತ್ತಿದೆ



ಈ ವರ್ಷದ ಮೊದಲ ತ್ರೈಮಾಸಿಕದ ಜಿಡಿಪಿಯ –23.9% ಅಗಾಧ ಕುಸಿತದ ಹಿನ್ನೆಲೆಯಲ್ಲಿ, ಎರಡನೇ ತ್ರೈಮಾಸಿಕದ –8.6% ಕುಸಿತವನ್ನು ಚೇತರಿಕೆ ಎನ್ನಬಹುದೇನೋ. ಆದರೆ ಇಂತಹ 'ಚೇತರಿಕೆ'ಯ ಸಮಯದಲ್ಲೂ ಒಂದೆಡೆಯಲ್ಲಿ ಕಾರ್ಪೊರೇಟ್ ವಲಯವು ಗಳಿಸುವ ಲಾಭದಲ್ಲಿ ತೀವ್ರ ಏರಿಕೆಯಾಗಿದೆ. ಇನ್ನೊಂದೆಡೆಯಲ್ಲಿ ಗ್ರಾಮೀಣ ಉದ್ಯೋಗ ಯೋಜನೆ ಅಡಿಯಲ್ಲಿ ದಾಖಲಾದ ಅರ್ಜಿದಾರರ ಸಂಖ್ಯೆಯೂ ತೀವ್ರವಾಗಿ ಏರಿದೆ. ಅಂದರೆ ನಾವೀಗ ಕಾಣುತ್ತಿರುವುದು ಒಂದು ಸೀಮಿತ ಚೇತರಿಕೆಯ ಜೊತೆಯಲ್ಲಿ ಮಿಗುತಾಯ ಮೌಲ್ಯದ ಹೆಚ್ಚಳ. ಅಂದರೆ ಶ್ರಮಜೀವಿಗಳ ಶೋಷಣೆಯ ಹೆಚ್ಚಳ– ಶ್ರಮಜೀವಿಗಳು ಇನ್ನಷ್ಟು ದುರವಸ್ಥೆಗೆ ತಳ್ಳಲ್ಪಡುತ್ತಿದ್ದಾರೆ.

ಪ್ರೊ. ಪ್ರಭಾತ್ ಪಟ್ನಾಯಕ್ ಅನು: ಕೆ.ಎಂ.ನಾಗರಾಜ್

ಸಾಂಕ್ರಾಮಿಕ–ಪ್ರೇರಿತ ಬಿಕ್ಕಟ್ಟಿನಿಂದ ಭಾರತದ ಅರ್ಥವ್ಯವಸ್ಥೆಯು ಚೇತರಿಸಿಕೊಳ್ಳುತ್ತಿದೆ ಎಂಬುದಾಗಿ ನಿರ್ಮಲಾ ಸೀತಾರಾಮನ್ ಅವರಿಂದ ಹಿಡಿದು ನರೇಂದ್ರ ಮೋದಿಯವರವರೆಗೆ ಎಲ್ಲ ಸಚಿವರೂ ಹೇಳುತ್ತಿದ್ದಾರೆ. ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆಯು –8.6% ಆಗಬಹುದೆಂದು ಅಂದಾಜು ಮಾಡಿದ್ದ ರಿಸರ್ವ್ ಬ್ಯಾಂಕ್ ಸಹ, ಚೇತರಿಕೆಯ ಲಕ್ಷಣಗಳನ್ನು ಅಕ್ಟೋಬರ್‌ನಲ್ಲಿ ಕಂಡಿದೆ.

ಲಾಕ್‌ಡೌನ್ ಅರ್ಥವ್ಯವಸ್ಥೆಯನ್ನು ಪಾತಾಳಕ್ಕೆ ತಳ್ಳಿತ್ತು. ಕೆಳಗೆ ಬಿದ್ದವರು ಮೇಲೆ ಏಳುವ ಹಾಗೆ, ಲಾಕ್‌ಡೌನ್ ಕೊನೆಗೊಂಡ ನಂತರ ಅರ್ಥವ್ಯವಸ್ಥೆಯು ಚೇತರಿಕೆಯ ಹಾದಿಯಲ್ಲಿದೆ. ಈ ಚೇತರಿಕೆಯ ಹಿಂದೆ ಸರ್ಕಾರದ ಯಾವ ಮಹತ್ಕಾರ್ಯವೂ ಇರಲಿಲ್ಲ. ಅರ್ಥವ್ಯವಸ್ಥೆಯು ತನ್ನ ಪಾಡಿಗೆ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ. ಹಿಂದಿನ ವರ್ಷದ ಎರಡನೇ ತ್ರೈಮಾಸಿಕಕ್ಕೆ ಹೋಲಿಸಿದರೆ, ಈ ವರ್ಷದ ಎರಡನೇ ತ್ರೈಮಾಸಿಕದ ಜಿಡಿಪಿಯಲ್ಲಿ –8.6% ಕುಸಿತವಾಗಿದೆ. ಈ ವರ್ಷದ ಮೊದಲ ತ್ರೈಮಾಸಿಕದ ಜಿಡಿಪಿಯ –23.9% ಅಗಾಧ ಕುಸಿತದ ಹಿನ್ನೆಲೆಯಲ್ಲಿ, ಎರಡನೇ ತ್ರೈಮಾಸಿಕದ –8.6% ಕುಸಿತವನ್ನು ಸಹಜ ಸ್ಥಿತಿಗೆ ಮರಳುತ್ತಿರುವ ಲಕ್ಷಣ ಎಂದೇ ಹೇಳಬಹುದು.

ಆದರೆ, ಪಾತಾಳದಿಂದ ಮೇಲೇರುತ್ತಿರುವ ಅರ್ಥವ್ಯವಸ್ಥೆಯು ಎಷ್ಟು ಏರುತ್ತದೆ ಎಂಬುದು ಅದರ ಸ್ವರೂಪ–ಸಾಮರ್ಥ್ಯಗಳನ್ನು ಅವಲಂಬಿಸುತ್ತದೆ. ಈ ಸಂದರ್ಭದಲ್ಲಿ ತಪ್ಪಿಸಿಕೊಳ್ಳಲಾರದ ಒಂದು ಪರಿಸ್ಥಿತಿ ಅಥವಾ ಒಂದು ವಿದ್ಯಮಾನ ಎಂದರೆ, ಅರ್ಥವ್ಯವಸ್ಥೆಯ ಈ ಚೇತರಿಕೆಯ ಸನ್ನಿವೇಶದಲ್ಲಿ, ಶ್ರಮಿಕರ ಪಲ್ಲಟ ಮತ್ತು ಅವರ ಕೂಲಿಯ ಕಡಿತವು ಗಮನಾರ್ಹವಾಗಿರುತ್ತದೆ. (ಅಂದರೆ, ಶ್ರಮಿಕರ ಪ್ರತಿ ಶ್ರಮ–ಗಂಟೆಯ ವೇತನದ ಹಿಂಡುವಿಕೆ). ಕೂಲಿಯ ಕಡಿತದಿಂದಾಗಿ ಉಂಟಾಗುವ ಮಿಗುತಾಯ ಮೌಲ್ಯದ ಏರಿಕೆಯು ಈ ಚೇತರಿಕೆಯನ್ನೇ ನಿಷ್ಫಲಗೊಳಿಸುತ್ತದೆ.

2020–21ರ ಎರಡನೇ ತ್ರೈಮಾಸಿಕದ ಜಿಡಿಪಿಯಲ್ಲಿ ಶೇ.8.6ರಷ್ಟು ಕುಸಿತವಾಗಲಿದೆ ಎಂಬುದಾಗಿ ರಿಸರ್ವ್ ಬ್ಯಾಂಕ್ ಪ್ರಕಟಿಸಿರುವ ಮಾಹಿತಿಯು ಅರ್ಥಿಕಮಾಪನವನ್ನು (ಅಂದರೆ, ಅಳತೆಯ ಅಂಕಿ–ಅಂಶಗಳನ್ನು) ಆಧರಿಸಿದೆ. ರಿಸರ್ವ್ ಬ್ಯಾಂಕಿನ ಈ ಅಂದಾಜಿಗೂ ಮತ್ತು ಭಾರತ ಸರ್ಕಾರದ ಅಂಕಿ–ಅಂಶಗಳ ಕಚೇರಿಯು (ಎನ್ ಎಸ್ ಒ) ಹೊರತರುವ ಅಂದಾಜಿಗೂ ಹೆಚ್ಚು ವ್ಯತ್ಯಾಸವಿರುವುದಿಲ್ಲ. ಕೆಲವು ಸೀಮಿತ ದತ್ತಾಂಶಗಳನ್ನು ಆಧರಿಸಿ ಒಂದು ಮಾಡೆಲಿಂಗ್ ಮೂಲಕ ರಿಸರ್ವ್ ಬ್ಯಾಂಕ್ ಇಂತಹ ಅಂದಾಜು ಮಾಡುತ್ತದೆ.

ಐಎಲ್‌ಓ ಮಾಡಿರುವ ಇದೇ ತ್ರೈಮಾಸಿಕದ (ಜುಲೈ–ಸೆಪ್ಟೆಂಬರ್ 2020) ಅಂದಾಜಿನಲ್ಲಿ (ಈ ಅಂದಾಜಿನಲ್ಲಿ ಭಾರತವು ಹೆಚ್ಚು ತೂಕ ಪಡೆದಿದೆ), ದಕ್ಷಿಣ ಏಷ್ಯಾದಲ್ಲಿ, 2019ರ ಅಕ್ಟೋಬರ್–ಡಿಸೆಂಬರ್ ತ್ರೈಮಾಸಿಕಕ್ಕೆ ಹೋಲಿಸಿದರೆ, ಕೆಲಸದ ಗಂಟೆಗಳಲ್ಲಿ 18.2% ಕುಸಿತವಾಗಿದೆ. 2019ರ ಜುಲೈ–ಸೆಪ್ಟೆಂಬರ್ ತ್ರೈಮಾಸಿಕಕ್ಕೆ ಹೋಲಿಸಿದರೆ, ಜುಲೈ–ಸೆಪ್ಟೆಂಬರ್ 2020 ತ್ರೈಮಾಸಿಕದಲ್ಲೂ ಸರಿಸುಮಾರು ಇದೇ ರೀತಿಯ ಕುಸಿತವನ್ನು ನಿರೀಕ್ಷಿಸಬಹುದು. ಆದ್ದರಿಂದ, ಜುಲೈ–ಸೆಪ್ಟೆಂಬರ್ 2019 ರಿಂದ ಜುಲೈ–ಸೆಪ್ಟೆಂಬರ್ 2020ರ ಅವಧಿಯಲ್ಲಿ ಜಿಡಿಪಿಯ ಕುಸಿತವು, ಈ ಜಿಡಿಪಿಯನ್ನು ಉತ್ಪಾದಿಸಲು ಬೇಕಾಗುವ ಶ್ರಮ–ಗಂಟೆಗಳ ಕುಸಿತಕ್ಕಿಂತ ಕಡಿಮೆ ಎಂದು ಸುರಕ್ಷಿತವಾಗಿ ತೆಗೆದುಕೊಳ್ಳಬಹುದು. ಅಥವಾ, ಈ ಅಂಶವನ್ನು ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಪಾತಾಳಕ್ಕೆ ಇಳಿದಿದ್ದ ಅರ್ಥವ್ಯವಸ್ಥೆಯ ಚೇತರಿಕೆಯ ಜೊತೆಯಲ್ಲೇ ಪ್ರತಿ ಯೂನಿಟ್ ಜಿಡಿಪಿಯಲ್ಲಿ ಶ್ರಮ ಒಳಸುರಿ (labour input) ಗಣನೀಯವಾಗಿ ಇಳಿದಿದೆ.

ಈ ಶ್ರಮ ಒಳಸುರಿ ಇಳಿಕೆಯು ಶ್ರಮ–ಉಳಿತಾಯದ ತಾಂತ್ರಿಕ ಪ್ರಗತಿಯ ಕಾರಣದಿಂದ ಆಗಿಲ್ಲ ಎಂಬುದು ನಿಸ್ಸಂಶಯವಾಗಿದೆ. ಏಕೆಂದರೆ, ಅಂಥಹ ಶ್ರಮ–ಉಳಿತಾಯದ ತಾಂತ್ರಿಕ ಪ್ರಗತಿಗೆ ಬೇಕಾಗುವುದಕ್ಕಿಂತಲೂ ಬಲು ಕಡಿಮೆ ಅವಧಿ/ಕಾಲಮಾನದ ಬಗ್ಗೆ ನಾವು ಇಲ್ಲಿ ಮಾತನಾಡುತ್ತಿದ್ದೇವೆ. ಆದ್ದರಿಂದ, ಇಂತಹ ಒಂದು ವಿದ್ಯಮಾನಕ್ಕೆ ಎರಡು ಸಂಭವನೀಯ ವಿವರಣೆಗಳನ್ನು ಮಾತ್ರ ಕೊಡಬಹುದು. ವ್ಯಯಿಸಿದ ಶ್ರಮ–ಗಂಟೆಗಳ ಚೇತರಿಕೆ ಮತ್ತು ಜಿಡಿಪಿಯು ಅದಕ್ಕಿಂತಲೂ ಹೆಚ್ಚು ಚೇತರಿಕೆಯಾಗಿರುವುದು.

ಮೊದಲನೆಯ ವಿವರಣೆಯು, "ನಿರ್ದಿಷ್ಟವಲ್ಲದ ವ್ಯವಹಾರ"ಗಳಿಗೆ ಸಂಬಂಧಿಸಿದ ಹುದ್ದೆಗಳೆಂದು ಕೆಲವು ಹುದ್ದೆಗಳನ್ನು ಗುರುತಿಸಿ ಆ ಹುದ್ದೆಗಳಲ್ಲಿದ್ದ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುವುದಕ್ಕೆ ಸಂಬಂಧಿಸುತ್ತದೆ. ನೇರವಾಗಿ ಅಳೆಯಬಹುದಾದ ಉತ್ಪಾದನೆಯಲ್ಲಿ ತೊಡಗಿರದ ಉದ್ಯೋಗಿಗಳನ್ನು ಗುತ್ತಿಗೆ ಕಾರ್ಮಿಕರ ರೀತಿಯಲ್ಲಿ ಪರಿಗಣಿಸಿ ಅವರನ್ನು ಉತ್ಪತ್ತಿ ಕಡಿಮೆಯಾದಾಗ ಕೆಲಸದಿಂದ ತೆಗೆದುಹಾಕಲಾಗುತ್ತದೆ.

ಹೆಚ್ಚಿದ ಉತ್ಪಾದನೆಯೊಂದಿಗೆ ಅದರ ಪ್ರತಿ ಯೂನಿಟ್ ಉತ್ಪಾದನೆಗೆ ಶ್ರಮ ಒಳಸುರಿ (labour input) ಕಡಿತಗೊಳಿಸುವ ಎರಡನೆಯ ವಿವರಣೆ ಎಂದರೆ, ಚೇತರಿಕೆಯು ಕಡಿಮೆ ಶ್ರಮ ಒಳಸುರಿ ಇರುವ ವಲಯಗಳಲ್ಲಿ ಕೇಂದ್ರೀಕೃತವಾಗಿದ್ದರೆ, ಹೆಚ್ಚು ಶ್ರಮವನ್ನು ಅಥವಾ ಕಾರ್ಮಿಕರನ್ನು ಹೆಚ್ಚಾಗಿ ಬಳಸುವ ವಲಯಗಳ(labour-intensive) ಚೇತರಿಕೆಯು ಕುಂಠಿತಗೊಳ್ಳುತ್ತಿದೆ. ಕೃಷಿಯನ್ನು ಹೊರತು ಪಡಿಸಿದ, ಕಾರ್ಮಿಕರನ್ನು ಹೆಚ್ಚಾಗಿ ಬಳಸುವ ಮತ್ತು ಲಾಕ್‌ಡೌನ್ ಹೊಡೆತವು ಬಲವಾಗಿದ್ದ ಅನೌಪಚಾರಿಕ ವಲಯವು ಇನ್ನೂ ಚೇತರಿಕೆಯಾಗದೆ ಉಳಿದಿರುವುದರಲ್ಲಿ ಈ ಅಂಶವು ಪ್ರಮುಖ ಪಾತ್ರ ವಹಿಸಿರಬಹುದು. ಅರ್ಥವ್ಯವಸ್ಥೆಯು ಅಷ್ಟೊ ಇಷ್ಟೊ ಚೇತರಿಕೆಯು ಮುಖ್ಯವಾಗಿ ಕಡಿಮೆ ಶ್ರಮ ಒಳಸುರಿ ಇರುವ ಕಾರ್ಪೊರೇಟ್ ವಲಯಕ್ಕೆ ಮಾತ್ರ ಸೀಮಿತಗೊಂಡಿದೆ.

ಜಿಡಿಪಿಯು ಪ್ರತಿ ಯೂನಿಟ್‌ನಲ್ಲಿ ಶ್ರಮ ಒಳಸುರಿಯ ಜೊತೆಗೆ, ಕೂಲಿಯ ದರವೂ ಇಳಿದಿದೆ. ಆರ್‌ಬಿಐ ವರದಿಯೇ ಹೇಳಿರುವಂತೆ ಕಾರ್ಪೊರೇಟ್ ವಲಯದ ವೆಚ್ಚಗಳು ಕಡಿತಗೊಂಡಿವೆ. ಇಂತಹ ವೆಚ್ಚ–ಇಳಿಕೆಯ ಒಂದು ಪ್ರಮುಖ ಅಂಶವೆಂದರೆ, ಕೂಲಿ–ವೆಚ್ಚದ ಇಳಿಕೆಯೇ. ಈ ಇಳಿಕೆಯನ್ನು ಪ್ರತಿ ಯೂನಿಟ್ ಉತ್ಪಾದನೆಗೆ ತೊಡಗುವ ಸಮಯದಲ್ಲಿ ಮತ್ತು ಪ್ರತಿ ಕಾರ್ಮಿಕ–ಗಂಟೆಗೆ ಕೊಡುವ ಕೂಲಿಯಲ್ಲಿ ಇಳಿಕೆ ಮಾಡುವ ಮೂಲಕ ಸಾಧಿಸಲಾಗಿದೆ. ಇಂತಹ ಕಡಿತಗಳ ಕಾರಣದಿಂದಾಗಿ ವೆಚ್ಚಗಳು ಇಳಿಕೆಯಾಗಿರುವುದರಿಂದ ಈ ವಲಯವು ಹಲವು ತಿಂಗಳ ಬಳಿಕ ಮೊದಲ ಬಾರಿಗೆ ನಿವ್ವಳ ಲಾಭ ಗಳಿಸಿದೆ. ಇದು ಸಾಧ್ಯವಾಗಲು ಎರಡು ಕಾರಣಗಳಿವೆ. ಲಾಕ್‌ಡೌನ್ ಅವಧಿಗೆ ಹೋಲಿಸಿದರೆ, ಮಾರಾಟ ಹೆಚ್ಚಿದೆ ಮತ್ತು ಖರ್ಚು–ವೆಚ್ಚಗಳು ಇಳಿದಿವೆ.

ಈ ಸನ್ನಿವೇಶದಲ್ಲಿ, ಅನೌಪಚಾರಿಕ ವಲಯದ ದುಃಸ್ಥಿತಿ ಮುಂದುವರೆದರೆ, ಉದ್ಯೋಗಗಳು ಗಣನೀಯವಾಗಿ ನಶಿಸುತ್ತವೆ. ಅದೇ ರೀತಿಯಲ್ಲಿ, ವೇತನ ಪಡೆಯುತ್ತಿರುವ ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕಿದರೆ ಅಥವಾ ಇಡೀ ಕಾರ್ಮಿಕ ಸಮುದಾಯದ ಮೇಲೆ ಒಂದು ವೇತನ ಕಡಿತವನ್ನು ಹೇರಿದರೆ, ಅವರು ನೀಲಿ ಕಾಲರ್ ಕಾರ್ಮಿಕರೇ ಇರಲಿ ಅಥವಾ ಬಿಳಿ ಕಾಲರ್ ನೌಕರರೇ ಆಗಿರಲಿ, ಅವರ ಪ್ರತಿ ಕಾರ್ಮಿಕ–ಗಂಟೆಯ ಆದಾಯದ ನಷ್ಟವಾಗುತ್ತದೆ ಎಂದರ್ಥ. ಈ ಎರಡೂ ವಿಧಾನಗಳು ಪ್ರತಿ ಯೂನಿಟ್ ಜಿಡಿಪಿಯಲ್ಲಿ ಕಾರ್ಮಿಕರ ಆದಾಯವನ್ನು ಕಡಿಮೆ ಮಾಡುತ್ತವೆ. ಅಂದರೆ, ಲಾಕ್‌ಡೌನ್‌ನಿಂದಾಗಿ ಪಾತಾಳಕ್ಕೆ ಇಳಿದ ಜಿಡಿಪಿಯು ಚೇತರಿಕೆಯು ಪ್ರಕ್ರಿಯೆಯಲ್ಲಿ ಕಾರ್ಮಿಕರನ್ನು ಸಂಪೂರ್ಣ ದುಃಸ್ಥಿತಿಗೆ ತಳ್ಳಿದಂತಾಗುತ್ತದೆ. ಜಿಡಿಪಿ ಚೇತರಿಕೆಯು ಇನ್ನೂ ಸಾಂಕ್ರಾಮಿಕ ಪೂರ್ವಕ್ಕಿಂತಲೂ ಕೆಳ ಮಟ್ಟದಲ್ಲಿದ್ದರೂ, ದುಡಿಯುವ ಜನರ ಸರಾಸರಿ ಜೀವನ ಮಟ್ಟವು ಸಾಂಕ್ರಾಮಿಕ ಪೂರ್ವಕ್ಕಿಂತ ಕೆಳ ಮಟ್ಟದಲ್ಲಿಯೇ ಇದೆ. ಆದ್ದರಿಂದ, ಈ ಚೇತರಿಕೆಯ ಪ್ರಕ್ರಿಯೆಯಲ್ಲಿ ಮಿಗುತಾಯ ಮೌಲ್ಯದ ದರ ಹೆಚ್ಚುತ್ತಿದೆ.

ಎರಡು ತುಣುಕು ಸಾಕ್ಷ್ಯಗಳು ಈ ಪರಿಸ್ಥಿತಿಯನ್ನು ದೃಢೀಕರಿಸುತ್ತವೆ. ಮೊದಲನೆಯದು, ಈಗಾಗಲೇ ಹೇಳಿದಂತೆ, ಕಾರ್ಪೊರೇಟ್ ವಲಯವು ಗಳಿಸುವ ಲಾಭದಲ್ಲಿ ತೀವ್ರ ಏರಿಕೆ. ಈ ಅಂಶವನ್ನು, ಶೇರು ಮಾರುಕಟ್ಟೆ(ಸ್ಟಾಕ್ ಎಕ್ಸ್ಚೇಂಜ್) ಪಟ್ಟಿಯಲ್ಲಿರುವ ಎಲ್ಲಾ ಹಣಕಾಸೇತರ ಕಂಪನಿಗಳ ಒಟ್ಟು ಬಂಡವಾಳದಲ್ಲಿ 80% ಪಾಲು ಹೊಂದಿರುವ 887 ಹಣಕಾಸೇತರ ಕಂಪನಿಗಳ ವಹಿವಾಟು ವರದಿಗಳು ತಿಳಿಸುತ್ತವೆ. ಈ ಬಗ್ಗೆ, ಆರ್‌ಬಿಐ ಮಾಸಿಕ ಬುಲೆಟಿನ್ ಹೀಗೆ ಹೇಳುತ್ತದೆ: "...ಸೆಪ್ಟೆಂಬರ್ 2020ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಈ ಕಂಪನಿಗಳ ಖರ್ಚುವೆಚ್ಚಗಳು ಅವುಗಳ ಮಾರಾಟಕ್ಕಿಂತ ವೇಗವಾಗಿ ಕುಸಿದವು, ... ಸತತ ಎರಡು ತ್ರೈಮಾಸಿಕಗಳಲ್ಲಿ ಕುಗ್ಗಿದ ನಂತರ ಅವುಗಳ ಕಾರ್ಯಾಚರಣಾ ಲಾಭದಲ್ಲಿ ತೀವ್ರ ಏರಿಕೆಯಾಗಿದೆ".

ಎರಡನೆಯದು, ಗ್ರಾಮೀಣ ಉದ್ಯೋಗ ಯೋಜನೆ ಅಡಿಯಲ್ಲಿ ದಾಖಲಾದ ಅರ್ಜಿದಾರರ ತೀವ್ರ ಏರಿಕೆ. ಅಕ್ಟೋಬರ್‌ನಲ್ಲಿ ಅರ್ಜಿದಾರರ ಸಂಖ್ಯೆಯು 91.3% ಏರಿಕೆಯಾದ ಅಂಶವು ಅವರಿಗೆ ಬೇರೆ ಕಡೆ ಉದ್ಯೋಗ ಸಿಗುತ್ತಿಲ್ಲ ಎಂಬುದನ್ನು ಸೂಚಿಸುತ್ತದೆ. ಲಾಕ್‌ಡೌನ್ ಅವಧಿಯಲ್ಲಿ ಪಟ್ಟಣಗಳಿಂದ ಕೆಲಸಗಾರರು ತಮ್ಮ ತಮ್ಮ ಊರುಗಳಿಗೆ ತೆರಳಿದ ಹಿಮ್ಮುಖ ವಲಸೆಯ ಕಾರಣದಿಂದಾಗಿ ಅಲ್ಲಿ ನಿರುದ್ಯೋಗಿಗಳ ಸಂಖ್ಯೆಯಲ್ಲಿ ತೀವ್ರ ಹೆಚ್ಚಳವಾಗಿತ್ತು. ಆದರೆ, ದೇಶದ ಅರ್ಥವ್ಯವಸ್ಥೆಯಲ್ಲಿ ಕಂಡು ಬಂದ ಚೇತರಿಕೆಯು, ಹಿಮ್ಮುಖ ವಲಸೆಯ ಕಾರಣದಿಂದ ಉಂಟಾದ ಸಂಕಷ್ಟಗಳನ್ನು ಸ್ವಲ್ಪವೂ ಪರಿಹರಿಸಲಿಲ್ಲ. ಜೊತೆಗೆ, ಈ ಅಂಶವು, ನಗರ ಅನೌಪಚಾರಿಕ ವಲಯವು ಇನ್ನೂ ಚೇತರಿಸಿಕೊಂಡಿಲ್ಲ ಎಂಬುದನ್ನು ತಿಳಿಸುತ್ತದೆ.


ಜಿಡಿಪಿಯ ಮಟ್ಟಕ್ಕೆ ಹೋಲಿಸಿದರೆ ದುಡಿಯುವ ಜನರ ಸ್ಥಿತಿ–ಗತಿಗಳು ಸಂಪೂರ್ಣವಾಗಿ ಹದಗೆಟ್ಟಿದ್ದರೂ ಸಹ ಅರ್ಥವ್ಯವಸ್ಥೆಯಲ್ಲಿ ಚೇತರಿಕೆಯಾಗುತ್ತಿದೆ ಎಂದಾದರೆ, ಅದು ಅನುಭೋಗದ ಬೇಡಿಕೆಯು ಎರವಲಿನ ಮೇಲೆ ನಿಂತಿದೆ ಎಂದಾಗುತ್ತದೆ ಅಥವಾ ಇದ್ದ ಬದ್ದ ನಗದು ಹಣವನ್ನೆಲ್ಲಾ ಬಳಸಿಕೊಳ್ಳಲಾಗುತ್ತಿದೆ ಎಂದಾಗುತ್ತದೆ. ಈ ಪರಿಸ್ಥಿತಿಯು ಹೆಚ್ಚು ಕಾಲ ಮುಂದುವರೆಯುವುದು ಶಕ್ಯವಿಲ್ಲ. ನಿರುದ್ಯೋಗದಿಂದಾಗಿ ಕಡಿಮೆಯಾಗುವ ಕಾರ್ಮಿಕರ ಆದಾಯವು ಅವರ ಸ್ಥಿತಿ–ಗತಿಗಳನ್ನು ಸಂಪೂರ್ಣವಾಗಿ ಹದಗೆಡಿಸುತ್ತದೆ. ಇದು ಶೀಘ್ರವಾಗಿ ಬಳಕೆ–ಬೇಡಿಕೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅಂತಿಮವಾಗಿ ಒಟ್ಟಾರೆ ಬೇಡಿಕೆಯ ಮೇಲೆ ಪರಿಣಾಮ ಬೀರುತ್ತದೆ. ಈ ಹಂತದಲ್ಲಿ ಚೇತರಿಕೆಯು ಕೊನೆಗೊಳ್ಳುತ್ತದೆ.

ಅರ್ಥಶಾಸ್ತ್ರಜ್ಞರು, ನಾಗರಿಕ ಸಮಾಜ–ಪರ ಗುಂಪುಗಳು, ಹಲವು ರಾಜಕೀಯ ಪಕ್ಷಗಳು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಎಡಪಕ್ಷಗಳು ಜನರ ಕೊಳ್ಳುವ ಶಕ್ತಿಯನ್ನು ಹೆಚ್ಚಿಸುವಂತೆ ಅನೇಕ ಬಾರಿ ಮನವಿ ಮಾಡಿದರೂ ಸಹ, ಮೋದಿ ಸರ್ಕಾರವು ಮಿಸುಕಾಡಿಲ್ಲ. ಜನರ ಕೊಳ್ಳುವ ಶಕ್ತಿಯು ಹೆಚ್ಚದಿದ್ದರೆ ಚೇತರಿಕೆಯನ್ನು ಆರಂಭದಲ್ಲೇ ಚಿವುಟಿಹಾಕಿದಂತಾಗುತ್ತದೆ ಎಂಬ ಅವರ ಎಚ್ಚರಿಕೆಯೂ ಕಿವುಡನ ಮುಂದೆ ಕಿನ್ನರಿ ಬಾರಿಸಿದಂತಾಗಿದೆ. ಸರಕಾರವು ಕಾಲಕಾಲಕ್ಕೆ ಘೋಷಿಸಿದ ಉತ್ತೇಜನ ಪ್ಯಾಕೇಜ್‌ಗಳಲ್ಲಿ ಬಹುತೇಕ ಕ್ರಮಗಳು, ಇವುಗಳಲ್ಲಿ ಇತ್ತೀಚಿನದೂ ಸೇರಿದಂತೆ, ಸಂಪೂರ್ಣವಾಗಿ ಅಸಮರ್ಪಕವಾಗಿರುವುದರ ಹೊರತಾಗಿ, ಬಂಡವಾಳಗಾರರ ಜೀವನವನ್ನು ಸುಗಮಗೊಳಿಸುವಲ್ಲಿ ಪರಿಣಮಿಸಿವೆ, ಅಷ್ಟೇ. ಆದರೆ, ಅವರ ಜೀವನ ಸುಗಮವಾಗಿದ್ದರೂ, ಭಾರತದ "ಸುಗಮ–ವ್ಯವಹಾರ" ಸೂಚ್ಯಂಕದಲ್ಲಿ ಪ್ರಗತಿಯಾಗಿದ್ದರೂ, ಒಟ್ಟಾರೆ ಬೇಡಿಕೆಯಲ್ಲಿ ಹೆಚ್ಚಳವಾಗದ ಹೊರತು ಬಂಡವಾಳಗಾರರು ಈ ದೇಶದಲ್ಲಿ ಬಂಡವಾಳ ಹೂಡುವುದಿಲ್ಲ ಎಂಬುದಂತೂ ಸ್ಪಷ್ಟ.

ಹೋದೆಯಾ ಪಿಶಾಚಿ ಎಂದರೆ ಬಂದೇ ಗವಾಕ್ಷೀಲಿ ಎನ್ನುವಂತೆ, ಇನ್ನೇನು ಪೀಡೆ ತೊಲಗಿತು ಎಂದುಕೊಂಡ ಸ್ಥಳಗಳಲ್ಲೂ ಕೊರೋನಾ ವೈರಸ್ ಮತ್ತೆ ಕಾಣಿಸಿಕೊಳ್ಳತೊಡಗಿರುವ ಮತ್ತು ಯುಎಸ್‌ಎ ಮತ್ತಿತರ ದೇಶಗಳಲ್ಲಿ ತಾತ್ಕಾಲಿಕವಾಗಿಯೂ ಕಣ್ಮರೆಯಾಗದಿರುವ ಅಂಶಗಳು, ರಫ್ತು ಹೆಚ್ಚಳದ ಮೂಲಕ ಅರ್ಥವ್ಯವಸ್ಥೆಯು ಚೇತರಿಸಿಕೊಳ್ಳುತ್ತದೆ ಎಂಬ ನಂಬಿಕೆಯನ್ನು ಅಲುಗಾಡಿಸಿವೆ.

ಅರ್ಥವ್ಯವಸ್ಥೆಯನ್ನು ಪುನಶ್ಚೇತನಗೊಳಿಸುವ ಏಕೈಕ ಸಾಧ್ಯತೆಯೆಂದರೆ, ಬೇಡಿಕೆಯನ್ನು ಅದರಲ್ಲೂ ವಿಶೇಷವಾಗಿ ಗ್ರಾಹಕರ ಬೇಡಿಕೆಯನ್ನು ದೇಶದಲ್ಲಿ ಹೆಚ್ಚಿಸುವುದು. ಇದು, ಸಾಂಕ್ರಾಮಿಕಕ್ಕೆ ಸಿಲುಕಿ ಆರ್ಥಿಕ ತೊಂದರೆಗೊಳಗಾದವರಿಗೂ ಮತ್ತು ಅರ್ಥವ್ಯವಸ್ಥೆಯ ಪುನಶ್ಚೇತನಕ್ಕೂ ಬಹಳ ಮುಖ್ಯವಾಗುತ್ತದೆ. ಆದರೆ, ದೇಶದಲ್ಲಿ ಬೇಡಿಕೆಯನ್ನು ಈ ರೀತಿಯಲ್ಲಿ ಹೆಚ್ಚಿಸುವ ಯಾವ ಕ್ರಮವನ್ನೂ ಸರ್ಕಾರ ಕೈಗೊಳ್ಳಲಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ನಾವು ಕಾಣುವುದು ಏನೆಂದರೆ, ಒಂದು ಸೀಮಿತ ಚೇತರಿಕೆಯ ಜೊತೆಯಲ್ಲಿ ಮಿಗುತಾಯ ಮೌಲ್ಯದ ಹೆಚ್ಚಳ. ಈ ವಿದ್ಯಮಾನವು ಚೇತರಿಕೆಯನ್ನು ತಡೆಹಿಡಿಯುತ್ತದೆ. ■

ಅರ್ಥವ್ಯವಸ್ಥೆಯನ್ನು ಪುನಶ್ಚೇತನಗೊಳಿಸುವ ಏಕೈಕ ಸಾಧ್ಯತೆಯೆಂದರೆ, ಬೇಡಿಕೆಯನ್ನು ಅದರಲ್ಲೂ ವಿಶೇಷವಾಗಿ ಗ್ರಾಹಕರ ಬೇಡಿಕೆಯನ್ನು ದೇಶದಲ್ಲಿ ಹೆಚ್ಚಿಸುವುದು. ಇದು, ಸಾಂಕ್ರಾಮಿಕಕ್ಕೆ ಸಿಲುಕಿ ಆರ್ಥಿಕ ತೊಂದರೆಗೊಳಗಾದವರಿಗೂ ಮತ್ತು ಅರ್ಥವ್ಯವಸ್ಥೆಯ ಪುನಶ್ಚೇತನಕ್ಕೂ ಬಹಳ ಮುಖ್ಯವಾಗುತ್ತದೆ. ಆದರೆ, ದೇಶದಲ್ಲಿ ಬೇಡಿಕೆಯನ್ನು ಈ ರೀತಿಯಲ್ಲಿ ಹೆಚ್ಚಿಸುವ ಯಾವ ಕ್ರಮವನ್ನೂ ಸರ್ಕಾರ ಮೂರನೇ ಪ್ಯಾಕೇಜಿನಲ್ಲೂ ಕೈಗೊಳ್ಳಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ಒಂದು ಸೀಮಿತ ಚೇತರಿಕೆಯ ಜೊತೆಯಲ್ಲಿ ಮಿಗುತಾಯ ಮೌಲ್ಯದ ಹೆಚ್ಚಳ. ಈ ವಿದ್ಯಮಾನವು ಚೇತರಿಕೆಯನ್ನು ತಡೆಹಿಡಿಯುತ್ತದೆ.







ದಲಿತ ಹಕ್ಕುಗಳ ಸಮಿತಿ, ವೀರನಾಯಕನ ಗ್ರಾಮ ಶಾಖಾ ಘಟಕ ಉದ್ಘಾಟನಾ ಸಮಾರಂಭ

ತುಮಕೂರು ಜಿಲ್ಲಾ ವ್ಯಾಪ್ತಿಯಲ್ಲಿ ನ ಗೂಳೂರು ಹೋಬಳಿಯ, ವೀರನಾಯಕನ ಹಳ್ಳಿಯಲ್ಲಿ ಕಳೆದ ಭಾನುವಾರ (22.11.2020) ದಲಿತ ಹಕ್ಕುಗಳ ಸಮಿತಿಯ ಗ್ರಾಮ ಘಟಕ ಉದ್ಘಾಟನೆಯ ಸಂದರ್ಭದಲ್ಲಿ, ಇಡೀ ಗ್ರಾಮವೇ ಹಬ್ಬದ ವಾತಾವರಣ ದಿಂದ ಕೂಡಿತ್ತು. ನಮ್ಮ ಗ್ರಾಮಕ್ಕೆ, ನಮ್ಮ ಹಕ್ಕುಗಳ ಸಮಿತಿ ಇಂದು ಬಂದಿತ್ತು ಎಂಬ ಉತ್ಸಾಹ ಎಲ್ಲರ ಮನಸ್ಸಿನಲ್ಲಿ ನೆಲೆಸಿತ್ತು. ಆರಂಭದಲ್ಲಿ, ಡಾ.ಬಿ.ಆರ್. ಅಂಬೇಡ್ಕರ್ ರವರ ಭಾವ ಚಿತ್ರವನ್ನು ವ್ಯಾನಿನ ಮೇಲೆ ಅಲಂಕರಿಸಿದ್ದರು. ಇಡೀ ಊರಿನ ಮುಖ್ಯ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು.

ಸಭೆಯಲ್ಲಿ, ಡಿಎಚ್‌ಎಸ್ ನ ರಾಜ್ಯ ಸಂಚಾಲಕರಾದ, ಗೋಪಾಲಕೃಷ್ಣ ಹರಳಹಳ್ಳಿ, ಸಹ ಸಂಚಾಲಕರಾದ, ಡಿಎಚ್‌ಎಸ್ ರಾಷ್ಟ್ರೀಯ ಸದಸ್ಯರಾದ, ನಾಗರಾಜ ನಂಜುಂಡಯ್ಯ, ಮತ್ತೊಬ್ಬ ರಾಜ್ಯ ಸಹಸಂಚಾಲಕರಾದ, ಎನ್ ರಾಜಣ್ಣ, ತುಮಕೂರು ಜಿಲ್ಲಾ ಸಂಚಾಲಕರಾದ, ರಾಜು ವೆಂಕಟಪ್ಪನವರು, ಮೆರವಣಿಗೆ ಯಲ್ಲಿಯೂ ಭಾಗವಹಿಸಿದ್ದರು. ಮಕ್ಕಳು ಬಣ್ಣ ಬಣ್ಣದ ಉಡುಗೆ–ತೊಡಿಗೆಗಳನ್ನು ಅಂದವಾಗಿ ತೊಟ್ಟು ಸಭೆಗೆ ಶೋಭೆಯನ್ನು ತಂದುಕೊಟ್ಟರು. ಸಮಾರಂಭದಲ್ಲಿ, ಮಕ್ಕಳು ಹಾಡಿದ ಸುಮಧುರ ದೇಶ ಪ್ರೇಮ ಹಾಡುಗಳು ಮತ್ತು ಅಂಬೇಡ್ಕರ್ ರನ್ನು ಕುರಿತ ಕ್ರಾಂತಿ ಹಾಡುಗಳು ನೆರದಿದ್ದವರ ಮೆಚ್ಚುಗೆಗೆ ಪಾತ್ರವಾಯಿತು.



ಸಮಾರಂಭದಲ್ಲಿ ದಲಿತರು, ದಲಿತೇತರು, ಗ್ರಾಮ ಮತ್ತು ಜಿಲ್ಲಾ ಪಂಚಾಯಿತ್ ಹಾಲಿ ಹಾಗೂ ಮಾಜಿ ಸದಸ್ಯರು ಭಾಗವಹಿಸಿದ್ದು ವಿಶೇಷವಾಗಿತ್ತು. ಗ್ರಾಮದ ಸುಮಾರು 300 ಕ್ಕೂ ಹೆಚ್ಚು ಯುವಕ–ಯುವತಿಯರು ಸಮಾರಂಭ ಆಯೋಜನೆಯಲ್ಲಿ ಕಳೆದ ಒಂದು ತಿಂಗಳಿಂದ ಪಟ್ಟ ಪ್ರಯತ್ನದ ಯಶಸ್ಸು ಈ ಸಮಾರಂಭ ವು ತುಂಬಾ ಅರ್ಥಪೂರ್ಣವಾಗಿ ಮೂಡಿ ಬರಲು ಸಾಧ್ಯವಾಯಿತು.

ರಾಜ್ಯ ಸಂಚಾಲಕರಾದ ಗೋಪಾಲಕೃಷ್ಣ ಹರಳಹಳ್ಳಿಯವರು, ಡಿಎಚ್‌ಎಸ್ ನ ಗ್ರಾಮ ಘಟಕವನ್ನು ಅರ್ಥಪೂರ್ಣವಾಗಿ ಉದ್ಘಾಟಿಸಿದರು. ಆಯೋಜನೆಯ್ಲಿ ಕೈ ಜೋಡಿಸಿದ ಎಲ್ಲರಿಗೂ ಡಿಎಚ್‌ಎಸ್ ನ ರಾಜ್ಯ ಸಮಿತಿಯಿಂದ ಹೃದಯ ಪೂರ್ವಕ ಅಭಿನಂದನೆ ಸಲ್ಲಿಸಿದರು. ಡಿಎಚ್‌ಎಸ್ ನ ಮೂಲ ಉದ್ದೇಶ ವಾದ, ಜಾತಿ ಪದ್ದತಿ ಮತ್ತು ಜಾತಿ ತಾರತಮ್ಯದ ನಿರ್ಮೂಲನೆ ಗೆ ನಿಮ್ಮ ಗ್ರಾಮಾಂತರ ನಮ್ಮೊಂದಿಗೆ ಸೇರಿಕೊಂಡಿದ್ದು, ಜಾತಿ ವಿನಾಶದ ಚಳುವಳಿಗೆ ಹೆಚ್ಚು ಬಲ ಬಂದಂತಾಗಿದೆ. ನಮ್ಮ ಮುಂದೆ ಅನೇಕ ಸವಾಲುಗಳಿವೆ. ಅಸ್ಪೃಶ್ಯತೆಯ ವಿರುದ್ದ ನಮ್ಮ ಹೋರಾಟವನ್ನು ಮತ್ತಷ್ಟು ವಿಸ್ತರಣೆ ಗೊಳಿಸ ಬೇಕಾಗಿದೆ. ಸಂವಿಧಾನದ ಮೇಲೆ ನಡೆಯುತ್ತಿರುವ ದಾಳಿಗಳು ಪ್ರಜಾಸತ್ತಾತ್ಮಕ ಚಳುವಳಿಗೆ ಮಾರಕವಾಗಿವೆ. ದಲಿತರಿಗೆ ಮೀಸಲಾತಿ ಕಿತ್ತು ಹಾಕಲು ಹಿಂದುತ್ವ ಮತ್ತು ಮನುವಾದಿಗಳು ಸಂಚು ನಡೆಸುತ್ತಿದ್ದಾರೆ. ಇವುಗಳ ವಿರುದ್ದ ಈಗಾಗಲೇ, ಡಿಎಚ್‌ಎಸ್ ನಡೆಸಿರುವ ಹಲವಾರು ಹೋರಾಟಗಳನ್ನು ಹೇಳುತ್ತಾ, ವೀರನಾಯಕನ ಹಳ್ಳಿಯ ಡಿಎಚ್‌ಎಸ್ ಘಟಕವನ್ನು ಉದ್ಘಾಟಿಸಿದರು.

ಆನಂತರ, ನಾಗರಾಜ ನಂಜುಂಡಯ್ಯ, ನವರು ಮಾತನಾಡಿತ್ತಾ,, ಇಂದು ಪ್ರಸ್ತುತ ಅಸ್ಪೃಶ್ಯತೆ ಆಚರಣೆಗಳ ಸ್ವರೂಪ ಬದಲಾಗಿದೆ. ಖಾಸಗೀಕರಣದ ಮೂಲಕ, ಸರ್ಕಾರಿ ಉದ್ಯೋಗ ಗಳನ್ನು ನಾಶಮಾಡುತ್ತಿದ್ದಾರೆ. ಇದರಿಂದ, ಮೀಸಲಾತಿ ಮರೀಚಿಕೆ ಯಾಗುತ್ತಿದೆ. ನಮಗೆ ಸಂವಿಧಾನ ಬದ್ದವಾದ ಹಕ್ಕುಗಳು ಬೇಕೆ, ಹೊರೆತು, ಯಾವುದೇ ರಾಜಕೀಯ ಪಕ್ಷಗಳ ಬಿಕ್ಷೆಯಲ್ಲ ಎಂದರು. ಸುಮಾರು 30 ಕೋಟಿ ಇರುವ ದಲಿತರು, ಆದಿವಾಸಿಗಳು, ಬುಡಕಟ್ಟು ಜನರು ಒಂದಾಗಿ, ಹೋರಾಟದಲ್ಲಿ ತೊಡಗಿಸಿಕೊಂಡರೆ, ಸಂವಿಧಾನ ಬದ್ದವಾಗಿ ನಮಗಿರುವ ಹಕ್ಕುಗಳನ್ನು ಪಡೆಯಬಹುದೆಂದು ತಿಳಿಸಿದರು. ದಲಿತ ಯುವಕರು ಮತ್ತು ಯುವತಿಯರು ಹೋರಾಟದಲ್ಲಿ ತೊಡಗಿಸಿಕೊಳ್ಳಲು ಇದು ಒಳ್ಳೆಯ ಸಮಯವಾಗಿದೆ ಎಂದರು. ಎನ್ ರಾಜಣ್ಣ ನವರು ಮಾತನಾಡುತ್ತಾ, ಡಿಎಚ್‌ಎಸ್/ಡಿಎಸ್‌ಎಂಎಂ ನಡೆಸಿರುವ ಹೋರಾಟ ಗಳನ್ನು ಸಮಾರಂಭದಲ್ಲಿ ತಿಳಿಸಿಕೊಟ್ಟರು.

ಆರಂಭದಲ್ಲಿ, ರಾಜು ವೆಂಕಟಪ್ಪ ಪ್ರಸ್ತಾವಿಕ ಮಾತನಾಡಿ, ನಿಮ್ಮ ಹಳ್ಳಿಯ ಸಮಸ್ಯೆಗಳನ್ನು ಮೊದಲು ಪಟ್ಟಿ ಮಾಡಿ, ಸಶ್ಮಾನ ದ ಸಮಸ್ಯೆಯನ್ನು ಕೈಗೆತ್ತುಕೊಂಡು ಹೋರಾಟ ಆರಂಭಿಸಿ, ಗ್ರಾಮದ ಮಕ್ಕಳಿಗೆ ಶಿಕ್ಷಣ ಒದಗಿಸಲು ಪ್ರಯತ್ನಿಸಿ, ಉದ್ಯೋಗದ ಹಕ್ಕನ್ನು ಕೇಳುವಂತಾಗಬೇಕು. ಎಲ್ಲರೂ ಐಕ್ಯತೆಯಿಂದ ಹೋರಾಟದಲ್ಲಿ ತೊಡಗಿಸಿಕೊಂಡರೆ ಡಿಎಚ್‌ಎಸ್ ಖಂಡಿತ ನಿಮ್ಮೊಂದಿಗೆ ಇದ್ದು ಸಹಕರಿಸುತ್ತದೆ. ಆದರೆ, ನಿಮ್ಮ ಗ್ರಾಮದ ಯುವಕರ ಮೇಲೆ ಹೆಚ್ಚಿನ ಜವ್ವಾದಾರಿ ಇದೆ. ಹೋರಾಟ ನಮಗೆ ಅನಿವಾರ್ಯವೆಂದರು. ಕೊನೆಯಲ್ಲಿ ಸಂಚಾಲಕಾರದ, ಪ್ರಸಾದ್ ಮತ್ತು ಪ್ರಕಾಶ್, ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ನಾಗಾಂಲಾಭಿಕ ರವರು ಅರ್ಥಪೂರ್ಣವಾಗಿ ನಡೆಸಿಕೊಟ್ಟರು.

ಸರಕಾರ ಆಹಾರ ಭದ್ರತೆ ಅಧಿಸೂಚನೆ ಉಲ್ಲಂಘಿಸುತ್ತಿದೆ.......

ಪುಟ 6 ರಿಂದ

ಪದಾರ್ಥವನ್ನು ಮಕ್ಕಳಿಗೆ ನೀಡುವ ಬಗ್ಗೆ ಮನವಿ ನೀಡಿದ್ದರೂ ಇದಕ್ಕೆ ಶಿಕ್ಷಣ ಇಲಾಖೆ ಮತ್ತು ಶಿಕ್ಷಣ ಮಂತ್ರಿ ಸ್ಪಂದಿಸಿಲ್ಲ. ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳಲ್ಲಿ ಪ್ರಾಥಮಿಕ ಶಾಲೆಗಳಲ್ಲಿ(1 ರಿಂದ 10ನೆಯ ತರಗತಿ) ಕಲಿಯುತ್ತಿರುವ ಮಕ್ಕಳ ಸಂಖ್ಯೆ 25 ಲಕ್ಷ. ಇವರಲ್ಲಿ ಸರಿಸುಮಾರು ಅರ್ಧದಷ್ಟು ಮಕ್ಕಳು ಅಪೌಷ್ಟಿಕತೆ ಎದುರಿಸುತ್ತಿರಬಹುದು. ಬಿಸಿಯೂಟ ನಿಂತ ಮೇಲೆ ಅವರ ಸಂಖ್ಯೆಯು ಇನ್ನೂ ಅಧಿಕವಾಗಿರಬಹುದು. ಈ ವಿಭಾಗದ ಪ್ರಾದೇಶಿಕ ಅಸಮಾನತೆ ವಿರುದ್ಧ ಹೋರಾಟ ಮಾಡುವ ವೀರರು–ಧೀರರೂ ಇದರ ಬಗ್ಗೆ ಕಾಳಜಿ ವಹಿಸುತ್ತಿಲ್ಲ.

ತಕ್ಷಣ ಸರ್ಕಾರವು ಶಾಲೆಯನ್ನು ಆರಂಭಿಸುವುದನ್ನು ಪಕ್ಕಕ್ಕಿಟ್ಟು ಅರ್ಹ ಬಡಕುಟುಂಬಗಳ ಮಕ್ಕಳಿಗೆ ಒಂದೋ ಬಿಸಿಯೂಟ ನೀಡುವುದನ್ನು ಆರಂಭಿಸಬೇಕು ಇಲ್ಲವೇ ಅವರಿಗೆ ಆಹಾರ ಪದಾರ್ಥ ನೀಡುವ ಕಾರ್ಯಕ್ರಮವನ್ನು ಸಮರೋಪಾದಿಯಲ್ಲಿ ಹಮ್ಮಿಕೊಳ್ಳಬೇಕು. ಕೊವಿಡ್ 19 ಮತ್ತು ಲಾಕ್‌ಡೌನ್ ಹಿನ್ನೆಲೆಯಲ್ಲಿ ದುಡಿಯುವ ವರ್ಗದ ಜನರ ಆದಾಯ ನಿಂತುಹೋಗಿದೆ, ಕೆಲಸವನ್ನು ಅವರೆಲ್ಲ ಕಳೆದುಕೊಂಡಿದ್ದಾರೆ. ಮಕ್ಕಳಿಗೆ ಹೊಟ್ಟೆ ತುಂಬಾ ಅನ್ನ ನೀಡುವ ಸ್ಥಿತಿಯಲ್ಲಿ ಅವರಿಲ್ಲ. ಸರ್ವೋಚ್ಚ ನ್ಯಾಯಾಲಯವು ಪರಿಚ್ಛೇದ 21 ಕ್ಕೆ ನೀಡಿರುವ ವ್ಯಾಖ್ಯಾನದ ಪ್ರಕಾರ ಜೀವಿಸುವ ಹಕ್ಕು ಆಹಾರದ ಹಕ್ಕನ್ನು ಒಳಗೊಂಡಿದೆ. ಬಿಸಿಯೂಟ/ಆಹಾರ ವಿತರಣೆ ಕಾರ್ಯಕ್ರಮವನ್ನು ಸರ್ಕಾರವು ತಕ್ಷಣ ಆರಂಭಿಸದಿದ್ದರೆ ಇದು ಭಾರತೀಯ ಸಂವಿಧಾನ ನೀಡಿರುವ ಹಕ್ಕುಗಳನ್ನು ಹಾಗೂ ರಾಷ್ಟ್ರೀಯ ಆಹಾರ ಭದ್ರತೆ ಅಧಿಸೂಚನೆಯನ್ನು(2013) ಉಲ್ಲಂಘಿಸಿದಂತಾಗುತ್ತದೆ. ಪ್ರತಿಯೊಂದಕ್ಕೂ ನ್ಯಾಯಾಲಯವು ಸರ್ಕಾರಗಳಿಗೆ ಎಚ್ಚರಿಕೆ ನೀಡುವ ಅಗತ್ಯವುಂಟಾಗದಂತೆ ನೋಡಿಕೊಳ್ಳಬೇಕಾದುದು ಜೀವಂತ ಸರ್ಕಾರದ ಕರ್ತವ್ಯ. ಇಲ್ಲದಿದ್ದರೆ ಅದು ಸತ್ತ ಸರ್ಕಾರವಾಗುತ್ತದೆ. ಮಕ್ಕಳಿಗೆ ಬಿಸಿಯೂಟ/ಆಹಾರ ಪದಾರ್ಥ ವಿತರಣೆ ಕಾರ್ಯಕ್ರಮವನ್ನು ತುರ್ತಾಗಿ ಆರಂಭಿಸುವುದರ ಮೂಲಕ ಸರ್ಕಾರವು ಜೀವಂತವಾಗಿದೆ ಎಂಬುದನ್ನು ಸಿದ್ಧಮಾಡಿ ತೋರಿಸುವ ಜವಾಬ್ದಾರಿ ಅದಕ್ಕಿದೆ. ಇಲ್ಲದಿದ್ದರೆ ಸರ್ಕಾರಕ್ಕೆ ಅನೀಮಿಯ ತಟ್ಟಿದೆ ಎಂದು ಜನರು ಕಿಚಾಯಿಸುವ ಸ್ಥಿತಿ ಬಂದು ಬಿಡುತ್ತದೆ. ■

‘ದಿಲ್ಲಿ ಚಲೋ’ಗೆ ಹೊರಟಿದ್ದ ರೈತ ಮುಖಂಡರನ್ನು ಬಂಧಿಸಿರುವ ಬಿಜೆಪಿ ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಹೇಡಿತನದ ಕ್ರಮ – AIKSCC ಉಗ್ರ ಖಂಡನೆ

ಕೇಂದ್ರ ಸರ್ಕಾರದ ರೈತ ವಿರೋಧಿ ನಾಲ್ಕು ಕೃಷಿ ಸಂಬಂಧಿತ ಕಾಯ್ದೆಗಳನ್ನು ವಾಪಸ್ಸು ಪಡೆಯಬೇಕು ಹಾಗು ಎಲ್ಲಾ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡುವ ಕೇಂದ್ರಿಯ ಕಾನೂನು, ರೈತ, ಕೃಷಿ ಕೂಲಿಕಾರರಿಗೆ ಅಗತ್ಯವಿರುವ ಬ್ಯಾಂಕ್ ಸಾಲ ನೀಡಿಕೆ, ವಿಶೇಷ ಸಂದರ್ಭಗಳಲ್ಲಿ ಸಾಲ ಮನ್ನಾ, ಬಡ್ಡಿ ಮನ್ನಾದಂತ ವ್ಯವಸ್ಥೆ ರೂಪಿಸುವ ‘ಋಣ ಮುಕ್ತ ಕಾಯ್ದೆ’ಯನ್ನು ಜಾರಿಗೊಳಿಸಲು ಒತ್ತಾಯಿಸಲು ಪಾರ್ಲಿಮೆಂಟ್ ಎದುರು ನವೆಂಬರ್ 26–27, 2020 ರಂದು ಪ್ರತಿಭಟನೆಯನ್ನು ನಡೆಸಲು ‘ದಿಲ್ಲಿ ಚಲೋ’ಗೆ ರಾಜ್ಯದಿಂದ ‘ವಾಹನ ಜಾಥಾ’ದಲ್ಲಿ ಅಶಾ ಸಂಘಟನೆಯ ಕವಿತಾ ಶ್ರೀನಿವಾಸನ್, ಕರ್ನಾಟಕ ಪ್ರಾಂತ ರೈತ ಸಂಘದ ಟಿ. ಯಶವಂತ್ ನಾಯಕತ್ವದಲ್ಲಿ ಹೊರಟಿದ್ದ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ(AIKSCC) ಕರ್ನಾಟಕ ತಂಡ, ಮಹಾರಾಷ್ಟ್ರ ತಂಡ, ಮಧ್ಯಪ್ರದೇಶದ ತಂಡ ಹಾಗೂ ಹೋರಾಟಗಾರ್ತಿ ಮೇಧಾ ಪಾಟ್ಕರ್ ರನ್ನು ಉತ್ತರ ಪ್ರದೇಶದ ಗಡಿಯಲ್ಲಿ ಬಲತ್ಕಾರವಾಗಿ ತಡೆ ಹಿಡಿದಿರುವ ಹಾಗು ಹರಿಯಾಣ, ಪಂಜಾಬ್, ಮಧ್ಯಪ್ರದೇಶ, ಬಿಹಾರ್, ಉತ್ತರ ಪ್ರದೇಶ್ ಇತ್ಯಾದಿ ರಾಜ್ಯಗಳಿಂದ ‘ದಿಲ್ಲಿ ಚಲೋ’ ಹೊರಟ ರೈತ ಮುಖಂಡರ ಬಂಧನ, ಜಲ ಫಿರಂಗಿಗಳ ದಾಳಿಗಳನ್ನು ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ(AIKSCC) ಕರ್ನಾಟಕ ರಾಜ್ಯ ಸಮಿತಿಯು ಉಗ್ರವಾಗಿ ಖಂಡಿಸುತ್ತದೆ.


ಬಿಜೆಪಿಯ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಈ ದೌರ್ಜನ್ಯ ಅತ್ಯಂತ ಪ್ರಜಾಪ್ರಭುತ್ವ ವಿರೋಧಿ, ಸಂವಿಧಾನ ವಿರೋಧಿ, ಹೇಡಿತನದ ಕ್ರಮವಾಗಿದೆಂದು AIKSCC ಕರ್ನಾಟಕ ರಾಜ್ಯ ಸಮಿತಿ ಖಂಡಿಸುತ್ತದೆ.

ದೇಶದ, ಸಂವಿಧಾನ ಒಪ್ಪಿಕೊಂಡಂತಹ ದಿನದಂದು ದೇಶದ ರೈತರು, ಕೃಷಿ ಕೂಲಿಕಾರರು, ಕಾರ್ಮಿಕರ ವರ್ಗದ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ, ಶಾಂತಿಯುತವಾಗಿ ಪ್ರತಿಭಟಿಸಲು ಅವಕಾಶ ಕೊಡದೇ, ದೇಶದ ಕೃಷಿ, ಸಾರ್ವಜನಿಕ ಕೈಗಾರಿಕೆ, ಬ್ಯಾಂಕ್, ವಿಮೆ, ರೈಲ್ವೆ, ರಕ್ಷಣಾ ಸಾಮಗ್ರಿಗಳ ಉತ್ಪಾದನೆ ಎಲ್ಲವನ್ನು ಕಾರ್ಪೋರೇಟ್ ಕಂಪನಿಗಳಿಗೆ ಒಪ್ಪಿಸಿ ದೇಶದ ‘ಸಂವಿಧಾನ’ಕ್ಕೆ ದ್ರೋಹ ಬಗೆಯುವ ಕೆಲಸದಲ್ಲಿ ಬಿಜೆಪಿಯ ಕೇಂದ್ರ ಸರ್ಕಾರ ತೊಡಗಿದೆ.

ರೈತ ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರ – ದಿಲ್ಲಿಯಲ್ಲಿ ಪ್ರತಿಭಟನೆಗೆ ಅವಕಾಶ

ಆಳುವ ಸರ್ಕಾರಗಳ ಈ ದೌರ್ಜನ್ಯ, ದಬ್ಬಾಳಿಕೆಗಳನ್ನು ಲೆಕ್ಕಿಸದೇ ದೇಶಾದ್ಯಂತ ಲಕ್ಷ ಲಕ್ಷ ರೈತರು, ಕೃಷಿ ಕೂಲಿಕಾರರು, ಕಾರ್ಮಿಕರ ಯಶಸ್ವಿ ಹೋರಾಟಗಳನ್ನು ನಡೆಸಿದ್ದಾರೆ. ಪೊಲೀಸ್ರ ದೌರ್ಜನ್ಯವನ್ನು ಲೆಕ್ಕಿಸದೇ ಸುಮಾರು ಒಂದು ಲಕ್ಷ ರೈತರು, ಕೃಷಿ ಕೂಲಿಕಾರರು ದಿಲ್ಲಿಯನ್ನು ಇಂದು ತಲುಪಿದ್ದಾರೆ. ದುಡಿಯುವ ಜನರ ಈ ಹೋರಾಟಕ್ಕೆ ಮಣಿದು, ಕೊನೆಗೆ ‘ದಿಲ್ಲಿ’ಯಲ್ಲಿ ಹೋರಾಟವನ್ನು ನಡೆಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ರೈತರು, ಕೃಷಿ ಕೂಲಿಕಾರರ ಬೇಡಿಕೆಗಳನ್ನು ಆಗ್ರಹಿಸಿ, ಸರ್ಕಾರಗಳ ದೌರ್ಜನ್ಯವನ್ನು ಖಂಡಿಸಿ, ದಿಲ್ಲಿ ‘ಪಾರ್ಲಿಮೆಂಟ್ ರಸ್ತೆ’ಯಲ್ಲಿ ಉಗ್ರ ಪ್ರತಿಭಟನೆಯು ಸಹ ನಡೆಸಲಾಗುತ್ತಿದೆ.

ನವೆಂಬರ್ 26–27, 2020 ರ ‘ದಿಲ್ಲಿ ಚಲೋ’ ‘ಗ್ರಾಮೀಣಾ ಕರ್ನಾಟಕ ಬಂದ್’ಹಾಗು ಜಿಲ್ಲಾ ಕೇಂದ್ರಗಳಲ್ಲಿ ಕೇಂದ್ರ ಸರ್ಕಾರದ ಕಛೇರಿಗಳ ಪಿಕೆಟಿಂಗ್ ಹೋರಾಟಗಳನ್ನು ಯಶಸ್ವಿ ಮಾಡಿದ ರೈತರು, ಕೃಷಿ ಕೂಲಿಕಾರರು, ಕಾರ್ಮಿಕರಿಗೆ AIKSCC ಕರ್ನಾಟಕ ರಾಜ್ಯ ಸಮಿತಿಯು ಅಭಿನಂದನೆಗಳನ್ನು ಸಲ್ಲಿಸಿದೆ.



ಕೋವಿಡ್–19 ಮಹಾಸೋಂಕು ಮತ್ತು ನವ–ಉದಾರವಾದಿ ದಿವಾಳಿತನ

ಅಕ್ಟೋಬರ್ 30–31, 2020 ರಂದು ನಡೆದ ಸಿಪಿಐ(ಎಂ) ಕೇಂದ್ರ ಸಮಿತಿ ಸಭೆಯಲ್ಲಿ ಪ್ರಸಕ್ತ ವಿದ್ಯಮಾನಗಳ ಕುರಿತು ವರದಿಯನ್ನು ಅಂಗೀಕರಿಸಿದೆ. ಕಳೆದ ಮೂರು ತಿಂಗಳುಗಳ ಪ್ರಮುಖ ಅಂತರರಾಷ್ಟ್ರೀಯ ಬೆಳವಣಿಗೆಗಳ ವಿಶ್ಲೇಷಣೆ ಇರುವ ಆಯ್ದ ಭಾಗಗಳು ಇಲ್ಲಿವೆ.

ಕೋವಿಡ್–19 ಮಹಾಸೋಂಕು ಸ್ಥಿತಿ

ವಿಶ್ವದಾದ್ಯಂತ ದೃಢೀಕರಿಸಿದ ಕೊವಿಡ್ ಪ್ರಕರಣಗಳು 4 ಕೋಟಿಯನ್ನು ಮೀರಿವೆ. ಆದಾಗ್ಯೂ, ತಜ್ಞರು ಇದು ಒಟ್ಟು ಕೊವಿಡ್ ಪ್ರಕರಣಗಳ ಒಂದು ಸಣ್ಣ ಭಾಗ ಮಾತ್ರ ಎಂದು ಎಚ್ಚರಿಸಿದ್ದಾರೆ. ಕೊವಿಡ್ ಸಂಬಂಧಿತ ಜಾಗತಿಕ ದತ್ತಾಂಶವನ್ನು ಸಂಕಲಿಸುವ ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ, ಕೋವಿಡ್ ಸೋಂಕಿನ ಪ್ರಕರಣಗಳ ಅಂಕಿ–ಅಂಶಗಳು ಇದಕ್ಕಿಂತ ಬಹಳಷ್ಟು ಹೆಚ್ಚಾಗಿವೆ. ಸೀಮಿತ ಮತ್ತು ಅಸಮಾನ ಪರೀಕ್ಷೆಗಳಿಂದಾಗಿ, ಅನೇಕ ಪ್ರಕರಣಗಳು ಲಕ್ಷಣರಹಿತ ಆಗಿರುವುದರಿಂದಾಗಿ ಮತ್ತು ಕೆಲವು ಸರ್ಕಾರಗಳು ನಿಜವಾದ ಸಂಖ್ಯೆಯ ಪ್ರಕರಣಗಳನ್ನು ಮರೆಮಾಚುವುದರಿಂದಾಗಿ ಹಲವು ಪ್ರಕರಣಗಳು ದತ್ತಾಂಶದಲ್ಲಿ ಸೇರಿಲ್ಲ ಎಂದು ಅದು ತಿಳಿಸಿದೆ.

ಯು.ಎಸ್, ಭಾರತ ಮತ್ತು ಬ್ರೆಜಿಲ್ ಅನುಕ್ರಮವಾಗಿ ಅತಿ ಹೆಚ್ಚು ಪ್ರಕರಣಗಳು ಮತ್ತು ಸಾವುಗಳನ್ನು ವರದಿ ಮಾಡುತ್ತಿರುವುದು ಮುಂದುವರೆದಿದೆ. ಭಾರತದಲ್ಲಿ ಸೋಂಕಿನ ಒಟ್ಟು ಪ್ರಕರಣಗಳು ಮತ್ತು ಸಾವುಗಳ ಹೆಚ್ಚಳದ ದರ ಎರಡೂ ಇಂದು ಜಗತ್ತಿನಲ್ಲೇ ಅತ್ಯಧಿಕವಾಗಿರುವುದು ಗಾಬರಿ ಹುಟ್ಟಿಸುವ ಸಂಗತಿಯಾಗಿದೆ.

ಬ್ರಿಟನ್, ಫ್ರಾನ್ಸ್, ರಷ್ಯಾ, ಸ್ಪೇನ್ ಮುಂತಾದ ಅನೇಕ ದೇಶಗಳಲ್ಲಿ ಮತ್ತೆ ಹೆಚ್ಚಿನ ಪ್ರಕರಣಗಳನ್ನು ವರದಿ ಮಾಡುತ್ತಿದ್ದು ಯುರೋಪಿನ ದಾಖಲಾದ ಸುಮಾರು ಏಳು ಲಕ್ಷಗಳ ವಾರದ ಹೆಚ್ಚಳದಿಂದಾಗಿ, ಈಗ ಈ ದೇಶಗಳಲ್ಲಿ ಪುನಃ ವಿವಿಧ ಮಟ್ಟದಲ್ಲಿ ಲಾಕ್‌ಡೌನ್ ಹೇರಲಾಗುತ್ತಿದೆ.

ಲಸಿಕೆ: ವಿಶ್ವದ ಅತ್ಯಂತ ಭರವಸೆಯ ಕೊರೊನಾ ವೈರಸ್ ಲಸಿಕೆ ಗಳಿಗೆ ಪ್ರಬಲ ಮತ್ತು ಸುರಕ್ಷಿತ ಸತತ ಸೋಂಕುರಹಿತ ಶೀತಲೀಕರಣದ ಅಗತ್ಯವಿದೆ. **ಆದಾಗ್ಯೂ ವಿಶ್ವದ 7.8 ಶತಕೋಟಿ ಜನರಲ್ಲಿ ಮೂರು ಶತಕೋಟಿ ಜನರು ಒಂದು ಅಂದಾಜಿನಂತೆ, ಸೋಂಕುರಹಿತ ತಾಪಮಾನ ನಿಯಂತ್ರಿತ ಶೀತಲೀಕರಣದ ವ್ಯವಸ್ಥೆ ಇರದಿರುವ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಇದು ಕೋವಿಡ್–19 ನ್ನು ನಿಯಂತ್ರಣಕ್ಕೆ ತರುವ ರೋಗ ನಿರೋಧಕ ಅಭಿಯಾನಕ್ಕೆ ದೊಡ್ಡ ತೊಡಕಾಗಲಿದೆ.** ಹಾಗೆಯೇ ಕೊವಿದ್–19 ವೈರಸ್ ನಿರ್ದಾಕ್ಷಿಣ್ಯವಾಗಿ ಎಲ್ಲರನ್ನೂ ಬಾಧಿಸುತ್ತದೆ. ಆದರೆ ವಿಶ್ವದ ಬಡವರು ಇದಕ್ಕೆ ತೀವ್ರವಾಗಿ ತುತ್ತಾಗುತ್ತಾರೆ. ಅದರಿಂದ ಚೇತರಿಸಿಕೊಳ್ಳುವುದರಲ್ಲೂ ಅವರು ಕೊನೆಯವರಾಗಿರುತ್ತಾರೆ. ಈ ತೊಡಕನ್ನು ನಿವಾರಿಸದಿದ್ದರೆ, ಲಸಿಕೆ ಅಭಿವೃದ್ಧಿಪಡಿಸಿದಾಗಲೂ ಮಹಾಸೋಂಕು ಹರಡುವುದು ದೀರ್ಘಕಾಲ ಮುಂದುವರೆಯುತ್ತದೆ.

ಸಮಾಜವಾದಿ ದೇಶಗಳು:

ಇದಕ್ಕೆ ತದ್ವಿರುದ್ಧವಾಗಿ, ಸಮಾಜವಾದಿ ದೇಶಗಳು ಮಹಾಸೋಂಕಿನ ಹರಡುವಿಕೆ ಯನ್ನು ಸಮರ್ಥವಾಗಿ ತಡೆಹಿಡಿದು ತಮ್ಮ ಆರ್ಥಿಕ ಚಟುವಟಿಕೆ ಮತ್ತು ಜೀವನವನ್ನು ಮರಳಿ ಪ್ರಾರಂಭಿಸಿವೆ.

ಅಕ್ಟೋಬರ್ ವರೆಗೆ, **ಚೀನಾ** 85,000 ಕ್ಕೂ ಹೆಚ್ಚು ಪ್ರಕರಣಗಳನ್ನು ವರದಿ ಮಾಡಿದೆ ಮತ್ತು 4,634 ಜನರ ಸಾವು ಸಂಭವಿಸಿದೆ. ಸುಮಾರು 3 ಕೋಟಿ ಪಕ್ಷದ ಸದಸ್ಯರು ಮಹಾ ಸೋಂಕು ತಡೆಹಿಡಿಯುವ ಸಮರದ ಮುಂಚೂಣಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಈ ಪ್ರಕ್ರಿಯೆಯಲ್ಲಿ ಪಕ್ಷದ 396 ಸದಸ್ಯರು ಪ್ರಾಣ ತೆತ್ತಿದ್ದಾರೆ.

ಮಹಾಸೋಂಕಿನಿಂದಾಗಿ **ಕ್ಯೂಬಾ** 123 ಜನರನ್ನು ಕಳೆದುಕೊಂಡಿತು. ಯು.ಎಸ್ ಆರ್ಥಿಕ ದಿಗ್ಬಂಧನದ ಹೊರತಾಗಿಯೂ, ಮಹಾಸೋಂಕನ್ನು ನಿಯಂತ್ರಿಸಲು ಮತ್ತು ದೊಡ್ಡ ಸಂಖ್ಯೆಯಲ್ಲಿ ಜೀವಗಳನ್ನು ಉಳಿಸಲು ಕ್ಯೂಬಾಕ್ಕೆ ಸಾಧ್ಯವಾಗಿದೆ.

ವಿಯೆಟ್ನಾಂ ನಲ್ಲಿ, ಇಲ್ಲಿಯವರೆಗೆ 139 ಜನರು ಪ್ರಾಣ ಕಳೆದು ಕೊಂಡಿದ್ದಾರೆ ಮತ್ತು ದೇಶದಲ್ಲಿ ಉದ್ಭವಿಸಿದ ಎರಡನೇ ಅಲೆಯನ್ನು ತಡೆಗಟ್ಟುವಲ್ಲಿ ವಿಯಟ್ನಾಂ ಯಶಸ್ವಿಯಾಗಿದೆ. ಜನರಿಗೆ ಎಲ್ಲಾ ಅಗತ್ಯ ವಸ್ತುಗಳನ್ನು ಉಚಿತವಾಗಿ ಖರೀದಿ ಮಾಡಲು ಸಾಪ್ತಾಹಿಕ ಸೂಪರ್ ಮಾರುಕಟ್ಟೆಗಳನ್ನು ಮತ್ತು ಅಕ್ಕಿಯನ್ನು ಉಚಿತವಾಗಿ ಪಡೆಯಲು ಅಕ್ಕಿ ಎಟಿಎಂ ಗಳನ್ನು ವಿಯೆಟ್ನಾಂ ಸರ್ಕಾರ ಪ್ರಾರಭಿಸಿತು.

ಇತ್ತೀಚಿನ ಪ್ರವಾಹ ಮತ್ತು ಬಿರುಗಾಳಿಯ ವಿನಾಶದ ಹೊರತಾಗಿಯೂ, **ಉತ್ತರ ಕೊರಿಯಾ** (ಡಿ.ಪಿ.ಆರ್.ಕೆ) ದೇಶದಲ್ಲಿ ಶೂನ್ಯ ಸಾವುಗಳನ್ನು ವರದಿ ಮಾಡಿದೆ. ಪರಿಹಾರ ಮತ್ತು ಪುನರ್ವಸತಿಗಾಗಿ ಕೈಗೊಂಡ ಪರಿಣಾಮಕಾರಿ ಕ್ರಮಗಳಿಂದಾಗಿ ಕೋವಿಡ್ ಹರಡುವಿಕೆ ಆಗಿಲ್ಲ ಎಂಬುದು ವಿಶೇಷ.

ನವ–ಉದಾರವಾದಿ ಬಂಡವಾಳಶಾಹಿ ದೇಶಗಳು ಮತ್ತು ಸಮಾಜವಾದ ದೇಶಗಳ ನಡುವೆ, ಈ ಮಹಾಸೋಂಕಿನ ಕಾಲದಲ್ಲಿಯೂ ಮತ್ತೊಮ್ಮೆ ವ್ಯತ್ಯಾಸವನ್ನು ಸ್ಪಷ್ಟವಾದ ಗುರುತಿಸಬಹುದಾಗಿದೆ.

ಜಾಗತಿಕ ಆರ್ಥಿಕತೆ

ಐ.ಎಂ.ಎಫ್ ನ ವಿಶ್ವ ಆರ್ಥಿಕ ನೋಟ, ಅಕ್ಟೋಬರ್ 2020 : ದೀರ್ಘ ಮತ್ತು ಕಷ್ಟಕರವಾದ ಚೇತರಿಕೆಯ ಅಂಧಾಜಿನಲ್ಲಿ ಮಾರುಕಟ್ಟೆ ವಿನಿಮಯ ದರಗಳ (ಎಂ.ಇ.ಆರ್– ಮಾರ್ಕೆಟ್ ಎಕ್ಸ್ ಚೇಂಜ್ ರೇಟ್) ಎಂಬ ಸಾಮಾನ್ಯವಾಗಿ ಬಳಸಲಾಗುವ ಮಾನದಂಡದ ಪ್ರಕಾರ ಜಾಗತಿಕ ಬೆಳವಣಿಗೆಯ ದರವು 2020 ಕ್ಕೆ ಶೇಕಡಾ (–) 4.7 ರಷ್ಟು ಕುಸಿಯುತ್ತದೆ ಎಂದು ಐಎಂಎಫ್ ಅಂದಾಜು ಮಾಡಿದೆ. ಖರೀದಿಯ ಸಾಮರ್ಥ್ಯದ ಅನುರೂಪತೆಯ (ಪಿಪಿಪಿ – ಪರ್ಚೇಸಿಂಗ್ ಪವರ್ ಪ್ಯಾರಿಟಿ) ಆಧಾರದ ಮೇಲೆ ಜಾಗತಿಕ ಉತ್ಪಾದನೆಯ ಮೌಲ್ಯವೂ ಸಹ ಕುಸಿದಿದೆ. ವರದಿಯು "ಬೆಳವಣಿಗೆಯು ಅಂದಾಜು ಮಾಡಿದ ಬೆಳವಣಿಗೆಯ ದರಕ್ಕಿಂತ ಇನ್ನೂ ಕೆಟ್ಟದಾಗಿರುವ ಅಪಾಯವು ಸಾಕಷ್ಟಿದೆ" ಎಂದು ಎಚ್ಚರಿಸಿದೆ. **ಈ ಹಿಂಜರಿತ ಜಾಗತಿಕ ಬಡತನವನ್ನು ಕಡಿಮೆ ಮಾಡುವಲ್ಲಿ 1990 ರಿಂದ ಸಾಧಿಸಿದ ಪ್ರಗತಿಯನ್ನು ಹಿಮ್ಮುಖಗೊಳಿಸುತ್ತದೆ ಮತ್ತು ಅಸಮಾನತೆಯನ್ನು ಹೆಚ್ಚಿಸುತ್ತದೆ"** ಎಂದೂ ವರದಿ ಎಚ್ಚರಿಸಿದೆ. ಪ್ರಸ್ತುತ ಜಾಗತಿಕ ಆರ್ಥಿಕತೆಯು 1929–30 ರ ಮಹಾ ಕುಸಿತದ ನಂತರ, ಅತ್ಯಂತ ಆಳವಾದ ಆರ್ಥಿಕ ಹಿಂಜರಿತಕ್ಕೆ ಒಳಗಾಗಿದೆ ಎಂದು ವಿಶ್ವ ಬ್ಯಾಂಕ್ ವಿವರಿಸಿದೆ.

ಬೆಳೆಯುತ್ತಿರುವ ಜನರ ಸಂಕಷ್ಟಗಳು: ವಿಶ್ವ ಬ್ಯಾಂಕಿನ ಪ್ರಕಾರ, 2021 ರ ಹೊತ್ತಿಗೆ 15 ಕೋಟಿಗೂ ಹೆಚ್ಚು ಜನರನ್ನು ತೀವ್ರ ಬಡತನದ ಕೂಪಕ್ಕೆ ತಳ್ಳಲಾಗುವುದು. ಕಾರ್ಮಿಕ ಭಾಗವಹಿಸುವಿಕೆಯ ದರವು ಕೋವಿಡ್–ಪೂರ್ವ ಮಟ್ಟಕ್ಕಿಂತಲೂ ಕಡಿಮೆಯಿದೆ ಮತ್ತು ಇನ್ನಷ್ಟು ಹೆಚ್ಚಿನ ಉದ್ಯೋಗಗಳು ನಾಶವಾಗುವ ಸಾಧ್ಯತೆಯಿದೆ. ಐ.ಎಲ್.ಒ ಪ್ರಕಾರ, **2020ರ ಎರಡನೇ ತ್ರೈಮಾಸಿಕದಲ್ಲಿ ಆದ ಒಟ್ಟು ಜಾಗತಿಕ ಕೆಲಸದ ಗಂಟೆಗಳ ಮೊತ್ತ 2019 ರ ನಾಲ್ಕನೇ ತ್ರೈಮಾಸಿಕಕ್ಕೆ ಹೋಲಿಸಿದರೆ 40 ಕೋಟಿ ಪೂರ್ಣ ಸಮಯದ ಉದ್ಯೋಗಗಳ ನಷ್ಟಕ್ಕೆ ಸಮನಾಗಿತ್ತು.** ಇದು ಮೊದಲ ತ್ರೈಮಾಸಿಕದ 15.5 ಕೋಟಿ ಉದ್ಯೋಗ ನಷ್ಟಕ್ಕಿಂತ ಆತಂಕಕಾರಿಯಾದ ಹೆಚ್ಚಳವಾಗಿದೆ.



ಚೀನಾ: ವಿಶ್ವದ ಪ್ರಮುಖ ಆರ್ಥಿಕತೆಗಳಲ್ಲಿ ಚೀನಾ ಮಾತ್ರ ಜಿಡಿಪಿಯಲ್ಲಿ ಶೇಕಡಾ 3.2 ರಷ್ಟು ಸಕಾರಾತ್ಮಕ ಬೆಳವಣಿಗೆಯನ್ನು ದಾಖಲಿಸಿದ ದೇಶವಾಗಿದೆ. ಇದೇ ತ್ರೈಮಾಸಿಕದಲ್ಲಿ ಭಾರತವು ಶೇಕಡಾ (–) 23.9 ರಷ್ಟು ಜಿಡಿಪಿಯ ಕುಸಿತವನ್ನು ದಾಖಲಿಸಿದೆ. ನಂತರದ ತ್ರೈಮಾಸಿಕ ಅಂಕಿ ಅಂಶಗಳು ಬಂದಿದ್ದು ಚೀನಾ ಬೆಳವಣಿಗೆ ಶೇ 4.9 ರಷ್ಟಿದೆ. **2020 ರಲ್ಲಿ ಚೀನಾ ನಿಜ ಜಿಡಿಪಿಯಲ್ಲಿ ಶೇ. 6.1 ಬೆಳವಣಿಗೆಯನ್ನು ಕಾಣುತ್ತದೆ. ಆದರೆ ಪ್ರಮುಖವಾಗಿ, ಅಭಿವೃದ್ಧ ಬಂಡವಾಳಶಾಹಿ ದೇಶಗಳ ಆರ್ಥಿಕತೆಗಳು ನಿಜ ಜಿಡಿಪಿಯಲ್ಲಿ ಶೇಕಡಾ ಆರ್ಥಿಕತೆಗಳು ಶೇಕಡಾ (–) 5.9 ರಷ್ಟು ಕುಸಿತವನ್ನು ಕಾಣುತ್ತವೆ ಎಂದು ಐ.ಎಂ.ಎಫ್ ಅಂದಾಜಿಸಿದೆ.**

ಐ.ಎಂ.ಎಫ್ ನ ವಿಶ್ವ ಆರ್ಥಿಕ ನೋಟ ಅಕ್ಟೋಬರ್ 2020 ರ ವರದಿಯ ಸೂಚನೆಯಂತೆ, ಚೀನಾ ಈಗ ಯು.ಎಸ್.ಎ ಯನ್ನು ಹಿಂದಿಕ್ಕಿ ವಿಶ್ವದ ಅತಿದೊಡ್ಡ ಆರ್ಥಿಕತೆಯಾಗಿದೆ. ಇದು ಖರೀದಿಯ ಸಾಮರ್ಥ್ಯದ ಅನುರೂಪತೆಯ (ಪಿಪಿಪಿ) ಮಾನದಂಡದಿಂದ ತಲುಪಿದ ತೀರ್ಮಾನ ಇದಾಗಿದೆ. ಇದರ ಪ್ರಕಾರ, ಅಮೆರಿಕದ 20.8 ಟ್ರಿಲಿಯನ್ ಡಾಲರಿಗೆ ಹೋಲಿಸಿದರೆ, ಚೀನಾದ ಆರ್ಥಿಕತೆಯ ಮೌಲ್ಯ 24.2 ಟ್ರಿಲಿಯನ್ ಡಾಲರ್ ಆಗಿದೆ.

ಆದಾಗ್ಯೂ, ಮಾರುಕಟ್ಟೆ ವಿನಿಮಯ ದರಗಳ (ಎಂಇಆರ್) ಸಾಮಾನ್ಯವಾಗಿ ಬಳಸಲಾಗುವ ಮಾನದಂಡದ ಪ್ರಕಾರದ ಯು.ಎಸ್.ಎ ಇನ್ನೂ ಪ್ರಮುಖ ಆರ್ಥಿಕತೆಯಾಗಿ ಉಳಿದಿದೆ.

ನವ–ಉದಾರವಾದಿ ದಿವಾಳಿತನ:

ನವ–ಉದಾರವಾದ ಮತ್ತು ಅದರ ಆರ್ಥಿಕತೆಯ ಪಥದಲ್ಲಿ ಸುಧಾರಣೆಗಳು ಲಾಭವನ್ನು ಹೆಚ್ಚಿಸುವ ಏಕಮಾತ್ರ ಗುರಿಯನ್ನು ಹೊಂದಿವೆಯೇ ಹೊರತು, ಈ ಬಿಕ್ಕಟ್ಟಿಗೆ ಬೇರೆ ಯಾವುದೇ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ ಎಂದು ನಾವೀಗಾಗಲೇ ಗಮನಿಸಿದ್ದೇವೆ. ಇದು ಆರ್ಥಿಕ ಅಸಮಾನತೆಗಳನ್ನು ತೀವ್ರವಾಗಿ ಹೆಚ್ಚಿಸಿದೆ. ಮಹಿಳೆಯರ ಮತ್ತು ತುಲನಾತ್ಮಕವಾಗಿ ಕಡಿಮೆ ಕೌಶಲ್ಯ ಮತ್ತು ಅರ್ಹತೆಗಳನ್ನು ಹೊಂದಿರುವವರ ಉದ್ಯೋಗಗಳ ಮೇಲೆ, ಈ ಹಿಂಜರಿತವು ತುಲನಾತ್ಮಕವಾಗಿ ಹೆಚ್ಚಿನ ದುಷ್ಪರಿಣಾಮಗಳನ್ನು ಬೀರಿದೆ. ಮತ್ತೊಂದೆಡೆ, ಈ ಮಹಾಸೋಂಕಿನಿಂದ ಉಂಟಾದ ಆರ್ಥಿಕ ಹಿಂಜರಿತದ ಸಮಯದಲ್ಲಿಯೂ, ಜಾಗತಿಕ ಶತಕೋಟ್ಯಾಧಿಪತಿಗಳ ಮಾತ್ರ ಹೆಚ್ಚೆಚ್ಚು ಲಾಭದೊಂದಿಗೆ ಕೊಬ್ಬುತ್ತಿರುವುದನ್ನು ಕಾಣಬಹುದಾಗಿದೆ.

ಅಮೆರಿಕದ ನಾಲ್ಕು ಶತಕೋಟ್ಯಾಧಿಪತಿಗಳಲ್ಲಿ ಮೂವರು ತಮ್ಮ ಆಸ್ತಿಯ ನಿವ್ವಳ ಮೌಲ್ಯದಲ್ಲಿ ಏರಿಕೆ ಕಂಡಿದ್ದಾರೆ. ಹಫಿಂಗ್ಟನ್ ಪೋಸ್ಟ್ ಹೀಗೆ ಹೇಳುತ್ತದೆ "ಕೋವಿಡ್–19 ಮಹಾಸೋಂಕಿನಿಂದ ಅಮೇರಿಕನ್ ಶತಕೋಟ್ಯಾಧಿಪತಿಗಳಿಗಿಂತ ಯಾರೂ ಹೆಚ್ಚು ಪ್ರಯೋಜನ ಪಡೆದಿಲ್ಲ. **ಅಮೆರಿಕಾದ 16 ಅಮೇರಿಕನ್ ಶತಕೋಟ್ಯಾಧಿಪತಿಗಳ ಆಸ್ತಿಯು ಮಾರ್ಚ್‌ನಲ್ಲಿ ಇದ್ದದ್ದಕ್ಕಿಂತ ಈಗ ಎರಡು ಪಟ್ಟು ನಿವ್ವಳ ಮೌಲ್ಯದ್ದಾಗಿದೆ".**

ಆದಾಗ್ಯೂ, ಹೆಚ್ಚಿನ ಶತಕೋಟ್ಯಾಧಿಪತಿಗಳು ತಮ್ಮ ಈ ಸಂಪತ್ತನ್ನು ವಹಿವಾಟುಗಳ ನಾಯಕರಾಗಿ ಗಳಿಸಿಕೊಂಡಿಲ್ಲ. ಇವರು ಹೂಡಿಕೆದಾರರಾಗಿ ತಮ್ಮ ಸಂಪತ್ತನ್ನು ವೃದ್ಧಿಸಿಕೊಂಡಿದ್ದಾರೆ. ಇದಕ್ಕಾಗಿಯೇ ಆರ್ಥಿಕ ಹಿಂಜರಿತವು ಶೇರು ಮಾರುಕಟ್ಟೆಯ ಮೇಲೆ ನಿರೀಕ್ಷಿತ ನಕಾರಾತ್ಮಕವಾದ ಪರಿಣಾಮ ಬೀರಲಿಲ್ಲ.

ವಿವಿಧ ಬಂಡವಾಳಶಾಹಿ ದೇಶಗಳು ಘೋಷಿಸಿದ ಉತ್ತೇಜಕ ಪ್ಯಾಕೇಜುಗಳಿಂದ ಜನರಿಗಿಂತ ಬಹಳಷ್ಟು ಹೆಚ್ಚಾಗಿ ಶ್ರೀಮಂತ ಕಾರ್ಪೊರೇಟುಗಳಿಗೆ ಲಾಭವಾಗಿದೆ. ನವ ಉದಾರವಾದ ಜಾಗತೀಕರಣವು 1980ರಿಂದ ಪಡೆದುಕೊಂಡ ವೇಗದಿಂದಾಗಿ ಶ್ರೀಮಂತರ ಮೇಲಿನ ತೆರಿಗೆಗಳು ಶೇ.79 ರಷ್ಟು ಕುಸಿದಿವೆ.

ಮತ್ತೊಂದೆಡೆ, ಕಾರ್ಮಿಕ ವರ್ಗದ ಮತ್ತು ದುಡಿಯುವ ಜನರ ವಿರುದ್ಧ ವರ್ಗ ಆಕ್ರಮಣ ತೀವ್ರವಾಗಿ ಉಲ್ಬಣಗೊಂಡಿದೆ. ಇದರಿಂದಾಗಿ, ಯು.ಎಸ್.ಎ ದಲ್ಲಿ 1979 ರಲ್ಲಿ ಸರಿಸುಮಾರು ನಾಲ್ಕು ಕಾರ್ಮಿಕರಲ್ಲಿ ಒಬ್ಬರನ್ನು ಕಾರ್ಮಿಕ ಸಂಘಗಳು ಪ್ರತಿನಿಧಿಸುತ್ತಿದ್ದವು. ಅದು ಕಡಿತಗೊಂಡು, ಇದೀಗ, ಹತ್ತು ಕಾರ್ಮಿಕ ರಲ್ಲಿ ಒಬ್ಬರನ್ನು ಮಾತ್ರ ಕಾರ್ಮಿಕ ಸಂಘಗಳು ಪ್ರತಿನಿಧಿಸುತ್ತವೆ. (ಅಂದರೆ ಸಂಘಟಿತ ಕಾರ್ಮಿಕರ ಬಲ ಶೇ. 25ರಿಂದ ಶೇ. 10ಕ್ಕೆ ಕುಸಿದಿದೆ.) ಇದಕ್ಕೆ ದೊಡ್ಡ ಪ್ರಮಾಣದ ಅನೌಪಚಾರಿಕ ಮತ್ತು ಹೊರ ಗುತ್ತಿಗೆ ಮುಂತಾದ ವಿವಿಧ ಉದ್ಯೋಗ ವಿಧಾನಗಳನ್ನು ಅನುಸರಿಸಿದ್ದು ಕಾರಣವಾಗಿದೆ.

2008 ರ ಜಾಗತಿಕ ಆರ್ಥಿಕ ಮಹಾಕುಸಿತದ ನಂತರ, ಶತಕೋಟ್ಯಾಧಿಪತಿಗಳು ಕಳೆದುಕೊಂಡ ತಮ್ಮ ಸಂಪತ್ತನ್ನು ಮೂರು ವರ್ಷಗಳಲ್ಲಿ ಪುನಃ ಪಡೆದುಕೊಂಡರು. ಅವರ ಸಂಪತ್ತು 2018 ರ ವೇಳೆಗೆ ದ್ವಿಗುಣಗೊಂಡಿದೆ. ಆದರೆ ಆದಾಯದ ಕೆಳಗಿನ ಶೇಕಡಾ 80 ರಷ್ಟು ಶ್ರೇಣಿಯಲ್ಲಿರುವ ಜನರು ಇನ್ನೂ ಚೇತರಿಸಿಕೊಂಡಿಲ್ಲ. ಫೆಬ್ರವರಿ ಮತ್ತು ಆಗಸ್ಟ್ 2020 ರ ನಡುವೆ. 1.1 ಕೋಟಿ ಅಮೆರಿಕನ್ನರು ಉದ್ಯೋಗ ಕಳೆದುಕೊಂಡಿದ್ದಾರೆ. ಇನ್ಸ್ಟಿಟ್ಯೂಟ್ ಆಫ್ ಪಾಲಿಸಿಗಾಗಿ ಕೊಲಂಬಿಯಾ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಅಧ್ಯಯನಗಳು ಈ ದತ್ತಾಂಶವನ್ನು ಒದಗಿಸಿವೆ. ಇದು ನವ–ಉದಾರವಾದಿ ಬಂಡವಾಳಶಾಹಿಯ ಪರಭಕ್ಷಕ ಗುಣಲಕ್ಷಣವಾಗಿದೆ. ಈ ಗುಣಲಕ್ಷಣದಿಂದಾಗಿ ಈ ಬಿಕ್ಕಟ್ಟಿನಿಂದ ಆರ್ಥಿಕತೆಯನ್ನು ಹೊರತರುವ ಪರಿಹಾರ ಅದರ ಬಳಿ ಇಲ್ಲ. ಬದಲಿಗೆ, ಲಾಭವನ್ನು ಗರಿಷ್ಟಗೊಳಿಸಿ ಜನರ ಮೇಲೆ ಅಭೂತಪೂರ್ವ ಸಂಕಷ್ಟಗಳನ್ನು ಹೇರುವುದಷ್ಟೇ ಅದಕ್ಕೆ ಗೊತ್ತು.

ಪ್ರತಿಭಟನೆಗಳು

ಅನೇಕ ದೇಶಗಳಲ್ಲಿ, ಅಂತಹ ಸಂಕಷ್ಟಗಳ ಹೇರಿಕೆಗಳ ವಿರುದ್ಧ ಭಾರೀ ಜನಪ್ರತಿಭಟನೆಗಳು ಭುಗಿಲೆದ್ದಿವೆ.

ಗ್ರೀಸ್ ದೇಶಾದ್ಯಂತ ಮುಖ್ಯವಾಗಿ ಜನರ ಆರೋಗ್ಯದ ರಕ್ಷಣೆಗಾಗಿ ಮತ್ತು ಜೀವನೋಪಾಯದ ಮೇಲಿನ ದಾಳಿಯ ವಿರುದ್ಧ ಬೃಹತ್ ರ್‍ಯಾಲಿಗಳು ನಡೆದವು. ಇಂಡೋನೇಶ್ಯಾದ 3 ದಿನಗಳ ಸಾರ್ವತ್ರಿಕ ಮುಷ್ಕರ ಮತ್ತು ಬೆಲಾರಸ್ ನಲ್ಲಿನ ಪ್ರತಿಭಟನೆಗಳು ಇಂತಹವು. ಥೈಲಾಂಡ್, ಫ್ರಾನ್ಸ್ ಮತ್ತು ಇತರೆ ಹಲವು ದೇಶಗಳಲ್ಲಿ ಜೀವನೋಪಾಯದ ಮೇಲಿನ ದಾಳಿಯ ವಿರುದ್ಧ ಹೋರಾಟಗಳು ಮಾನವ ಮತ್ತು ಪ್ರಜಾಪ್ರಭುತ್ವ ಹಕ್ಕುಗಳ ಸಮಸ್ಯೆಗಳ ಹೋರಾಟಗಳೊಂದಿಗೆ ವಿಲೀನಗೊಂಡಿವೆ. ■

JANASHAKTHI KANNADA VARA PATRIKE November 30-December 6, 2020 Price: Rs. 10/- Date of Publication: 27 November 2020 RNI No. KARKAN /2006/17926 Posted on every Saturday
"REGISTERD" Postal Reg. No. RNP/KA/BGS/2078/2019-21 Posted at BG PSO, BG - 560026 Licensed to Post without prepayment License No. PMG/BG/WPP-283/2019-21

ಕರ್ನಾಟಕದಲ್ಲಿ 65 ಲಕ್ಷ ಕಾರ್ಮಿಕರ ಮಹಾಮುಷ್ಕರ























ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ(AIKSCC)ಯಿಂದ –ನ.27, 2020 ರಂದು ರಾಜ್ಯಾದ್ಯಂತ ಪ್ರತಿಭಟನೆ





JANASHAKTHI KANNADA VARA PATRIKE: Printed, Published by **G.N.NAGARAJ**, No. 12, 18th Cross, Sampangirama Nagar, Bangalore 560027, Karnataka on behalf of **COMMUNIST PARTY OF INDIA (MARXIST)** and **Printed at : Kriya Prakashana,** No. 12, 18th Cross, Sampangirama Nagar, Bangalore 560027
Editor : **G.V.SRIRAMA REDDY**